


UNIVERSAL
LIBRARY

OU_200466

UNIVERSAL
LIBRARY

ಅರ್ಕಾಜಿ “ಅಂತರ್ವಾಸ್”



ಲಲಿತ ಸಾಹಿತ್ಯ ಮಾಲೆ
— ಧಾರವಾಡ —

ಮನೋಹರ ಗ್ರಂಥ ಭಾಂಡಾರ, ಧಾರವಾಡ.

ಲಲಿತನಾಟ್ಯ

ಆರತಿ	ಕನ್ನಡಿತಯರು	०-८९-०
ಕಂಬನಿ	ಸೌ. ಗೌರಮೃ	८- ०-०
ಮೋಹಾಸಾನ	ಕಢಿಗಳು	
	ಚೆಳಕೆ	०-८९-०
ಚಿತ್ರ (ಶರಭ್ರಂಘ)	ಮಲಾರಿ	०-८०-०
ಬೆಳಕಿನ ಕತ್ತಲೆ	,,	८-८९-०
ಮುಳ್ಳಬೇಲಿ	ಚಾಲುಕ್ಯ	८- ०-०
ಲಪರಿ	ಕಲಮದಾನಿ	०- ६-०
ದೂರ ಹೋದಳು		
	ಭಾರತೀಸುತ	०- ६-०
ವೀಕಾನಾದ	ಕ್ರ. ಯ. ಕು.	०- ८-०
ಬೆಳ್ಳಿಯ ಚಾಬ್ಬ	ಎನ್. ಕೆ. ಕು.	०- ८-०
ಇಲೆಕ್ಟ್ರನ್	,,	०- ४-०
ಕಲ್ಪಿ	ರಸೂಕಾಂತ	८-८०-०
ಕಣ್ಣಲಿ ಬಟ್ಟಿ	,,	०- ४-०
ಹೆಣ್ಣನ ತೊಡಕು	ಟೀಂಗ್	०- ४-०

ಉದಾತ್ಮನಾಟ್ಯ

ಭಕ್ತಿಯೋಗ (ವಿವೇಕಾನಂದ)	ಗೊರೂರು	०-८०-०
ಪರ್ಣಕುಟಿ	ಸಿದ್ಧವನರಾಜ್	८- ८-०
ಯತಿರಾಮಾನುಜ	,,	०- ५-०
ಕಲೋಪಾಸಕ	ಗೋಕಾಕ	८- ०-०
ಪರ್ಯಣ	,,	०-८९-०
ಸಮುದ್ರದಾಢಿಯಂದ	,,	२- ०-०
ಕವಿಕಾಂತ ಮಹೋನ್ನತಿ	,,	०-८९-०
ಮೂರಿ	ಬೇಂದ್ರೆ	०- ८-०
ಜಂಪ್ರಹಾಸ (ಲಕ್ಷ್ಮಿತೀ)	,,	०- ८-०
ಹರಿಸರದೇನ ಕುಂದಣಾರ	०-८९-०	
ಮಹಾದೇವಿಯಕ್ಷ	,,	८- ०-०
	ಭಾಲ-ಾಜ್ಯ	
ಬೆಲ್ಲಾ ಹಿಟ್ಟಿ	ವಸಂತ	०- ७-०
ಪೋನ್ನಮೃ	ಗೌರಮೃ	०- ८-६

ಇದಲ್ಲದೆ

ಲಲಿತ ಸಾಹಿತ್ಯ ನಾಲೆ, ಗಾಂಧಿ ಸಾಹಿತ್ಯ,
ಅರವಿಂದ ಗ್ರಂಥ ಮಾಲೆ,
ಪ್ರೇಮ ಪ್ರಕಟಿಷಣಾಲಯ.

ಇವೆಲ್ಲ ಪ್ರಕಟಿಸೆಗಳ ಅಧಿಕೃತ ಮಾರಾಟಗಾರರು.

ಶಾಖೆ : ಕನ್ನಡ ಪ್ರಸ್ತುಕಾಲಯ, ಬೆಳಗಾವಿ

ಲಲಿತ ಸಾಹಿತ್ಯ ಮಾಲೆಯ ಎರಡನೆಯ ಜೊತ್ತುಗೆ


ಅರ್ಕಾಜಿ

ಶರಚ್ಛಂದ್ಸರ ‘ಬುದ್ಧಿದಿದಿ’



ಅನುವಾದಕರು :

ಮಲ್ಲಾರಿ



ಲಲಿತ ಕಾಹಿತ್ಯ ಮಾಲೆ
ಧಾರವಾಡ

ಸಂಸಾದಕರು :

ಚುಳ್ಳಕಿ ಗೋವಿಂದರಾಯರು

೬

ರಾಕೃಗಳು ಪ್ರಕಾಶಕರ ಸ್ವಾಧೀನ.



ಪ್ರಕಾಶಕರು :

ಡ. ಬಾ. ಕುಲಕೆಣ್ಣ

ಮನೋಹರ ಗ್ರಂಥ ಭಾಂಡಾರ
ಧಾರವಾಡ

ಮುದ್ರಕರು :

ಭಾಲಚಂದ್ರ ಫೋಟೋಫೆರ

ಪ್ರತಿಭಾ ಮುದ್ರಣಾಲಯ
ಧಾರವಾಡ

ನಿವೇದನೆ



ಈ “ಅಕ್ಷಯಿ” ಕಾದಂಬರಿಯು ಶ್ರೀ. ಶರಚ್ಚಂದ್ರರೆ
“ಬರೋ ದಿದಿ” ಎಂಬುದರ ಅನುವಾದವು. ಲಲತೆ-ಸಾಹಿತ್ಯ ಮಾಲೆಯ
ಎನ್ನೆಯ ಕುಡಿಯು. ಶರತ್ತಾ-ಸಾಹಿತ್ಯವು ರವಿಯುಂತೆ ಪ್ರಖರವೂ
ಲಜ್ಜಲವೂ ಆಗಿರುವುದು. ಅವರ ಈ “ಬರೋ ದಿದಿ” ಯಿಂದಂತೂ
ಬಂಗಾಲೀ ಸಾಹಿತ್ಯ-ಕ್ಷೇತ್ರದಲ್ಲಿ ವಿಲಕ್ಷಣ ಚಲ-ವಿಷಲವುಂಟಾಗಿ ಅವರ
ಕೀರ್ತಿರೂಪಂದುಭಿಯು ಮೊಳಗಲಾರಂಭಿಸಿತು; ಶರಚ್ಚಂದ್ರರ ಸಾಫನವು
ಪ್ರಥಮ ಶ್ರೀಣಿಯಲ್ಲಿ ಬಂದಿತು.

ಭಾರತೀಯ ಕಾದಂಬರಿಕಾರರಲ್ಲಿ ಶರಚ್ಚಂದ್ರರು ಅಷ್ಟಿರುವು.
ಅವರ ಕೃತಿಕುಸುಮಾಗಳು ಸರ್ವಾದಾ ಸುಗಂಧಹನಸ್ಸು ಬೀರತಕ್ಕುವು.
ವಿಶ್ವಸಾಹಿತ್ಯದಲ್ಲಿಯೂ ಶರಚ್ಚಂದ್ರರ ಕಲೆಯು ಎಂದಿಗೂ ಬೆಳಗ
ತಕ್ಕುದೇ. ಮಾನವ ಪ್ರೇಮವೂತವಾದೀ ಕೃತರತ್ನಗಳು ಅಕ್ಷಯ
ವಾಗಿ ಎಂದಿಗೂ ಎಲ್ಲಿಯೂ ಬಾಳುವನ್ನು. ಅಂಥ ಪ್ರತಿಭೆ ಅವುಗಳಲ್ಲಿ
ತುಂಬಿ ತುಳುಕುತ್ತಿದೆ. ಸಮಸ್ಯಾಪ್ರಧಾನ, ಮನೋವಿಲ್ಲೀಷಣಾತ್ಮಕ
ದೃಷ್ಟಿಯಿಂದ ಬರೆದ ಕಾದಂಬರಿಗಳಲ್ಲಿ ಕಢಾಸನ್ನಿವೇಶ ಸಂಕುಚಿತ;
ಬುದ್ಧಿಯ ವೈಶಾಲ್ಯತೆಗೆ ಪ್ರಧಾನವಟ್ಟಿವಾದರೂ ಶರಚ್ಚಂದ್ರರ
ಕಾದಂಬರಿಗಳಲ್ಲಿ ವಿಚಾರ ಪ್ರಗಲ್ಭತೆಯ ಜೊತೆಯಲ್ಲಿ ಸರಸ ರಸವಾಕ
ವಿರುವದರಿಂದ ವ್ಯಾದಯವನ್ನು ಮಿಂಟದೆ ಬಿಡುವದಲ್ಲ.

ಇವರ ಕಾದಂಬರಿಗಳು ಎಲ್ಲ ಭಾರತೀಯ ಭಾಷೆಗಳಲ್ಲಿ ಅಷ್ಟ
ವಾದಿತವಾಗಿವೆ. ಹಿಂದಿಯಲ್ಲಂತೂ ಸಮಗ್ರ ಶರತ್ತಾ ಗ್ರಂಥಗಳು

ಪ್ರಕಟವಾಗಿವೆ. ಕನ್ನಡದಲ್ಲಿಯೂ ಶರಣ್ಣಂಪ್ರ ಜಟಿಜರ್ಯವರ ಅನೇಕ ಕಾದಂಬರಿಗಳು ಪ್ರಕಟವಾಗಿವೆ, ಆಗುತ್ತೆಲವೆ. ಇವರ ಕಾದಂಬರಿ ಭಕ್ತಿವೃಂದವು ಬೆಳೆದುತ್ತೆ ಅನುವಾದಕರ ವೃಂದವೂ ಬೆಳೆದಿದೆ. ಈ “ಅಕ್ಷಾಜಿ” (ಬರೋ ದಿದಿ) ಯನ್ನು ಅನುವಾದ ಮಾಡಿ ಪ್ರಕಟಿಸುವ ಸಾಹಸದಲ್ಲಿದ್ದ ಗೆ. ಮಾಲ್ಲಾರಿ ಮೇವುಂಡಿಯ ವರು ನನ್ನು ಲಲಿತ ಸಾಹಿತ್ಯ ಮಾತ್ರಯಲ್ಲಿ ಪ್ರಕಟಿಸಲು ಅನುಮತಿಯ ನ್ನಿತ್ತುದಕ್ಕಾಗಿ ನಾವು ಅವರಿಗೆ ಕೃತಿಜ್ಞರಾಗಿದ್ದೇವೆ.

ವಂಗ ಭಾಷೆ ಬಾರದಿದ್ದವರು ಅನುವಾದಿತ ಕೃತಿಗಳನ್ನು ಓದಿಹರುಣಗೊಳ್ಳುವರೆಂದು ಆಶಿಸಿದ್ದೇವೆ. ಈ ಕಾದಂಬರಿ ವಾಕ್ಯಟವೂ ಜನರ ಮನಾಕಷ್ಠಣೆಗೆ ಪಾತ್ರವಾಗಿರುವದರಲ್ಲಿ ಸಂದೇಹವಿಲ್ಲ.

“ಕುಲದೀಪಕರು” ಎಂಬದನ್ನು ಅನೆಯ ಕುಟಿಯನ್ನಾಗಿ ಪ್ರಕಟಿಸುವದರ ಬದಲು ಇನೆಯದನ್ನಾಗಿ ಪ್ರಕಟಿಸಲಾಗುವದು. ಜಂದಾದಾರರು ಲಕ್ಷ್ಮಿಯಬೇಕಾಗಿ ಬಿನ್ನಹ.

— ಸಂಪಾದಕ

ಮೂರನೆಯ ಹೊತ್ತುಗೆ

ಕು
 ಲ
 ದೀ
 ಪ್ರ.
 ರು
 ಕೆಲವು ವ್ಯಕ್ತಿಜಿತ್ರಗಳು
 ಸಿದ್ದವನಹಳ್ಳಿ ಕೃಷ್ಣ ಶರ್ಮರಿಂದ
 — ಅಕ್ಷೋಬರದಲ್ಲಿ —

ಅ ರೋಚ್ ಚೀ

ಗ. ಮಲತಾಯಿಂರು ಮಗ ಸುರೇಂದ್ರ

ಹಳ್ಳಿ ಬೆಂಕಿಯ ಪೋತ್ತಿಗೆ ಸಲ್ಲಿವ ಜನರದೊಂದು ವರ್ನಿ ಈ ಅಂತೇಕದಲ್ಲಿದೆ. ಆ ಬೆಂಕಿ ಹೊತ್ತಿ ಉರಿಯುವುದೂ ತಡವಿಲ್ಲ, ಮತ್ತೆ ಅರುಪುದಕ್ಕೊಂಡ ತಡವಿಲ್ಲ. ಅದರ ದ್ವಿತೀಯಾರಾದರೂ ಒಬ್ಬರು ಇರಬೇಕು— ಹಿಡಿ ಹಿಡಿ ಹಳ್ಳಿ ಹಾಕುತ್ತಿರಬೇಕು— ಎಂದರೆ ಅದು ಉರಿಯುತ್ತಿರುತ್ತದೆ.

ಹಣತೆಯ ದೀಪವನ್ನು ನೋಡಿರಬಹುದು ನಿಷ್ಟಾ. ಈ ಜನಕ್ಕೆ ಅದರ ಹೋಲಿಕೆಯನ್ನೂ ಕೊಡಬಹುದು. ಹಣತೆಯಲ್ಲಿ ಎಷ್ಟೇ ಯಿರುತ್ತದೆ, ಬತ್ತಿಯಿರುತ್ತದೆ, ದೀಪ ಉರಿಯುತ್ತಿರುತ್ತದೆ. ಮತ್ತೆ ದರೊಳಿಗೆ ಒಂದು ಕಡ್ಡಿಯೂ ಇಟ್ಟಿರುತ್ತದೆ; ದೀಪ ಉರಿಯುತ್ತಿರುವವರಿಗೂ ಅದು ಸುಮ್ಮನೆ ಇದ್ದಿರುತ್ತದೆ. ಆ ಕೇಳು ಕಡ್ಡಿಯ ಪ್ರಯೋಜನ ತಿಳಿದು ಬರುವುದು ದೀವಿಗೆ ಸಣ್ಣದಾದಾಗ. ಬತ್ತಿಯನ್ನು ಜಾಚುವುದಕ್ಕೆ ಕಡ್ಡಿಯೋಂದಿಲ್ಲವಿದ್ದರೆ ದೀಪ ಎಣ್ಣೆಬತ್ತಿಗಳಿಧ್ದರೂ ಉರಿಯಿಲಾರದು.

ನಮ್ಮ ಸುರೇಂದ್ರನಾಥನ ಸ್ವಭಾವ ಇದೇ ಬಗೆಯದು. ಅವನಲ್ಲಿ ಶಕ್ತಿಯಿದೆ, ಬುದ್ಧಿಯಿದೆ, ಎಲ್ಲಾ ಇದೆ. ಅದರೂ ಅವನಿಂದ ಒಂದು ಕೆಲಸವೂ ಕೊನೆಗಾಣತ್ತಿರಲಿಲ್ಲ. ಆವಾಗ ಈವಾಗ ಅವನೋಂದು ಕೆಲಸವನ್ನು ಒಳ್ಳಿಯು ಹುರುಪಿಸಿದ ಮೊದಲು ವಾದುವನು. ಆದರೆ ನಡುವೆಯೇ ಅಲಸಿಕೆಯೋ ಏನೋ ಬಾದು ಆ ಕೆಲಸ ಅರಕಳಿಯಾಗಿಯೇ ಉಳಿದುಬಿಡುವುದು. ಅಂತಹ ಹೊತ್ತಿನಲ್ಲಿ ಯಾರಾದರೂ ಹುರುಪುಗೊಡುವವರು ಬೇಕು ಆತನಿಗೆ. ಸುರೇಂದ್ರನ ತಂಡೆ

ಪಶ್ಚಿಮದ ಕಡೆ ನಕೇಲಿ ಮಾರುತ್ತಿದ್ದರು. ಬಂಗಾಲದೊಡನೆ ಅವರ ಸಂಬಂಧ ವಿಶೇಷವಾಗಿರಲಿಲ್ಲ. ಅವರ ಹತ್ತಿರ ಇದ್ದ ಸುರೇಂದ್ರ ಇಪ್ಪತ್ತೆನೆಯ ಮರುಸಿನಲ್ಲಿ ಎಂ. ಎ. ಆದ. ಇದಾಗುವುದಕ್ಕೆ ಕಾರಣ ಹಲವಂತದಿಂದ ಅವನ ಬುದ್ಧಿನುತ್ತೇಯಾದರೆ ಕೆಲವಂತದಿಂದ ಅವನ ನುಲತಾಯಿ. ಆ ನುಲತಾಯಿ ಎಡೆಬಿಡದೆ ಅವನ ಬೆಸ್ಸು ಪತ್ತಿರುತ್ತಿದ್ದಳು. ಅದರಿಂದ ತನಗೆ ಸ್ಪೃತಂತ್ರ ಅಸ್ತಿಪ್ರಪಂಟೆಂಬುದು ಎವೆಂಜ್ಯೋ ದಿನಗಳ ತನಕ ಅವನಿಗೇ ಗೊತ್ತಾಗಿರಲಿಲ್ಲ. ಸುರೇಂದ್ರ ಎಂಬೊಂದು ಸ್ಪೃತಂತ್ರ ವಾರಣ ಈ ಪ್ರಪಂಚದೊಳಗಿದೆ ಎಂದೆಣಿಸುವುದೇ ಕೆಲಿನವಾಗಿದ್ದಿಲ್ಲ. ಮಾರುವುದು ಮಂಟ್ಟಿವುದು, ಕೂಡಾವುದು ನುಲಗುವುದು, ಆಡುವುದು ನೋಡುವುದು, ಓದುವುದು ತೇರ್ದುಡೆಹೊಂದುವುದು ಮೊದಲಾದ ಅವನ ಎಲ್ಲ ವ್ಯಾಪಾರಗಳನ್ನು ನಡಯಿಸುವುದು ಆ ಮುಲತಾಯಿಯ ಇಚ್ಛೆಯೇ; ಅವಳ ಇಚ್ಛಾಶಕ್ತಿಯ ನರರೂಪವೇ ಆತ ಎಂದರೂ ಸಲ್ಲಿವುದು. ಮಾಲತಾಯಿಯ ಹೊಟ್ಟಿಯಲ್ಲಿ ಮಾಕ್ಕಳಿರಲಿಲ್ಲ. ಅಂತೆಯೇ ಸುರೇಂದ್ರನ ಬಗೆಗೆ ಅವಳಿಪ್ಪು ದಾಕ್ಕೆ. ಆ ಕರ್ತವ್ಯವರಾಯಣೆಯಾದ ಹೆಂಗುಸಿನ ಶಾಸನದಲ್ಲಿ ಬೆಳೆದುದರಿಂದ ಅವನ ಓದುಬರೆ ಈ ಮಂಟ್ಟಿ ವನ್ನು ಕಂಡಿತು. ಆದರೆ ಇಷ್ಟಕ್ಕೂ ಅವನಲ್ಲಿ ಆತ್ಮವಿಶ್ವಾಸವೆಂಬ ಗುಣ ಮಾತ್ರ ಮೂಡಲಿಲ್ಲ. ಯಾವುದೇ ಕೆಲಸ ಸರಾಸಂಗ ಸುಂದರವಾಗಿ ತನ್ನ ಕೈಯಿಂದ ಸೆರವೇರುವುದೆಂದು ಅವನಿಗೆಸಿಸುತ್ತಿರಲಿಲ್ಲ. ಏತಕ್ಕಾಗಿ ಮಾಡಬೇಕು, ಏನು ಮಾಡಬೇಕು, ಯಾವಾಗ ಮಾಡಬೇಕು ಎಂಬ ವಿವರ್ಯಾದಲ್ಲಿ ಅವನು ಪೂರೆ ಪರಾವಲಂಬಿ. ತನಗೆ ನಿದ್ದೆ ಬರುತ್ತಿದೆಯೋ, ಏನು ಹಸಿನೆಯಾಗಿದೆಯೋ ಎಂಬುದನ್ನು ಕೂಡ ಅವನು ನಿಶ್ಚಿತವಾಗಿ ನಿರ್ಧರಿಸಿಕೊಳ್ಳಲಾರೆ. ತಿಳಿಯತೋಡಿದಂದಿನಿಂದ ಹದಿನ್ಯೇದು ವರ್ಷದವನಾಗುವ ತನಕವೂ ಹೀಗೆ ತಾಯಿಯನ್ನು ವಲಂಬಿಸಿಯೇ ಹೋಯಿತು ಅವನ ಕಾಲ. ತಾಯಿ ಅವನಿಗಾಗಿ ಅನೇಕ ಕೆಲಸಗಳನ್ನು ಮಾಡಬೇಕಾಗಿದ್ದಿಲ್ಲ. ದಿನದ ಇಪ್ಪತ್ತನಾಲ್ಕು ಗಂಟೆಗಳಲ್ಲಿ ಇಪ್ಪತ್ತೆರಡು— ಒಮ್ಮೆಮ್ಮೆ ತಿರಸ್ತಾರದ ಮಾತು, ಒಮ್ಮೆಮ್ಮೆ ತಿಳಿವಳಿಕೆಯ ನುಡಿಗಳು, ಒಮ್ಮೆಮ್ಮೆ ನಿರ್ಭರತ್ಸನೆ, ಒಮ್ಮೆಮ್ಮೆ ಹೊಡಿತ ಇತ್ಯಾದಿ

ಗಳಲ್ಲಿ ಕಡೆಯುವವು. ಅಲ್ಲದೆ ಅವನ ಪರೀಕ್ಷೆ ಹತ್ತಿರಿಸಿದಾಗಂತೂ ಅವನ ಸನ್ನು ಎಚ್ಚರಿಸಲೋಸುಗ ಆಕೆ ತನ್ನ ನಿದ್ರಾಸುಖಕ್ಕೂ ನೀರುಬಿಡೆ ಬೇಕಾಗುತ್ತಿದ್ದಿತು. ಸವತಿಯ ಮಗನಿಗಾಗಿ ಯಾರಾದರೂ ಇಷ್ಟೆಂದು ದಚ್ಚಿಕೊಂಡು ಉಂಟಿ? ಇಷ್ಟೆಂದರೂ ನೆರೆಹೊರೆಯವರು ಅವಳನ್ನು ನಿಕನುಱವಾಗಿ ಕೊಂಡಾಡುತ್ತಿರಲ್ಲಿ. ಆದರೆ ಸುರೇಂದ್ರನ ಸಲು ವಾಗಿ ಮನಮುಟ್ಟ ಹೆಣಗುವುದರಲ್ಲಿ ಅವಳಿಂದೂ ಅಲಕ್ಕು ತೋರಲಿಲ್ಲ. ಆಕೆ ತಿರಸ್ತಾರದಿಂದ ಅಧಿಭಾ ನಿರ್ಭರತ್ವಸ್ಯಿಂದ ಏನಾದರೂ ಎಂದಾಗ ಒಮ್ಮೊಮ್ಮೆ ಸುರೇಂದ್ರನ ಕಣ್ಣಿಳಗೆ ನೀರು ಬರುವುದು. ಹೀಗಾಗುವುದು ಜ್ಞರದ ಪೂರ್ವಲಕ್ಷಣ ಎಂದು ನಕೇಲಗಿತ್ತಿ ನಿರ್ಭರಿಸುವಳು; ಕೂಡಲೇ ಅವನಿಗ ಮೂರು ದಿನಸ ಪರ್ಯಾದಿಂದ ಇರುವಂತೆ ಕಟ್ಟು. ಅವನ ಮಾನಸಿಕ ಉನ್ನತಿ, ಅವನ ಶೀಲದ ಮೇಲ್ಮೈ ಇವುಗಳ ಬಗೆಗ ಆ ತಾಯಿಯ ದೃಷ್ಟಿ ಇನ್ನೂ ಮೊನೆಯಾಗಿತ್ತು. ಸುರೇಂದ್ರನ ಮೈಮೇಲೆ ಜಳಜಳವಾದ ಹೊಸನಾದರಿಯ ಬಟ್ಟಗಳನ್ನು ಕಂಡಿಲ್ಲವೋ, “ಅಯ್ಯೋ, ಮದುಗ ಕೆಟ್ಟುಹೋಗುವನಲ್ಲ, ಬಚಗು ಬಿನ್ನಾ ಇಕ್ಕೆ ಬಿಡ್ಡ,” ಎಂದವಳು ಯೋಚನೆಗೊಳಗಾಗುವಳು. ಆಕೂಡಲೇ ಕನಿಷ್ಠ ಎರಡು ವಾರಗಳಾದರೂ ಅವನ ಬಟ್ಟಗಳನ್ನು ಅಗಸ್ತಿಗೆ ಹಾಕ ಕೂಡದು ಎಂದು ಕಟ್ಟಪ್ಪತ್ತಿ ಹೊರಡುವುದು.

ಸುರೇಂದ್ರನ ದಿನಗಳು ಹೀಗ ಸಾಗಿದ್ದವು. ‘ಮಾನವೀಯ ಜೀವನವೆಂದರೆ ಜೋವಾನವಾಗಿಟ್ಟುಕೊಳ್ಳತಕ್ಕುದೇನೂ ಅಲ್ಲ’ ಎಂದ ನಿಸುತ್ತಿತ್ತು ಆತನಿಗೊಮ್ಮೊಮ್ಮೆ. ಮತ್ತೊಮ್ಮೆ ಎಲ್ಲರ ಆಯುಷ್ಯವೂ ಹೀಗೆ ಅತಿವಾಹಿತವಾಗಿರುವುದೆಂದೂ ಏನಿಸುವುದು. ಆದರೆ ಒಂದೊಂದು ವೇಳೆ ನೆರಿಯವರು ಹೊರೆಯವರು ಅವನ ತಲೆಯೊಳಗೆ ಇಲ್ಲದ ಕಲ್ಪನೆ ಗಳನ್ನು ತುಂಬಿಬಿಡುವರು. ಒಂದು ದಿನಸ ಹಾಗೆಯೇ ಆಯಿತು. “ನಿನ್ನಂಥ ಬುದ್ಧಿವಂತ ಮಡುಗ ವಿಶಾಯಿಗೆ ಹೋಗಿ ಬಂದರೆ, ಅನೇಕ ಲೋಕೋಪಕಾರಿಯಾದ ಕೆಲಸಗಳು ಆಗುವವು,” ಎಂದು ಒಬ್ಬ ಮಹಾರಾಯ ಬಂದು ಹೇಳಿದ. ಸುರೇಂದ್ರನಿಗೆ ಈ ಮಾತ್ರ ‘ಹೌದು’ ಎನಿಸಿತು. ಅಡವಿಯೊಳಗಿನ ಬಿಡಾಡಿ ಹಕ್ಕಿಗಿಂತ ಪಂಜರ

ದೇಹಗಿನ ಹಕ್ಕಿಯೆ ಹೆಚ್ಚಾಗಿ ರೆಕ್ಕೆಗಳನ್ನು ಫಡಫಡಿಸುವುದು. ತಡೆಯಿಲ್ಲದೆ ಮನಬಂದತ್ತ ಪರಿಯುವ ಗಾಳಿಯ ಸಾಪ್ತತಂತ್ರ್ಯದ ತೇಜ ಅವನ ಕಲ್ಪನೆಯ ಕಣ್ಣಿಗಳಿಗೆ ಕಾಣಿಕೊಡಿಗಿತು. ಅವನಾ ಪರಾಧೀನ ವಾರ್ತಾ ಪಂಜರದ ನಾಲ್ಕು ನಿಟ್ಟುಗಳಲ್ಲಿ ಹುಚ್ಚಿದ್ದು ಫಡಫಡನೆ ತಿರುಗಾಡಿಕೊಡಿಗಿತು.

ಒಮ್ಮೆ ಸುರೇಂದ್ರ ತಂದೆಯ ಬಳಿ ಹೋಗಿ ತಾನು ವಿಲಾಯತಿಗೆ ಹೋಗಬೇಕೆಂಬ ವಿಚಾರವನ್ನು ಎತ್ತಿದೆ. ಅದಕ್ಕೆ ಏನಾದರೂ ಮಾಡಿ ವಿವಾಹದು ಮಾಡಿಕೊಡಲು ಕೇಳಿಕೊಂಡ; ಅಲ್ಲಿಗೆ ಹೋಗಿ ಬರುವುದರಿಂದ ಏನೇನು ಲಾಭಗಳಾಗುವವೆಂಬುದನ್ನು ತಿಳಿಸಿ ಹೇಳಿದ. “ವಿಚಾರ ಮಾಡುತ್ತೇನೆ,” ಎಂದು ಸುಧಿದರು ತಂದೆ. ಆದರೆ ತಾಯಿ ಮಹಾರಾಯಳು ಇದಕ್ಕೆ ಹದಿನಾರಾಣಿ ಪ್ರತಿಕೊಲಳು. ತಂದೆ ಮಕ್ಕಳ ಮಾತು ನಡೆದಿರುವಾಗ ಆಕೆ ಫಕ್ಕನೆ ಅಡ್ಡ ಬಂದೇ ಬಿಟ್ಟಳು. ಬಂದವಳೇ ಅವರಿಬ್ಬರೂ ಸ್ತಂಭಿತರಾಗುವ ಹಾಗೆ ಅಕ್ಕಂತ ಉಪಹಾಸ ಯುಕ್ತವಾದ ಸ್ವರದಿಂದ ಕೊಳ್ಳಿನೆ ನಕ್ಕಳು. ನಕ್ಕು ಆ ಗೃಹಿಣಿ ಇಂತೆಂದಳು: “ಅದೇನು ವಿಚಾರ? ಮತ್ತೆ ನನ್ನನ್ನೂ ಕಳಿಸಬೇಕಾಯಿತು ವಿಲಾಯತಿಗೆ ಹಾಗಾದರೆ. ಇಲ್ಲಿದ್ದರೆ ಅಲ್ಲಿ ಸುರೇಂದ್ರನನ್ನು ಗಂಬಾಳಿಸುವವರಾರು? ವಾವ, ಸುರೇನಗಿ ಯಾವಾಗ ಉಣಬೇಕು, ಏನು ಉಣಬೇಕು, ಎಷ್ಟು ಉಣಬೇಕು, ಯಾವಾಗ ಉಡಬೇಕು, ಏನು ಉಡಬೇಕು, ಹೇಗೆ ಉಡಬೇಕು ಎಂಬುದಾದರೂ ತಿಳಿಯುವುದೆಂದರೇನು? ಅವನನ್ನೊಬ್ಬನ್ನೇ ಈಳಿಸುತ್ತೀರೋ ಏನು? ಮರ್ಮೋಬೇಡ. ಮನೆಯೋಳಿನ ತಟ್ಟು ಕಳಿಸುವುದೇನು, ಮತ್ತಿವನನ್ನು ಕಳಿಸುವುದೇನು, ಎರಡೂ ಅಪ್ಪೆ. ತುಟ್ಟುವಿಗೆ ತನಗೆ ಹಸಿವೆಯಾಗಿದೆಯೋ ಏನು ನಿದ್ದೆ ಬರುತ್ತಿದೆಯೋ ಎಂಬುದಾದರೂ ಗೊತ್ತಾಗುತ್ತದೆ; ಸುರೇನಗೆ ಅಡೂ ತಿಳಿಯುವುದಿಲ್ಲ. ಇದರಿಂದ ನಾವು ನಗೆಗೀಡಾಗುವುದು ಅಪ್ಪೇ ಖಂಡಿತ.”

ಅವಳ ಆನಗೆ, ಆ ಮಾತು, ಇವುಗಳಿಗಂತೆ ಹೆಚ್ಚಿನ ಅವಳ ಹಾವ ಭಾವ ಅಭಿನಯ ಇವುಗಳನ್ನು ಕಂಡು ರಾಯಮಹೋದಯರು

ಮತ್ತೆ ಷಟ್ಟು ನಾಚಿಕೊಂಡರು. ಈಕೆಯ ಯುಕ್ತಿವಾದದ ಮುಂದೆ ತಾನೇಡಲಾರನೆಂದು ಸುರೀಂದ್ರನಾಥ ತನ್ನ ಪೂರ್ತಿ ತಾನು ಅರಿತು ಕೊಂಡ. ವಿಲಾಯತಿಗೆ ಹೋಗುವ ಅವನಾಸೆ ಅಲ್ಲಿಯೇ ಕಮರಿ ಹೋಯಿತು.

ಸುರೀಂದ್ರನ ವಿಲಾಯತಿಯ ವಿಚಾರ ಮಾಲದಲ್ಲಿಯೇ ಮುರಿದು ಹೋದುದನ್ನು ತಿಳಿದು ಅವನ ಗೆಳೆಯರು ಬಹಳ ಚಡವಡಿಸಿದರು. ಆದರೆ ವಿಲಾಯತಿಗೆ ಹೋಗುವುದಕ್ಕೆ ಮತ್ತೇನಾದರೂ ಹಾದಿ ಉಂಟೋ ಇಲ್ಲಿನೋ ಎಂಬುದನ್ನು ಅವರು ಆದಿ ಕೂಡ ತೋರಿಸಲಿಲ್ಲ. ಕೊನೆಗೆ ಇದಷ್ಟು ಮಾತುಗಳನ್ನು ಮಾತ್ರ ಹೊಟ್ಟೆಯೋಳಿಟ್ಟುಕೊಳ್ಳುವುದು ಅವರಿಗೆ ಆಗಲಿಲ್ಲ. “ಇಷ್ಟು ಪರಾಧೀನನಾಗಿರುವುದಕ್ಕೀಂತ ಬಿಕ್ಕೆ ಬೇಡಿ ಬಡುಕುವುದು ಲೀಸು; ಎಂ. ಎ. ಪರೀಕ್ಷೆಯಲ್ಲಿ ಸನ್ಯಾಸ ಯಾತ್ರಾಗಿ ಉತ್ತೀರ್ಣನಾಗಬಲ್ಲವ ಹೊಟ್ಟಿಗಾಗಿ ಇಷ್ಟ್ವಾಂದು ಅವ ವಾನವನ್ನು ಖಂಡಿತ ಸೃಂಗಿಶಾರ,” ಎಂದು ಅವರು ಉಸುರಿದರು.

ಸುರೀಂದ್ರ ಮನೆಗೆ ಬಂದ ತರುವಾಯ ಇದೇ ವಿಚಾರ ಅವನ ತಲೆಹಿಡಿಯಿತು. ಬಗೆಬಗೆದು ನೋಡಿದಂತೆ ತನ್ನ ಗೆಳೆಯರು ಆದಿದ ಮಾತೇನೂ ಸುಳ್ಳಳ್ಳ ಎಂದೆಸಿಸತೋಡಿತು ಅವನಿಗೆ. ತಿರಿದುಕೊಂಡು ತಿಂದು ಬಾಳುವುದೇ ಇದಕ್ಕೀಂತ ಒಳಿತು. ಬಯಸಿದವರಿಗೆಲ್ಲ ವಿಲಾಯತಿಗೆ ಹೋಗುವುದಕ್ಕೆ ಸಂಧಿ ಸಿಕ್ಕುವುದೆಂದಭ್ರಮ; ಆದರೆ ಈ ರೀತಿ ಜೀವನವಿಲ್ಲದ ಜೀವನವನ್ನು ನೂಕಿಕೊಂಡು ಹೋಗುವ ಅಗತ್ಯವೇನೂ ಇಲ್ಲ.

ಒಂದು ದಿನ ಮನೆಯಿಂದ ಹೊರಟಿದ್ದು ನಡೆದ. ಕಾಳಿರುಳಿನಲ್ಲಿ ನಿಲ್ಲಾಣಕ್ಕೆ ಹೋಗಿ, ಅವನು ಕಲಕತ್ತೆಯ ತಿಕೀಟು ತೆಗೆದುಕೊಂಡು ಉಗಿಬಂಡಿಯನ್ನೇರಿದ. ತಂಡೆಗೆ ಒಂದು ಓಲೆಯನ್ನು ಬರೆದು ಜೆಲ್ಲಿದ: “ಕೆಲ ದಿನಗಳ ಮಟ್ಟಿಗೆ ನಾನು ಮನೆಬಿಟ್ಟು ಹೊರಟಿರುವೆ. ನನ್ನನ್ನು ಗುಮ್ಮನೆ ಹುಡುಕಿ ತಾವು ಬಳಲಬಾರದು. ಒಂದು ವೇಳೆ ತಮಗೆ ನಾನು ಸಿಕ್ಕಿದೂ ಮನೆಗೆ ಮರಳಿಲಾರೆ.”

ರಾಯಮಹಾಶಯರು ಮನೆಯೊಡತಿಗೆ ಆ ಓಲೆಯನ್ನು ತೋರಿಸಿದರು. “ಹಾಂ, ಸುರೀನ ದೊಡ್ಡವನಾಗಿದ್ದಾನೆ ಈಗ. ಅವನ ಓದು ಮುಗಿದಿದೆ. ಅವನ ಪ್ರೇಚ್ಚ ಈಗ ಬಲಿತಿವೆ. ಈಗಲ್ಲಿದಿದ್ದರೆ ಇನಾಂ ವಾಗ ಅವನು ಹಾರಿಹೋಗುವುದು ? ” ಎಂದು ನುಡಿದಳಾಕೆ.

ಇಷ್ಟಾದರೂ ತಂದೆ ಮಗನನ್ನು ಮಡುಕಿಸದಿರಲಿಲ್ಲ. ಕಲಕತ್ತೇಯಲ್ಲಿದ್ದ ತಮ್ಮ ಗುರುತಿನವರಿಗಲ್ಲ ಅವರು ಓಲೆ ಬರೆದರು. ಅದರ ಪ್ರಯೋಜನವೇನೂ ಆಗಲಿಲ್ಲ; ಸುರೀಂದ್ರ ಸಿಕ್ಕಲಿಲ್ಲ.

೭. ಉದ್ದೇಶೋಗಾನ್ನೇಷಿ ಸುರೀಂದ್ರ

ಜನಜಂಗುಳಿಯಿಂದ ಕಿಕ್ಕಿರಿದ ಕಲಕತ್ತೇಯ ರಾಯಬೀದಿಗಳಲ್ಲಿ ಅಲೆಯತ್ತೊಡಗಿದಾಗ, ತಾನು ಮಾಡಿದುದು ಸರಿಯಾಗಲಿಲ್ಲ ಎಂದು ಸುರೀಂದ್ರನಿಗೆ ಎಸಿಸತ್ತೊಡಗಿತು. ಅಲ್ಲಿ ತಿರಸ್ಯಾರದಿಂದ ನುಡಿಸುವವ ರಾಗಲಿ, ಹಗಲಿರುಳು ತಮ್ಮ ಅಂಕೆಯಲ್ಲಿಟ್ಟುಕೊಂಡು ನಡೆಸುವವ ರಾಗಲಿ ಯಾರೂ ಅವನಿಗಲ್ಲ. ಆತನ ಮೋರೆ ಬಾಡಿದರೇನು, ದುಃಖಿ ದಿಂದ ಬಸವಳಿದರೇನು, ಆಕಡೆ ಗಮನ ಯಾರಿಗಿದೆ ! ಆ ಉದ್ದೋಳಗೆ ತನಗಾಗಿ ತಾನೇ ಯೋಚಿಸಬೇಕು. ಅಲ್ಲಿ ತರುವೆ ಮಟ್ಟತ್ತದೆ, ಮರು ಕಿಕ್ಕಿ ಎಡೆಯಿದೆ, ಎಲ್ಲಿಯಾದರೂ ಆಶ್ರಯವೂ ಸಿಕ್ಕೇತು; ಆದರೆ ಸಮಗೊಂಡು ನಾವೇ ಪ್ರಯತ್ನಪಡಬೇಕಳ್ಳದೆ ತಮ್ಮವ್ಯಕ್ತೆ ತಾವು ಯಾರೂ ನಮ್ಮ ಕಡೆ ಕಣ್ಣ ಹಾಕಬಾರರು. ಏನೆಲ್ಲ ಪ್ರಯತ್ನಗಳನ್ನು ತಾವು ಮಾಡಬೇಕು; ಆಸರಕ್ಕೆ ಇಂಬನ್ನು ತಮಗೆ ತಾವೇ ಮಡುಕಿಕೊಳ್ಳಬೇಕು.

ಇದು ಹಸಿವೆ, ಇದು ನಿದ್ದೆ ಎಂದು ಗುರುತಿಸುವ ಅರಿವು ಸುರೀಂದ್ರನಿಗೆ ಅಲ್ಲಿ ಉಂಟಾಯಿತು. ಮನೆಯನ್ನು ಬಿಟ್ಟು ಬಂದು ಎಷ್ಟೋ ದಿನಗಳು ಸಂದಪು. ಓಟಿ ಓಟಿ ಅಲೆದಲೆದು ಅವನ ಮೈ ಬಳಲಿ ಬೆಂಡಾಯಿತು; ಹತ್ತಿರಿದ್ದ ದಣ ತೇರಿತು; ಅರಿವೆ ಅಂಚಡಿಗಳು

ಮಾಸಿದವು, ಹಣ್ಣಾದವು, ಹರಿದವು. ಇರುಳು ಮಲಗುವುದಕ್ಕೆ ಒಂದು ಎಡೆ ಇಲ್ಲ. ಸುರೇಂದ್ರನ ಕಡೆಗ್ಗೆ ಇಗೆ ನೀರು ಬರುವುದು. ಮನೆಗೆ ಓಲೆ ಬರಿಯುವುದಕ್ಕೆ ಮನಸಾಗಲೊಳ್ಳುದು—ನಾಚಿಕೆಯೆನಿಸಿತು. ಮೇಲಾಗ ಆ ಮಲತಾಯಿಯ ಒಲವಿಲ್ಲದ ಮುಖ ಅವನ ಒಳಗ್ಗೆ ಮುಂದೆ ಬರುತ್ತಲೇ, ಮನೆಗೆ ಹಿಂದಿರುಗುವ ಎಣಿಕೆ ಪೂರ್ಣ ಮಾರುವಾಗಿಬಿಡುವುದು. ತಾನು ಇಂತಹ ಒಂದು ಕಡೆ ಎಂದೋ ಒಮ್ಮೆ ಇದ್ದೆ ಎಂಬ ನೆನಪೇ ಅವನನ್ನು ನಡುಗಿಸುವುದು.

ಒಂದು ದಿನ ಅವನಂತೆಯೆ ದರಿದ್ರನಾದ ಒಬ್ಬ ಅವನಿಗೆ ಸಿಕ್ಕಿದ. “ಅಣ್ಣಾ, ನೀವಿಲ್ಲ ಹೇಗೆ ಹೊಟ್ಟಿ ಹೊರಿದುಕೊಳ್ಳುವಿರಿ? ” ಎಂದು ಕೇಳಿದ ಸುರೇಂದ್ರ.

ಆ ಮನುಷ್ಯನ ಸ್ವಭಾವ ಒಂದಿಷ್ಟು ಒರಟು. ಅಲ್ಲಿದ್ದರೆ ಅವನೇನೂ ಶಿಡುಕುನ್ನಡಿ ನುಡಿಯುತ್ತಿರಲಿಲ್ಲ. “ ಹೋರಿ ಮಾಡಿ ಗಳಿಸಿ ಹೊಟ್ಟಿ ತುಂಬಿಕೊಳ್ಳುತ್ತೇನೆ. ಕೆಲಸ ಮಾಡುವವನಿಗೆ ಕಲಕತ್ತೆಯಲ್ಲಿ ಏನು ಕಡಿಮೆ? ” ಎಂದು ಅವನೆಂದ.

“ ನನಗೂ ಒಂದು ಕೆಲಸ ದೊರಕಿಸಿ ಕೊಡುವಿರಾ? ”

“ ನಿಮಗೆ ಏನು ಬರುತ್ತದೆ? ”

ಸುರೇಂದ್ರ ಅದಕ್ಕೆ ಅವಾಕ್ಷಾದ. ನಿಜಕ್ಕೂ ಕೆಲಸ ಎಂಬುದು ಯಾವುದೂ ಅವನಿಗೆ ಬರುತ್ತಿರಲಿಲ್ಲ. ವಿಚಾರಮಾಡುತ್ತ ನಿಂತೆ.

“ ನೀವೇನು ಭದ್ರ ಜನರೊ? ” ಎಂದು ಆ ಮನುಷ್ಯ ವಿಚಾರಿಸಿದ.

ಸುರೇಂದ್ರ ಉತ್ತರದೂಪವಾಗಿ ತಲೆ ಹಾಕಿದ.

“ ಹಾಗಾದರೆ ನೀನೇಕೆ ಸಾಲೆ ಓದಲಿಲ್ಲ? ”

“ ಓದಿದ್ದೇನೆ ” ಎಂದಿಷ್ಟೇ ಮರುಸುಡಿದ ಸುರೇಂದ್ರ, ಎಂ. ಎ.

ತುಸ ವಿಚಾರ ಮಾಡಿ ಬಳಿಕ ಆತ ಹೇಳಿದು: “ ಒಳ್ಳೆಯದು; ಒಂದು ಕೆಲಸ ಮಾಡು. ಈ ದೊಡ್ಡ ವಾಡಿಯುಂಟಿಲ್ಲ, ಅಲ್ಲಿಗೆ ಹೋಗು. ಅದೊಬ್ಬ ಭಾರಿ ಜಮಿನುದಾರನ ಮನೆ. ಆತ ನಿನಗೆ ಏನಾದರೂ ಮಾಡಿಯಾನು.” ಇಷ್ಟೇಂದು ಆ ಮನುಷ್ಯ ಹೊರಟುಹೋದ.

ಸುರೇಂದ್ರನಾಥ ಆ ವಾಡೆಯ ಹೆಚ್ಚಾಗಿಲ ಹತ್ತಿರ ಹೋದ. ಅಲ್ಲಿಯೇ ತುಸು ಹೊತ್ತು ನಿಂತೆ. ಹಿಂದಿರುಗಿ ಮೇಲ್ಲನೆ ಹೊರಟು ಬಂದು ಬಿಟ್ಟು. ಆಪೋತ್ತು ಅಷ್ಟೇ, ಮತ್ತೇನೂ ಆಗಲಿಲ್ಲ. ಮಾರನೆಯ ದಿನವೂ ಇದರಂತೆಯೇ ಉರುಳಿತು. ಹೀಗೆ ಎರಡು ದಿನ ಬಾಗಿಲಲ್ಲಿಯೇ ಹುರಿಯಾಳುತನೆ ಮಾಡಿದ ತರುತಾಯು, ಮೂರನೆಯು ದಿನ ಒಳ್ಳೆ ಒಳ್ಳೆಯರ್ವಮಾಡಿ ಹೆಚ್ಚಾಗಿಲಿನೊಳಗೆ ಕಾಲಿಟ್ಟು. ಇದಿಗೆ ಒಬ್ಬ ಆಳು ಸಿಂತಿದ್ದು. “ ಏನು ಬೇಕಿತ್ತು ? ” ಎಂದು ಆಳು ಪ್ರಶ್ನಿಸಿದ.

“ ಬಾಬುಗಳನ್ನು.... ”

“ ಬಾಬುಗಳು ಮನೆಯೊಳಗಿಲ್ಲ. ”

ಸುರೇಂದ್ರ ಉಳಿದುಕೊಂಡೆ ಎಂದುಕೊಂಡೆ. ಆನಂದವಿಂದ ಅವನ ಎಡೆ ಬಿರಿಯುವಂತಾಯಿತು. ಬಾಬುಗಳು ಮನೆಯೊಳಗಿಲ್ಲ ! ತನ್ನ ರಗಳಿರಂಬಾಟೆ ಒಪ್ಪಿಸುವುದು, ಕೆಲಸದ ನೂತ್ನು ಎತ್ತುವುದು ತಪ್ಪಿಹೋಯಿತು ! ಉತ್ತಾಹದಿಂದ ಮರಳಿ ಹೋಗಿ ಉವಕಾರದಂಗಡಿಯನ್ನು ಹೊಕ್ಕು ಹೊಟ್ಟೆ ತುಂಬ ತಿಂಡಿ ತಿಂಡ. ಕೆಲವೊಂದು ಕ್ಷಣಿಗಳು ಆನಂದದಲ್ಲಿ ಕಳೆದವು. ಆವೇಲೆ ಅವನನ್ನು ವಿಚಾರ ಆವರಿಸಿತು. —ನನ್ನ ವಿಷಯವನ್ನು ಬಾಬುಗಳಿಗೆ ಯಾವ ರೀತಿ ಹೇಳಿದರೆ ಕೆಲಸ ಆದೀತು ?

ಆಪೋತ್ತಿನ ಆ ಉತ್ತಾಹ ಮರುದಿನಕ್ಕೆ ಉಳಿಯಲಿಲ್ಲ. ಬಾಬುಗಳ ಮನೆಯ ಹತ್ತಿರ ಹತ್ತಿರ ಹೋದಹೋದಂತೆ, ಸುರೇಂದ್ರನಿಗೆ ಹಿಂದಕ್ಕೆ ಹೋಗುವ ಇಚ್ಛೆ ಹೆಚ್ಚು ಹೆಚ್ಚು ಹೆಚ್ಚಾಗತೊಡಗಿತು. ಎಣಿಸೆಣಿಸಿ ಹೆಚ್ಚಿ ಚೆಲ್ಲಿತ್ತಿರುವನೋ ಎಂಬಂತೆ ಅವನು ಬಾಗಿಲವರಿಗೆ ಹೋದ. ಅಲ್ಲಿಯೇ ನಿಂತೆ. ಒಳಗೆ ಹೋಗಲು ಕಾಲು ಬರಲಿಲ್ಲ. ತನ್ನ ಕೆಲಸಕ್ಕಾಗಿಯೇ ತಾನು ಹೊರಟಿದ್ದೇನೇ ಎಂಬ ಕಲ್ಪನೆ ಕೂಡ ಅವನಿಗೆ ಇಲ್ಲವಾಯಿತು. ಯಾರೋ ತನ್ನನ್ನು ಒತ್ತಾಯಾದಿಂದ ತಳ್ಳುತ್ತಿರುವರೋ ಏನೋ ! ಆದರೂ ಅವನು ಈದಿನ ಬಾಗಿಲಲ್ಲಿಯೇ ಹುರಿಯಾಳುತನೆ ಮಾಡಲಿಲ್ಲ. ಒಳಗೆ ಅಡಿಯಿಟ್ಟು. ಅದೇ ಆಳು ಅಲ್ಲಿಯೇ ಇದ್ದು. “ ಬಾಬುಗಳು

ಒಳಗಿದ್ದಾರೆ. ಅವರನ್ನು ಕಾಣುವುದುಂಟಿಲ್ಲವೇ ನಿನಗೆ? ” ಎಂದು ಸುರೇಂದ್ರನನ್ನು ಕೇಳಿದ.

“ ಅಹುದು. ”

“ ಬರ್ತಿ ಹಾಗಾದರೆ. ”

ಆಗ ಸುರೇಂದ್ರನಿಗೆ ಬಲು ಬಿರಿ ಬಂತು. ಅವನು ಆಳನ್ನು ಹಿಂಬಾಲಿಸಿ ನಡೆದ. ಒಳ್ಳೆಯ ಭವ್ಯವಾದ ಜಹಾಗೀರುದಾರರ ವಾಡೆ. ಉಪ್ಪಿಗಿಯ ಮೇಲೆ ಉಪ್ಪಿಗೆ. ಸೋವಾನ ಸಂಗಮರವರಿ ಕಲ್ಲಿನಡು. ಎಲ್ಲವೂ ಇಂದಿನ ರೀತಿಯಲ್ಲಿ ಅಣಿಯಾಗಿದ್ದಂತೆ. ದೊಡ್ಡ ದೊಡ್ಡ ಕನ್ನಡಿಗಳು, ಒಳ್ಳೆಉಳ್ಳೆಯ ಚಿಕ್ಕಗಳು, ಭಾವಚಿತ್ರಗಳು ಇವೆಗಳಿಂದ ಗೋಡೆಗಳು ಅಲಂಕೃತವಾಗಿದ್ದವು. ಮತ್ತೊಬ್ಬನನ್ನಾಗಿದ್ದರೆ ಇವೆಲ್ಲ ಬೆರಗುಗೊಳಿಸಬಹುದಾಗತ್ತು. ಆದರೆ ಸುರೇಂದ್ರನಿಗೆ ಇವೇನೂ ಅಪರೂಪದವಲ್ಲ. ಅವರ ಅಪ್ಪನ ಮನೆ ಬಡವರ ಹುಲ್ಲು ಗುಡಿಸಲಲ್ಲ. ಅವನೊಬ್ಬ ದರಿದ್ರ ತಂಡೆಯ ಬಳಿ ಬೆಳಿದ ಮಗನಲ್ಲ. ಬಾಬುಗಳೂ ಡನೆ ಹೇಗೆ ಮಾತನಾಡಬೇಕು, ಏನು ಹೇಳಬೇಕು, ಅವರು ಏನು ಕೇಳಬಹುದು, ಅದಕ್ಕೆ ನಾನೇನು ಉತ್ತರ ಕೈಚಬೇಕು— ಎಂಬ ವಿಚಾರದಲ್ಲಿಯೇ ಅವನ ಮನಸು ಮುಳುಗಿಹೋಗಿತ್ತು.

ಆದರೆ ಅಸ್ಪೇಲ್ಲವನ್ನಾ ವಿಚಾರ ಮಾಡುವುದಕ್ಕೆ ಸಮಯವೇ ಸ್ವಿತ್ತು? ಮನೆಯ ಯಜಮಾನ ಎದುರಿನಲ್ಲಿಯೇ ಕುಳಿತಿದ್ದರು. ಷ್ಟೇರಿಕೆದಲ್ಲಿಯೇ ಅವರಿಂದ “ ಏಕೆ ಬಂದದ್ದು? ” ಎಂಬ ಪ್ರಶ್ನೆ ಬಂದೇಬಂದಿತು.

ಈಗ ಮೂರು ದಿನಗಳಿಂದಲೂ ಸುರೇಂದ್ರ ವಿಚಾರ ಮಾಡಿಕೊಂಡುದು ಇದೇ. ಈ ಕ್ವಾಣದಲ್ಲಿ ಅವನಿಗೆ ಅದೊಂದೂ ಹೊಳೆಯಲ್ಲ. “ ನಾನು— ನಾನು— ” ಎಂದ.

ಬ್ರಜನಾಥ ಲಾಹಿರಿಯವರು ಪೂರ್ವ ಬಂಗಾಲದ ಜಮಿನು ದಾರರು. ಅವರ ತಲೆಗೂಡಳು ನಾಲ್ಕಾರು ಹಣ್ಣುಗಿವೆ. ಪ್ರಕೃತಿಯ ವಿಚಾರದಿಂದಲ್ಲ, ಪ್ರಾಯವಶದಿಂದ. ಅವರು ಮನಸಿನಿಂದ ದೊಡ್ಡವರು. ಎಷ್ಟೋ ವಿಷಯಗಳನ್ನು ಕಂಡುಂಡ ಮನುಷ್ಯರು. ಅವರಿಗೆ

ಕೊಡುತ್ತೆ ಎಲ್ಲವೂ ಹೊಳೆಯಿತು. “ ಅಹುದು ತಮ್ಮಾಗ್ನಿ, ನಿನಗೆ ಏನು ಬೇಕಾಗಿದೆ ? ” ಎಂದು ಕೇಳಿದರು.

“ ಒಂದು.... ”

“ ಏನದು ಹೇಳು. ” ಬ್ರಜಬಾಬುಗಳು ತುಸೆ ಮೇಲುನಗೆ ನಕ್ಕಿ ಕೇಳಿದರು: “ ಕೆಲಸವ್ಯೋ ? ನಾವು ಕೆಲಸ ಕೊಡಬಲ್ಲೆ ವೆಂದು ನಿನಗೆ ಹೇಳಿದವರು ಯಾರು ? ”

“ ಹೀಗೇ ಬೀದಿಯಲ್ಲಿ ಒಬ್ಬ ಸಿಕ್ಕಿದ್ದು; ಆತನನ್ನು ವಿಚಾರಿಸಿದೆ; ಆತ ನಿಮ್ಮ ವಿಷಯ— ”

“ ಒಕ್ಕೆಯದು. ನಿಮ್ಮ ಉಳಿಯ ಯಾವುದು ? ”

“ ಪೈಪ್ ಮುಂತಾಲ— ”

“ ನಿಮ್ಮ ಮನೆಯೊಳಗೆ ಯಾರು ಯಾರು ಇದ್ದೀರಿ ? ”

ಸುರೇಂದ್ರ ಎಲ್ಲವನ್ನು ಶ್ರುತಪಡಿಸಿದ.

“ ನಿಮ್ಮ ತಂದೆ ಏನು ಮಾಡುತ್ತಾರೆ ? ”

ಈ ವಾತಾವರಣದ ಪರಿಣಾಮವಾಗಿ ಸುರೇಂದ್ರನಲ್ಲಿ ಬದಲಾವಣೆಯಾಗಿತ್ತು. ಒಂದೊಂದೇ ಸಂಗತಿಯನ್ನು ಹೊಂದಿಕೆ ಮಾಡಿಕೊಂಡು ಹೇಳಿತೋಡಿಗಿದ.

“ ಸಾಧಾರಣವಾದ ಒಂದು ನೌಕರಿ. ”

“ ಅದರಿಂದ ಕುಟುಂಬ ಸಾಗುವುದಕ್ಕೆ ಸಾಕಷ್ಟು ದೊರೆಯುವುದಿಲ್ಲವೆಂದು, ನೀನು ಏನಾದರೂ ಗಳಿಸಬೇಕೆನ್ನುವೆ, ಅಲ್ಲವೇ ? ”

“ ಅಹುದು. ”

“ ಇಲ್ಲಿ ನೀನು ಇರುವುದೆಲ್ಲಿ? ”

“ ಇಂತಲ್ಲಿಯೇ ಎಂತ ಒಂದು ಗೊತ್ತಿನ ಇಂಬು ಇಲ್ಲ. ಅಲ್ಲೆನ್ನು— ”

ಬ್ರಜಲಾಹಿರಿಗಳಲ್ಲಿ ಕನಿಕರ ಕೊನರಿತು. ಸುರೇಂದ್ರನನ್ನು ತಮ್ಮ ಬಳಿ ಕುಶ್ಯಾರಲು ಹೇಳಿದರು. “ ನೀನಿನ್ನೂ ಚಿಕ್ಕವನಾಗಿದ್ದೀ. ಈ ವಯಸಿ

ನಲ್ಲಿ ಮನೆಬಿಟ್ಟು ಬಂದು ತೊಳೆಲಾಡುತ್ತಿದ್ದೀ. ಅದಕ್ಕಾಗಿ ನನಗೆ ಮರುಕ ಹುಟ್ಟುತ್ತಿದೆ. ಆದರೆ ಸ್ವಂತ ನಮ್ಮಲ್ಲಿ ಇನ್ನೂ ಕೆಲಸವಿಲ್ಲ. ಆಗಲಿ, ನಿನ್ನ ಉಪಜೀವನ ಹೇಗಾದರೂ ಸಾಗುವಂತೆ ಒಂದು ಉಪಾಯ ಮಾಡಬಂದಿತು, ” ಎಂದು ಅವರು ನುಡಿದರು.

“ ಈಳ್ಳಿಯದು ” ಎಂದೆನ್ನತ್ತೆ ಸುರೇಂದ್ರನಾಥ ಅಲ್ಲಿಂದ ಹೊರಡ ಲನುವಾದ. ಬ್ರಜಬಾಬುಗಳೇ ಅವನನ್ನು ತಿರುಗಿ ಕರೆದು ಕೇಳಿದರು: “ ನನ್ನಿಂದ ಕೇಳಿಕೊಳ್ಳಬೇಕಾದುದು ಮತ್ತೇನ್ನೂ ಇಲ್ಲವೇ ನಿನಗೆ? ”

“ ಇಲ್ಲ. ”

“ ಇಷ್ಟು ಮಾಡಿದಷ್ಟುಕ್ಕೆ ನಿನ್ನ ಕೆಲಸವಾದಂತಾಯಿತೋ? ಅದು ಯಾವ ಉಪಾಯ, ಏನು ಹಾದಿ ಇದಾವುದನ್ನೂ ವಿಚಾರಿಸಿ ಅಂತು ಕೊಳ್ಳಬೇಕೆಂದು ನಿನಗೆ ಎನಿಸುವುದಿಲ್ಲವೇ? ”

ಸುರೇಂದ್ರ ಕುಂಠಿತನಾಗಿ ನಿಂತುಕೊಂಡ.

“ ಈಗ ಎಲ್ಲಿಗೆ ಹೋಗುವೇ? ” ಎಂದು ಬ್ರಜಬಾಬುಗಳು ನಕ್ಕು ಕೇಳಿದರು.

“ ಯಾವುದಾದರೂ ಅಂಗಡಿಗೆ. ”

“ ಅಷ್ಟಾದರೆ ತೀರಿಕೆ? ”

“ ದಿನಾಲು ಸದೆಯುವುದೇ ಅವ್ಯಾ. ”

“ ನಿನು ಓದಿಕೊಂಡಿರುವೆಯಾ? ”

“ ಹೂಂ. ಓದಿಕೊಂಡಿದ್ದೇನೆ. ”

“ ನಮ್ಮ ಹುಡುಗಿಗೆ ಓದು ಹೇಳಬಲ್ಲೆ ಯೋ? ”

ಸುರೇಂದ್ರ ಈಳ್ಳಿಯ ದರುಷದಿಂದ ಉತ್ತರವಿತ್ತು: “ ಹೂಂ. ”

ಬ್ರಜಬಾಬುಗಳಿಗೆ ನಗು ಬಂದಿತು. ದುಗುಡ, ದುಮ್ಮಾನೆ, ಬಡತನ ಕೂಡಿರುವವಲ್ಲದೆ, ಮೇಲಿ ಮೆದುಳ್ಳ ಸ್ವಲ್ಪ ಸ್ಥಳ ತಪ್ಪಿದೆ, ಎಂದು ಎನಿಸಿತವರಿಗೆ. ಅಲ್ಲದಿದ್ದರೆ ಏನು? ಯಾರಿಗೆ ಹೇಳಿಕೊಡುವುದು, ಏನು ಹೇಳಿಕೊಡುವುದು, ಇದಾವುದನ್ನೂ ಗೊತ್ತುಮಾಡಿ

ಕೊಳ್ಳುದೆ ಆನಂದಿಸುವುದೆಂದರೆ ಹುಳ್ಳಿನ ಕುರುಹೇ ಸ್ಯಾ. “ ಹುಡುಗ ಒಂದು ವೇಳಿ ಬಿ. ಎ. ತರಗತಿಯಲ್ಲಿ ಓದುತ್ತಿದ್ದಾನೆ ಎಂದು ಇಟ್ಟುಕೊ; ಅವನಿಗೆ ನೀನು ಹೇಗೆ ಕಲಿಸಿ ? ”

ಸುರೇಂದ್ರ ತುಸು ಗಂಭೀರ ಮುದ್ರೆಯಿಂದ ವಿಚಾರನಾಡಿದ. “ ಅಹುದು. ಒಂದು ರೀತಿಯಿಂದ ಅಡೂ ನಿಜವೇ ” ಎಂದ.

ಬಾಬುಗಳು ಅದಕ್ಕೆ ಪನೂ ನಾತಾಡಲಿಲ್ಲ. ಆಳನ್ನು ಕರೆದು, “ ಇಲ್ಲಿಯೇ ಇರುವುದಕ್ಕೆ ಇವರಿಗಾಗಿ ಒಂದು ಕೋಣೆಯನ್ನು ಅಣಿ ಮಾಡಿ ಕೊಡು. ಇವರ ಜಳಕಕ್ಕೆ ಉಂಟಕ್ಕೆ ಏಪಾರ್ಕಿಂಗ್‌ನಂತೆ ಒಳಗೆ ತಿಳಿಸು, ” ಎಂದು ವಿಧಿಸಿ, ಸುರೇಂದ್ರನ ಕಡೆ ಹೊರಳಿ “ ನೀನು ಅನಕ ನಮ್ಮ ಮನೆಯಲ್ಲಿ ಇದ್ದುಬಿಡು. ಏನಾದರೂ ಕೆಲಸ ಶಿಕ್ಕುವ ವರಿಗೆ ಸಂಕೋಚನಿಲ್ಲದೆ ನಮ್ಮಲ್ಲಿಯೇ ಇರಬಹುದು ” ಎಂದರು.

ಮಧ್ಯಾಹ್ನದೆ ಉಂಟವಾದ ಬಳಿಕ ಬ್ರಜಬಾಬುಗಳು ತಮ್ಮ ಹಿರಿಯ ಮಗಳು ಮಾಥವಿಯನ್ನು ಕರೆದು “ ತಂಗೀ, ದುಃಖಿಯಾದ ಜೀವಿಯೊಂದನ್ನು ಮನೆಯೊಳಗೆ ಇಟ್ಟುಕೊಂಡಿದ್ದೇನೆ ” ಎಂದು ತಿಳಿಸಿದರು.

“ ಯಾರು ಅಣ್ಣಿ? ”

“ ಯಾವನೊ ದುಃಖಿ. ಇದಕ್ಕೂ ಹೆಚ್ಚು ನನಗೂ ತಿಳಿಯಲಿಲ್ಲ. ಕಲಿತನ ಎಂದು ತೋರುತ್ತದೆ. ನಿಮ್ಮಗ್ಗು ನಿಗೆ ಕಲಿಸಬೇಕಾಗುವುದೆಂದು ಹೇಳಿದಾಗ ಅವ ಒಪ್ಪಿಕೊಂಡ. ಬಿ. ಎ. ದೊಳಗಿನ ಹುಡುಗನಿಗೆ ಕಲಿಸಲು ಸಾಹಸಪಡುವನು, ಮತ್ತೆ ನಿನ್ನ ಜಿಕ್ಕೆ ತಂಗಿಗಾದರೂ ಖಂಡಿತ ಕಲಿಸಬಲ್ಲ. ಪ್ರವೀಲಿಗೆ ಕಲಿಸುವುದಕ್ಕೆ ಇವನನ್ನೇ ಇಡಬೇಕೆಂದು ವಿಚಾರ. ”

ಮಾಥವಿ ಬೇಡವೆನ್ನಲಿಲ್ಲ. ಸಂಜೀಗೆ ಬ್ರಜಬಾಬುಗಳು ಸುರೇಂದ್ರ ನನ್ನ ಕರೆಸಿ ಈ ವಿಷಯ ತಿಳಿಸಿದರು. ಮರುದಿನದಿಂದ ಅವನು ಪ್ರವೀಲಿಗೆ ಹೇಳಿಕೊಡಲು ತೋಡಿದ.

ಪ್ರಮಿಲೆ ಏಳಿಂಟು ನರ್ವದವಳು. ಚೋಧೋದಯು (ಬಾಲ ಭೋಧನೆ) ಕಲಿಯುತ್ತಿದ್ದಳು. ಮಾಧವಕ್ಕನ ಹತ್ತಿರವೇ ಆ ಪ್ರಸ್ತುಕದ ಕೋಳಿಯ ಕಡೆಯ ವಾರದವರೆಗೆ ಅವಳ ಅಭ್ಯಾಸವಾಗಿತ್ತು. ಅವಳು ಹಾಳ-ಹೊತ್ತಿಗೆ, ಹಲಗೆ-ಬಳಪ, ಚಿತ್ರ-ಗೊಂಬೆ, ಬೆಂದು- ಬತ್ತಾಸು ಮೊದಲಾದ ಸಾಹಿತ್ಯಗಳನ್ನು ಹತ್ತಿರ ಇಟ್ಟಿಕೊಂಡು ತನ್ನ ಹೇಳಣಿ ಪಾಠ್ಯಾಯರ ಬಳಿ ಕಲಿಯಲು ಬಂದು ಕುಳಿತ್ತಳು.

“ ದು ನಾಟ್ ಮುವಾ, ಚಲಿಸಬೇಡ ” ಎಂದ ಸುರೇಂದ್ರ.

ಪ್ರಮಿಲೆ ರೂ ಹಾಕುತ್ತೆ ಕುಳಿತ್ತಳು: “ ದು ನಾಟ್ ಮುವಾ, ಚಲಿಸಬೇಡ.”

ಇತ್ತೆ ಸುರೇಂದ್ರ ತನ್ನ ತಂದ್ರಿಯೊಳಗೆ ತಾ ಕುಳಿತ್ತ. ಅವಳ ಹಲಗೆ ಬಳಪಗಳನ್ನು ತನ್ನ ಕಡೆ ಎಳೆದುಕೊಂಡು ಲೀಕ್ಕೆ ಬಿಡಿಸಲು ಮೊದಲು ಮಾಡಿದ. ಸಮಸ್ಯೆಯ ಮೇಲೆ ಸಮಸ್ಯೆಗಳು ಬಿಡತೊಡಗಿದವು. ಗಡಿಯಾಳದೊಳಗೆ ಏಳಿರಿಂದ ಎಂಟಾಯಿತು; ಎಂಟರಿಂದ ಒಂಬತ್ತಾಯಿತು. ಪ್ರಮಿಲೆ ಆ ಮಗ್ಗುಲೊಮ್ಮೆ ಈ ಮಗ್ಗುಲೊಮ್ಮೆ ಜೊರಳುತ್ತ, ಚಿತ್ರದ ಪ್ರಸ್ತುಕದ ಪುಟಗಳನ್ನು ಮಗ್ಗುಚಿಹಾಕುತ್ತ, ಬಾಯಲ್ಲಿ ಬತ್ತಾಸನ್ನು ತುರುತ್ತು, ಕೋಳಿವಾರದ ಸಂಭಾವಣೆಯ ಮೇಲೆ ಮಸಿಯ ಗೊಳ್ಳಿಯನ್ನು ಕೆಡಪ್ಪತ್ತ, ‘ ರೂ ನಾಟ್ ಮುವಾ, ಚಲಿಸಬೇಡ ’ ಎಂದು ರೂ ಹಾಕುತ್ತಲಿದ್ದಳು.

“ ಮಾಸ್ತುರಾ, ಮನೆಗೆ ಹೋಗಲಿ? ” ಎಂದು ಕೇಳಿದೆಲು.

“ ಹೂಂ ಹೋಗು ” ಎಂದ ಉಪಾಧ್ಯಾಯ.

ಸುರೇಂದ್ರನ ಮುಂಜಾನೆಯ ಜೊತ್ತು ಈ ತೆರನಾಗಿ ಕಳೆಯುವುದು. ಮಧ್ಯಾಹ್ನ ಬೇರೆ ಕಾರ್ಯಕ್ರಮ.

‘ ಇವನಿಗೇನಾದೆಂದು ಕೆಲಸದ ಏಷಾದು ಮಾಡಬೇಕೆಂದು ಲಾಂಕಿರಿಯವರು ಒಂದಿಬ್ಬರು ಸದ್ಗೃಹಸ್ಥರಿಗೆ ಓಲೆ ಬರಿದು ಕೊಟ್ಟಿದ್ದರು. ಸುರೇಂದ್ರನಾಥ ಆ ಓಲೆಗಳನ್ನು ಬೊಕ್ಕೆಣದಲ್ಲಿಟ್ಟಿಕೊಂಡು ಜೊರಡುತ್ತಿದ್ದ. ಅವರ ಮನೆಯನ್ನು ಹುಡುಕಿಕೊಂಡು ಹೋಗಿ ಬಾಗಿಲು

ಬಳಿ ನಿಂದರುತ್ತಿದ್ದು. ಮನೆ ಎಷ್ಟು ದೊಡ್ಡದು, ಅದಕ್ಕೆ ಕಿಡಕಿಗಳು ಎಷ್ಟು, ಉಪ್ಪರಿಗೆ ಬಂದೋ ಏನೆರಡೋ, ಮುಂದುಗಡೆ ದೀಪದ ಕಂಬ ಪುಂಟಿಂಗೆ ಹೇಗೆ ಮೊದಲಾದವನ್ನು ನೋಡಿಕೊಂಡು ಸಂಜಿಯ ಹೊತ್ತಿಗೆ ತಿಫುಗಿ ಬಾಬುಗಳ ಮನೆ ಸೇರುತ್ತಿದ್ದು.

ಅವನು ಬರುವಾಗ ಕೆಲವು ಪ್ರಸ್ತುಕಗಳನ್ನು ತಂದಿದ್ದು. ಇಲ್ಲಿ ಬಂದ ಮೇಲೂ ಎಷ್ಟೋ ಕೊಡುಕೊಂಡಿದ್ದು. ವಿಂಚು ದೀವಿಗಿಯ ಬೆಳೆಕಿನಲ್ಲಿ ಅವನೆನ್ನೇಡುತ್ತೇ ಕುಳಿತುಬಿಡುತ್ತಿದ್ದು. ಬ್ರಜಬಾಬುಗಳೇನಾ ದರೂ ಕೆಲಸದ ಬಗೆಗೆ ಕೇಳಿದರೆ, ಸುಮ್ಮಾನಾದರೂ ಇರುತ್ತಿದ್ದು, ಇಲ್ಲವೇ ಆ ಗೃಹಾಷಣೆಯ ಸಿಕ್ಕಲಿಲ್ಲ ಎಂದಾದರೂ ಹೇಳುತ್ತಿದ್ದು.

ಇ. ಅಕ್ಷಾಜಿಯ ಮನೆಯಲ್ಲಿ ಸುರೇಂದ್ರ

ಬ್ರಜಬಾಬುಗಳು ಹೆಂಡತಿಯನ್ನು ಕಳೆದುಕೊಂಡು ಇಂದಿಗೆ ನಾಲ್ಕು ವರ್ಷಗಳಾಗಿದ್ದವು. ಇಳಿಹರಯದಲ್ಲಿ ಈ ದುಃಖ ಹೆಚ್ಚಿನ ದಾಗಿಯೇ ಎನಿಸುವುದು. ಅದಿರಲಿ— ಅವರ ಅಕ್ಷರತೆಯ ಮಗಳು ಮಾಥವೀದೇವಿಗೆ ಹಡಿನಾರರಲ್ಲಿಯೇ ವೈಧವ್ಯ. ಈ ಒಂದು ಘಟನೆಯಿಂದಲೇ ಬಾಬುಗಳ ಮೃಯೋಗಿನ ನೀತ್ತರು ಅಥ್ರ ಅಟ್ಟಿಸಿತ್ತು. ಬಹಳ ಹುಡುಕಾಡಿ, ಬಹಳ ವಿಚಾರ ಮಾಡಿ ವರ ಗೊತ್ತುಮಾಡಿ ಮಗಳ ಮುದುವೆ ಮಾಡಿದ್ದರು. ಹಣಕ್ಕೆ ಕೊರತೆ ಇರಲಿಲ್ಲವಾದುದರಿಂದ ವೆಚ್ಚಕ್ಕೆ ಹಿಂಮು ಮುಂದು ನೋಡಿರಲಿಲ್ಲ. ಹುಡುಗನಿಗೆ ಆಸ್ತಿ ವಾಸ್ತಿ ಅಸ್ತಿಯೋ ನಾಸ್ತಿಯೋ ಎಂಬುದನ್ನು ನೋಡಿರಲಿಲ್ಲ. ಹುಡುಗ ಕಲಿತವ, ಚೆಲುವ, ಒಳ್ಳೆಯವ ಇದ್ದರಾಯಿತೆಂದು ನೋಡಿ ವರ ಆರಿ ಸಿದ್ದರು.

ಮಾಥವಿಯ ಮದುವೆಯಾದುದು ಅವಳ ಹನೆಷ್ಟಂದನೆಯ ವಯ ಸಿನಲ್ಲಿ. ಗಂಡನ ಮನೆಯೋಳಗೆ ಆಕೆ ಇದ್ದುದು ಮೂರು ವರುಷ. ಅಷ್ಟುಯೋಳಗೇ ಅನುರಾಗ, ಸ್ವೇಹ, ಪ್ರೇಮ, ಯತ್ನ— ಏನಾಗುವು

ದೆಲ್ಲ ಆಗಿಹೋಯಿತು. ಜೋಗೇಂದ್ರನಾಥ ಬೇರೆ ಬದುಕಲಿಲ್ಲ. ಮಾಧವಿಯ ಈ ಜನ್ಮದ ಸೊಗಸೆಲ್ಲವನ್ನೂ ಮಣ್ಣಾಗೂಡಿಸಿ, ಮಾವನ ಎದೆಗೆ ವಜ್ರದ ಏಟು ಹಾಕಿ ಜೋಗೇಂದ್ರ ಕೊನೆಯ ಪಯಣ ಬೆಳೆಸಿದ. ಗುಡ ಸಾಯುವ ಮುಂದೆ ಮಾಧವಿಗೋಳಾಡಿದಳು. ಆಗ ಜೋಗೇಂದ್ರ ಅವಳಿಗೆ ಮೆಲುದನಿಯಲ್ಲಿ ಹೀಗೆ ಹೇಳಿದ: “ ನನಗೆ ದುಃಖವಾಗುವುದು, ಮಾಧವಿ, ನಿನ್ನನ್ನು ಬಿಟ್ಟು ಹೋಗುತ್ತಿದ್ದೇನಲ್ಲ ಎಂದಲ್ಲ. ನಿನು ಸಾಯುವ ತನಕ ಗೋಳಾಡಬೇಕಾಯಿತಲ್ಲಾ ಎಂದು ನನಗೆ ತಳಮಳವಾಗುತ್ತಿದೆ. ನಿನಗಾಗಿ ಏನೂ ಮಾಡಲಾಗಲಿಲ್ಲ ನನ್ನಿಂದ---!”

ಜೋಗೇಂದ್ರನ ಶೀಳರ್ ಷ್ಯಾದಭಾದ ಮೇಲೆ ಕಂಬಸಿಗಳು ತಟತಟ ತಟಕಿದವು. ಮಾಧವಿ ಅವನ್ನೆನ್ನರಸಿದಳು. “ ನಿಮ್ಮದಿಯು ಬಜಬಂದಾಗಿನಿಂದ ಮಾಡಲಾಗುವುದನ್ನೆಲ್ಲಾ ಮಾಡಿಯೆ ಇರುವಿರಿ ” ಎಂದಳು.

“ ಮಾಧವಿ, ನನ್ನ ಸುಖಕ್ಕಾಗಿ ನಿನು ಸಮರ್ಪಿಸಿರುವ ಆಯುಷ್ಯವನ್ನು ಇನ್ನು ಎಲ್ಲರ ಸುಖಕ್ಕಾಗಿ ಬಳಸು. ಬಾಡಿ ಬಸವಳಿದ ಮುಖಗಳು ಕಣ್ಣಿಗೆ ಬಿದ್ದರೆ, ಅವುಗಳನ್ನರಳಿಸುವುದಕ್ಕೆ ಯಶ್ಚಿಸು. ಮಾಧವಿ, ಮತ್ತೇನನ್ನು ಹೇಳಲಿ? ” ಎಂದು ನುಡಿದ ಜೋಗೇಂದ್ರ. ಅವನ ಕಣ್ಣಾಗಳಿಂದ ಕಣ್ಣೀರ ತೊರೆಯಿತು. ಮತ್ತೊರಸಿದಳು ಮಾಧವಿ. “ ಚೆಲ್ಮೋ ಹಾದಿಯಿಂದ ನಡೆದರೆ ನಿನ್ನ ಪುಣ್ಯನಿನಗೆ ನೆರವಾಗುವುದು ” ಎಂದನಾತ.

ಮಾಧವಿಯಲ್ಲಿ ಪರಿವರ್ತನೆಯಾದುದು ಆಕ್ಷಣದಲ್ಲಿಯೆ. ಕ್ಷೋಧ, ದ್ವೇಷ, ಹಿಂಸೆ—ಆಕೆಯಲ್ಲಿ ತುಸ ರಚ ಇದ್ದವು—ಎಲ್ಲಾ ಆಕೆಯ ಗಂಡನ ಚಿತ್ಯೆಯೋಳಿಗೆ ಉರಿದು ಬೂದಿಯಾಗಿಹೋದವು. ಆದರೆ ಈ ಜೀವನದಲ್ಲಿ ಅದೆಷ್ಟು ಆಸೆಗಳು, ಅದೆಷ್ಟು ಅವೇಕ್ಷೆಗಳು! ವೈಧವ್ಯಬಂತೆಂದು ಅವೆಲ್ಲ ಎಲ್ಲಿ ಹೋಗುವವು? ಮಾಧವಿಗೆ ಅಂತಹ ಹೊತ್ತಿನಲ್ಲಿ ಗಂಡನ ನೆನವಾಗುವುದು. ಅವನಲ್ಲದೆ ಮತ್ತೆ ಯಾರು? ಯಾರಿಗಾಗಿ ಮಂದಿಗೆ ತೊಂದರೆ ಕೊಡಬೇಕು? ಯಾರಿಗಾಗಿ ಮಂದಿಯನ್ನು ಗೋಳಿ

ಡಿಸಚೇಕು? ಆದರೆ ಅವಳ ವ್ಯಕ್ತಿ ಎಂದೂ ನಿಇವಾಗಿರಲಿಲ್ಲ. ದೊಡ್ಡ ಸದ್ಗೃಹಸ್ಥರ ಮಗಳು! ಅವಳ ಯಾವ ಇಚ್ಛೆಯೂ ಯಾವ ಅಪೇಕ್ಷೆಯೂ ಅಕ್ಷೇಪಿಸುವಾಗಿರಲಿಲ್ಲ. ಪರಿಸೀಡೆ, ಡ್ರೇಷ ಇವನ್ನೆಂದೂ ಕಿಲತೇಜಿಲ್ಲ.

ಅವಳ ಹೃದಯದಲ್ಲಿ ಹಲವು ಹೂಗಳರಳುತ್ತಿದ್ದವು. ಮುಂಚೆ ಆ ಹೂಗಳ ಮಾಲೆಯನ್ನು ಕಟ್ಟಿ ತನ್ನ ನಲ್ಲಿನ ಕೊರಳಿಗೆ ತೊಡಿಸುತ್ತಿದ್ದಳು. ಈಗ ಸಲ್ಲಿನಿಲ್ಲವೆಂದು ಆ ಹೂಬಳ್ಳಿಯನ್ನು ಆಕೆ ಕಿಟ್ಟು ಬಿಸುಟಲಿಲ್ಲ. ಅದೀಗಲೂ ಹೂಬಿಡುತ್ತಿದ್ದಿತು. ಇಷ್ಟೆ, ಅವು ನೆಲದ ಮೇಲೆ ಉದುರಿಮೋಗುತ್ತಿದ್ದವು. ಈಗವಳು ಅವುಗಳ ಮಾಲೆಯನ್ನು ಪೋಣಿಸುತ್ತಿರಲಿಲ್ಲವಾದರೂ ಅವುಗಳ ಗುಷ್ಟುವಾಡಿ ಕರುಣೆಯಿಂದ ದೀನ-ದುಃಖಿಗಳಿಗೆ ನಿರ್ದುತ್ತಿದ್ದಳು. ಇಲ್ಲಿದವರಿಗೆ ಕೊಡುತ್ತಿದ್ದಳು. ಅವಳಲ್ಲಿ ಕೃಪಣತೆ ಬಂದಿವ್ಯೂ ಇರಲಿಲ್ಲ; ಖಿನ್ನತೆ ಅವಳ ಮೋರೆಯ ಮೇಲೆ ಹಣಿಕುತ್ತಿಲ್ಲ.

ಬ್ರಜಬಾಬುಗಳು ಗೃಹಿಣಿ ಹೊರಟು ಹೋದಮೇಲೆ ಅವರ ಸಂಸಾರದಲ್ಲಿ ಏಕಸೂತ್ರತೆ ತಪ್ಪಿಮೋರಿತು. ಎಲ್ಲರೂ ತಮ್ಮ ಮಾಟ್ಟಿಗೆ ತಾವು ಸೋಡಿಕೊಳ್ಳುವರು. ಯಾರು ಯಾರನ್ನೂ ಕೇಳುತ್ತಿರಲಿಲ್ಲ. ಯಾರು ಯಾರಕಡೆಗೂ ಸೋಡುತ್ತಿರಲಿಲ್ಲ. ಎಲ್ಲ ಆಳು ದೊಳುಗಳೂ ತಮ್ಮ ತಮ್ಮ ಪರಿಯಿಂದ ದುಃಖಿಗಳು; ಅಕರವರು ತಮ್ಮ ತಮ್ಮ ಮಾಟ್ಟಿನ ಧನಿಯ ಕೆಲಸ ಮಾಡುತ್ತಿದ್ದರು; ಬಂದು ದೊಡ್ಡ ಅನ್ನಾರ್ಥಿತ್ವದಲ್ಲಿಯಂತೆ ಅಡಿಗೆಯವಳು ಅಡಿಗೆ ಅಡುತ್ತಿದ್ದಳು. ಯಾರು ಬೇಕು ಅವರು ಬಂದು ತಮ್ಮ ತಪ್ಪಿ ಇಟ್ಟುಕೊಂಡು ಕುಳಿತುಕೊಳ್ಳುತ್ತಿದ್ದರು. ಯಾರಿಗೆ ಉಟ ಹೋಗುತ್ತಿತ್ತು, ಯಾರಿಗೆ ಹೋಗುತ್ತಿದ್ದಿಲ್ಲ.

ಭಾದ್ರಪದ ಮಾಸದಲ್ಲಿಯ ಗಂಗಾಪ್ರವಾಹದಂತೆ ಸಂಪೂರ್ಣವಾದ ತನ್ನ ಸೌಂದರ್ಯ-ಸ್ವೇಹ-ಮನುತೆಗಳಿಂದ ತುಂಬಿದ ಮಾಧವಿ ತಂದೆಯ ಮನೆಗೆ ಬಂದಳು. ಆ ದಿನದಿಂದ ಬ್ರಜಬಾಬುಗಳ ಮನೆ ವಸಂತವೇ ಬಂದಿಳಿಯಿತೋ ಎಂಬಂತೆ ಕಾಣಿಕೊಡಿತು.

ಎಲ್ಲರ ಬಾಯಲ್ಲಿಯೂ ‘ಅಕ್ಷಯಿ,’ ‘ಮಾಥವಿ’ ಎಂಬ ನುಡಿಗಳೇ ಸಲಿದಾಡತೊಡಗಿದವು. ಮನೆಯೋಳಿಗಿನೆಲ್ಲಿರಿಗೂ ದಿನದಲ್ಲಿ ಒಮ್ಮೆಯಾದರೂ ಅಕ್ಷಯಿಯ ದರ್ಶನವಾಗಬೇಕು ಎಂದೆನಿಸುವುದು— ಸಾಕಿದ ನಾಯಿ ಮೊದಲಾಗಿ. ಆ ಕುಟುಂಬದ ಪ್ರತಿಯೊಂದು ವ್ಯಕ್ತಿಗೂ ಅವಳೇ ಸ್ವೀಹಮಯಿ, ಸರ್ವಮಯಿ ಆಗಿಬಿಟ್ಟಾಗು. ಮನೆಯ ಯಜಮಾನ ಸಹಿತವಾಗಿ ಕರಣಿಕರು, ಆಳುಗಳು, ತೊತ್ತುಗಳು ಎಲ್ಲರ ನಾಲಗೆಯ ಮೇಲೂ ಅಕ್ಷಯ ವಿಷಯವೇ. ಎಲ್ಲರ ಜೀವನಕ್ಕೂ ಅಡಿಗಟ್ಟು ಅವಳು; ಯಾವ ಕಾರಣದಿಂದಲೇ ಆಗಲಿ, ಅಕ್ಷಯೇ ತಮ್ಮ ಆಧಾರ ಎನಿಸುವುದು ಎಲ್ಲರಿಗೆ.

ಸ್ವಾರ್ಥದಲ್ಲಿ ರುವ ಕಲ್ಪವ್ಯವಹನಸ್ವ ಯಾರೂ ಕಂಡವರಿಲ್ಲ; ಅದು ಕಾಣಿಸುವುದೋ ಇಲ್ಲವೋ ಎಂದು ಹೇಳಲಿಕ್ಕೆ ಆಗದು. ಆ ಬಗ್ಗೆ ಏನೊಂದೂ ಹೇಳಲಿಕ್ಕೆ ಬರುವಂತಿಲ್ಲ! ಆದರೆ ಬ್ರಜಭಾಬಾಗಳ ಸಂಸಾರದೊಳಗಿನ ಜನಕ್ಕೆ ಇದೊಂದು ಕಲ್ಪಲತೆಯೇ ದೂರೆತಿದ್ದಿ ಶೆಂಬುದು ನಿಶ್ಚಯಕ್ಕೂ ನಿಜ. ಈ ಬಯಕೆಬಳ್ಳಿಯ ಇದಿನನ್ನಲ್ಲಿ ಕ್ಯಾರ್ಡಿಡ್ಡಿದವರು ಹಿಂದಿರುಗುವುದು ನಗುಮೋಗದಿಂದಲೇ.

ಈ ಪರಿವಾರಕ್ಕೆ ಸೇರಿದನಂತರ ಸುರೇಂದ್ರನ ದಿನಚಯ್ಯೆಗೊಂದು ಹೊಸರೂಪು ಬಂತು. ಎಲ್ಲರ ಭಾರವೂ ಅಕ್ಷಯಿಯ ಮೇಲೆ ಸುರೇಂದ್ರನೂ ಅವರನ್ನೇ ಅನುಕರಿಸಿದ. ಆದರೂ ಇತರರ ಭಾವನೆಗಿಂತ ಅವನ ಭಾವನೆ ಬೇರೆಯಾಗಿದ್ದಿತು. ಅಕ್ಷಯಿ ಎಂಬುದೊಂದು ಸಜೀವ ಪದಾರ್ಥ ಮನೆಯಲ್ಲಿದೆ, ಅದು ಎಲ್ಲರ ಬಗೆಗೂ ಚೋಕೆಪಡುತ್ತಿದೆ, ಅದು ಏನೆಲ್ಲ ಹೊರೆಯನ್ನ ಹೊರುತ್ತಿದೆ, ಯಾರಿಗೇನು ಬೇಕೋ ಅದನ್ನೆಲ್ಲ ಅದು ಒದಗಿಸುತ್ತಿದೆ— ಎಂದೇನೋ ಆತನ ಕಲ್ಪನೆ. ಕಲಕ್ಕೆಯ ರಾಯಬೀದಿಗಳಲ್ಲಿ ಪಿರಿಪಿರಿ ತಿರುಗುತ್ತಿದ್ದಾಗ ತನಗೋಽಸುಗ ವಿಜಾರ ಮಾಡುವುದನ್ನ ಆತ ಕಲಿತ್ತದ್ದ. ಇಲ್ಲಿಗೆ ಬಂದ ಬಳಿಕ ಮರಿತುಹೋಯಿತು ಅದೆಲ್ಲ. ತನ್ನ ಹಿಂದಿನ ಸ್ಥಿತಿ ಏನು, ಮುಂದಿನ ಗತಿ ಏನು ಎಂಬ ವಿಜಾರವೂ ಆತನಿಗಿರಲಿಲ್ಲ:

ಅಂಗಳು, ವಾದರಕ್ಷೆಗಳು, ಕೊಡೆ ಮೊದಲಾದ ಆವಶ್ಯಕ ವಸ್ತುಗಳು ಅವನಿಗೆ ತುಂಬಾ ಇದ್ದವು. ಯಃಕ್ಷಿತಾ ಕರವಸ್ತುದವರೆ ಗೆಲ್ಲವನ್ನೂ ಅವನಿಗಾಗಿ ಯಾರೋ ಅಣಿಮಾಡಿಟ್ಟುರುತ್ತಿದ್ದರು. ಮೊದ ಮೊದಲು ಇವೆಲ್ಲಾ ಹೇಗೆ ಬರುತ್ತೆವೆಂದು ಕುಭಾಹಲವುಂಟಾಗುತ್ತಿತ್ತು ‘ಅಕ್ಷಾಜಿ ಕಳಿಸಿದ್ದಾಳಿ’ ಎಂದು ಉತ್ತರ ಬರುತ್ತಿತ್ತು. ನೀರು, ಕುಡಿಯುವ ತಾಲಿಯ ತನಕವೂ ಅಕ್ಷಾಜಿಯ ವ್ಯವಸ್ಥೆಯುಂಟೆಂದು ಅವನಿಗೆ ತಿಳಿಯಿತು.

ಲೆಕ್ಕ ಮಾಡುತ್ತೇ ಕುಳಿತಿದ್ದಾಗ ಒಂದು ದಿನ ಅವನಿಗೆ ಕಂಪಾಸು ಬೇಕಾಯಿತು. ಏನು, ಯಾವಾಗ ಎಂಬ ತಾರತಮ್ಯವಿಲ್ಲದೆ, “ಪ್ರಮಿಲಾ, ಅಕ್ಷಾಜಿಯ ಕೈಲೆ ಒಂದು ಕಂಪಾಸು ಇಸಗೊಂಡು ಬಾ, ನೋಡೋಣ” ಎಂದು ಶಿಷ್ಯರೆಗೆ ಹೇಳಿದ.

ಅಕ್ಷಾಜಿಗೆ ಎಂದೂ ಕಂಪಾಸಿನ ಕೆಲಸ ಇರುತ್ತಿರಲ್ಲಿ; ಅವಳ ಹತ್ತಿರ ಅದು ಇರಲಿಲ್ಲ. ಆದರೂ ಅವಳು ಕೂಡಲೇ ಒಂದಾಳಿನ್ನು ಪೇಟಿಗೆ ಅಟ್ಟಿ ಅದನ್ನು ತರಿಸಿದಳು. ಸಂಜಿಯ ಮುಂದೆ ತಿರುಗಾಡಿ ಬಂದ ಬಳಿಕ ಸುರೀಂದ್ರ ತನ್ನ ಮೇಜಿನ ಮೇಲೆ ತಾನು ಬಯಸಿದ ಒಡವೆಯನ್ನು ಕಂಡ. ಮರುದಿನ ಮುಂಜಾನೆ ಪ್ರಮಿಲೆ ಬಂದಾಗ “ಅದನ್ನು ನಿನ್ನ ಅಕ್ಕೆ ಕಳಿಸಿದಳು” ಎಂದು ತಿಳಿಸಿದಳು.

ಆ ತೆರದ ಬೇಡಿಕೆ ದಿನಾಲು ನಡೆಯಿತು. ಒಮ್ಮೆಮ್ಮೆ ಸಿಕ್ಕು ಲಾರದ ವಸ್ತುಗಳನ್ನು ಸುರೀಂದ್ರ ಬೇದುತ್ತಿದ್ದು. ಆದರೂ ಅಕ್ಷಾಜಿ ಅವನ್ನು ಇಡ್ಲಿಲಿಂದ ಹುದುಕಿಸಿ ತರಿಸಿಕೊಡುತ್ತಿದ್ದಳು. ಅಲ್ಲದೆ ‘ಸಿಕ್ಕು ಲಾರದು’ ಎಂದು ಎಂದೂ ಹೇಳುತ್ತಿರಲ್ಲಿ.

ಒಮ್ಮೆಮ್ಮೆ ಅವನು “ಅಕ್ಷಾಜಿಯ ಕೈಲೆ ಒಂದುನಾಲ್ಕು ಹಳೆಯ ಬಟ್ಟಗಳನ್ನು ತೆಗೆದುಕೊಂಡು ಬಾಮ್ಮೆ ತಂಗೀ. ತಿರುಕರಿಗ ಕೊಡಬೇಕಾಗಿದೆ,” ಎಂದು ಪ್ರಮಿಲೆಗೆ ಹೇಳುತ್ತಿದ್ದು. ಹಳೆಯದು ಹೊಸದು ಎಂದು ನೋಡಿ ಕೊಡುವುದಕ್ಕೆ ಅಕ್ಷಾಜಿಗೆ ಪುರಸಕ್ತ ಯಾವಾಗಲೂ ಇರುತ್ತಿತ್ತೇಂದಲ್ಲ. ಅವಳು ತನ್ನ ಹತ್ತಿರವನ್ನು ಬಟ್ಟ

ಗಳನ್ನೇ ಕೊಟ್ಟು ಕಳಿಸುವಳು. ಕಿಡಕಿಯಿಂದ ಹೊರಕ್ಕೆ ಸೋಡಲಾಗಿ, ನಾಲ್ಕುರು ತಿರುಪೆಯವರು ಅಕ್ಕಂತ ಕನಿಕರ ಮಟ್ಟಿಸುವ ಸ್ವರದಲ್ಲಿ ಹಾಡುತ್ತ ಹೋಗುತ್ತಿರುವುದೂ ಆ ಬಟ್ಟಿಗಳು ಅವರಿಗೇ ದೂರಿತಿರುವುದೂ ಅವಳಿಗೆ ಗೋಚರಿಸುತ್ತಿತ್ತು.

ಸುರೇಂದ್ರನಿಂದ ಇಂತಹ ಕಿರುಕುಳ ತೊಂದರೆಗಳನ್ನು ಮಾಡುವಿದನಾಲು ಸೋಸಬೇಕಾಗುತ್ತಿತ್ತು. ಬರುಬರುತ್ತ ಅದು ಆಕೆಗೆ ರೂಢಿಯಾಗಿ ಮೈಯುಂಡಿತು. ನಮ್ಮ ಕುಟುಂಬದೊಳಗೆ ಈ ಹೋಸ ವಾರಣಿ ಬಂದುಸೇರಿ ದಿನಕ್ಕೊಂದು ಪರಿಯ ಕಾಟ—ತಾನು ಕೆಲಸದಲ್ಲಿದ್ದಾಗ ಕೂಡ—ಕಾಡುತ್ತಿದ್ದಾನೇ ಎಂಬ ಭಾವನೆ ಆಕೆಯ ಮನಸಿನಲ್ಲಿಯೂ ಬರುತ್ತಿರಲ್ಲ.

ಇತ್ತತ್ತಲಾಗಿಯಂತೂ ಈ ಹೋಸವಾರಣಿಗಾಗಿ ಮಾಡುವಿ ಬಹಳ ಶ್ರಮ ಸಹಿಸಬೇಕಾಗುತ್ತಿತ್ತು. ಸುರೇಂದ್ರ ಒಂದು ನಾದಿನ, ಮರೆಗುಳಿ ಎಂಬುದು ಮಾಡುವಿಗೆ ಮೊದಲು ತಿಳಿದುಬರಲಿಲ್ಲ. ಮುಂಜಾನೆ ಚಹ ತಣ್ಣಿಗಾದರೂ ಕುಡಿರಲಿಕ್ಕೇ ಇಲ್ಲ; ನೀರು ಕುಡಿಯಬೇಕೇಂದು ಕೃಯಲ್ಲಿ ಎತ್ತಿದ ವಾಟಗ ಹಾಗೆಯೇ ಇರುತ್ತಿದ್ದಿಲ್ಲ; ಉಂಟಕ್ಕೆ ಕುಳಿತಾಗ ಎಲೆಯಲ್ಲಿ ಬಡಿಸಿದ ಪದಾರ್ಥಗಳ ಕಡೆಗೆ ಅವನ ಲಕ್ಷ್ಯವೇ ಇರುತ್ತಿರಲಿಲ್ಲ; ಒಮ್ಮೊಮ್ಮೆ ಬದಿಗೆ ಸರಿಸಿದುತ್ತಿದ್ದು, ಒಮ್ಮೊಮ್ಮೆ ತೆಗೆದು ತೆಗೆದು ಕೆಳಗೆ ಹಾಕುತ್ತಿದ್ದು. ಈ ವಾರಣಿಗೆ ಯಾವುದೂ ಸೇರುವುದಿಲ್ಲವೋ ಏನೋ ಎಂಬ ಹಾಗೆ ಮಾಡುತ್ತಿದ್ದು. ಉವಾಡ್ಯರು ಪೆದ್ದಂಭಟ್ಟರು, ಯಾರ ಕಡೆಗೂ ಸೋಡುವುದಿಲ್ಲ, ಯಾರನ್ನೂ ಮಾತಾಡಿಸುವುದಿಲ್ಲ, ಅವರಿಗೆ ಏನೂ ತಿಳಿಯುವುದಿಲ್ಲ; ಯಾವಾಗಲೂ ತನ್ನ ಪುಸ್ತಕದೊಳಗೆ ಮೋರೆ ಇಟ್ಟುಕೊಂಡು ಕುಳಿತಿರುತ್ತಾರೆ;—ಎಂದು ಮನೆಯ ಆಳು ಹೋಳುಗಳು ಅಡಿಕೊಳ್ಳುತ್ತಿದ್ದರು.

ಕೆಲಸವೆಲ್ಲಿಯಾದರೂ ಸಿಗುವ ಹಾಗಿದೆಯೋ ಹೇಗೆ, ಎಂದು ಬ್ರಜಬಾಬುಗಳು ಸುರೇಂದ್ರನನ್ನು ನಡುನಡುವೆ ಕೇಳುತ್ತಿದ್ದರು. ಸುಳ್ಳಾಂದು ಸೋಟ್ಟರೊಂದು ಹೇಳಿ ಆತ ಪಾರಾಗುತ್ತಿದ್ದು. ತಂದೆಯಿಂದ

ಮಾಧವಿಗೆ ಅವನ ಸಂಗತಿಯೆಲ್ಲ ತಿಳಿಯುತ್ತಿತ್ತು. ಉಪಾಧ್ಯಾಯ ಮಹಾಶಯರು ತಮ್ಮ ಕೆಲಸದ ಸಲುವಾಗಿ ಸ್ವಲ್ಪ ಕೂಡ ಯಾತ್ರೆ ಸುವುದಿಲ್ಲವೆಂದು ಆಕೆ ಅರಿತುಕೊಂಡಿದ್ದಳು; ಕೆಲಸದ ಇಚ್ಛೆಯೇ ಇಲ್ಲ ಎಂಬು ದನ್ನುಹಿಸಿದ್ದಳು; ಪನೋ ದ್ಯೇವಯೋಗದಿಂದ ದೂರೆತುದರೊಳಗೇ ಅವರು ಸಂತೃಪ್ತರಾಗಿರುವರೆಂದು ಭಾವಿಸಿದ್ದಳು.

ಹತ್ತು ಹೊಡೆಯಿತೆಂದರೆ ಅಕ್ಷಾಜಿ ಸ್ವಾನ-ಭೋಜನದ ಸೂಚನೆ ಕೊಡುತ್ತಿದ್ದಳು. ಒಹಳ ಮಟ್ಟಿಗೆ, ಸುರೀಂದ್ರನ ಉಟವಾಗದಿದ್ದು ದನ್ನು ಅವಳೇ ತಿಳಿದು ಪ್ರಮಾಲೆಯಿಂದ ಕರೆ ಕಳುಹುತ್ತಿದ್ದಳು. ಅವ ರಾತ್ರಿಯವರೆಗೂ ಅವನು ಓದುತ್ತೇ ಕುಳಿತಿದ್ದನೆಂದರೆ ಆಳುಗಳು ಬಂದು ಮಿಂಚು ದೀವಿಗೆಯ ಬಿರಡಿಯನ್ನು ಒತ್ತಿಹೋಗುತ್ತಿದ್ದರು. ಬಾಯಿಂದ ಹೇಳಿಹೋದರೆ ಅವನೇನು ಕೇಳುತ್ತಿರಲಿಲ್ಲ.

ಒಂದು ದಿನ, “ ಪ್ರಮಾಲೆಯ ಹಾಗೆಯೆ ಪ್ರಮಾಲೆಯ ಉಪಾಧ್ಯಾಯ ” ಎಂದು ತಂದೆಯ ಮುಂದೆ ನಗುನಗುತ್ತೇ ನುಡಿದಳು ಮಾಧವಿ.

“ ಏಕೆ, ಏನು ? ” ಎಂದು ತಂದೆ ಕೇಳಿದರು.

“ ಇಬ್ಬರೂ ಹಸುಳಿಗಳು. ಪ್ರಮಾಲೆಗೆ ತಿಳಿಯುವುದೆ— ಯಾವಾಗ ಏನು ತಿನಬೇಕು, ಯಾವಾಗ ಮಾಲಗಬೇಕು, ಯಾವಾಗ ಏನು ಮಾಡುವುದು ತಕ್ಕೆದ್ದು ಎಂಬುದು ? ಹಾಗೆಯೆ ಅವಳ ಉಪಾಧ್ಯಾಯರು ! ತಮ್ಮದೇ ತಮಗೆ ಯಾವುದೂ ತಿಳಿಯುವುದಿಲ್ಲ. ಹೊತ್ತಿಲ್ಲದ ಹೊತ್ತಿನೊಳಗೆ ಇಲ್ಲದುದೊಂದು ಬೇಡಿಕೊಂಡು ಕೂಡುತ್ತಾರೆ. ತಿಳಿವಳಿಕೆಯಿದ್ದದ್ದರೆ ಹೀಗೇನೂ ಆಗುತ್ತಿದ್ದಿಲ್ಲ. ”

ಅವಳು ಹೇಳಿದ ಮಾತುಗಳು ಬ್ರಜಬಾಬುಗಳ ಲಕ್ಷ್ಯಕ್ಕೆ ಬರಲಿಲ್ಲ. ಅವರು ಅವಳ ನೋರೆಯನ್ನು ನೋಡುತ್ತಿದ್ದರು.

ಮಾಧವಿ ನಸುನಕ್ಕು ನುಡಿದಳು, “ ನಮ್ಮ ಹುಡುಗಿಗೂ ತಿಳಿಯುತ್ತದೆ, ಯಾವಾಗ ಯಾವುದು ಲೇಸು ಎಂಬುದು. ”

“ ಏನು, ಏನೆಂದೆ ? ಅವರಿಗೆ ತಿಳಿಯುವುದಿಲ್ಲವೇ ? ” ಎಂದರು ಬ್ರಜಬಾಬುಗಳು ಬೆರಗಿಸಿಂದ.

“ ಇಲ್ಲಿದ್ದರೆ ಹೀಗೇನು ಅವರು ಅಲ್ಲಿದಾಗ ಸಲ್ಲಿದಾಗ ಉವೆ ದ್ರವ ಕೊಡುತ್ತಿದ್ದಿಲ್ಲ. ”

“ ನಿಜವಾಗಿ ? ”

“ ಹೌದು, ನಿಜವಾಗಿಯೂ. ”

“ ನನಗೆನಿಸುತ್ತದೆ, ಹುಡುಗ ಅರೆಹುಚ್ಚನೋ ಏನೋ. ” ಬ್ರಜಬಾಬುಗಳು ನಕ್ಕೆ ನುಡಿದರು.

“ ಹುಚ್ಚನಲ್ಲ; ಅವನೊಬ್ಬ ದೊಡ್ಡ ಮನೆತನದವನಿರಬೀಕೆಂದು ನನಗೆ ಕೋರುತ್ತಿದೆ. ”

ಬ್ರಜಬಾಬುಗಳು ವಿಸ್ತೃಯದಿಂದ “ ಅದೇತರ ಮೇಲಿಂದ ? ” ಎಂದರು.

ಏತರಮೇಲಿಂದ ಎಂಬುದು ಮಾಧವಿಗೂ ಗೊತ್ತಿರಲಿಲ್ಲ. ಅವಳ ಕಲ್ಪನೆ ಹಾಗಾಗಿದ್ದಿತು. ಸುರೇಂದ್ರನಿಗೆ ತನಗೆ ತಾನೇ ಒಂದು ಕೆಲಸ ವನ್ನೂ ಮಾಡಲು ಬರುತ್ತಿರಲಿಲ್ಲ. ಎರಡನೆಯವರು ಮಾಡಿಕೊಟ್ಟರೆ ಆಗಬೇಕು, ಇಲ್ಲಿದ್ದರೆ ಇಲ್ಲ. ಆತನ ಈ ಪರಾಧೀನವೃತ್ತಿ ಮಾಧ ವಿಯ ಗಮನಕ್ಕೆ ಬಂದಿತ್ತು. ಇದು ಅವನಿಗೆ ಮೊದಲಿನಿಂದಲೂ ಬಿದ್ದ ರೂಢಿಯಾಗಿರಬೇಕೆಂದು ಆಕೆಗೆ ಎನಿಸುತ್ತಿತ್ತು. ಅದೊಳಗೂ ಒಂದು ವಿಶೇಷವೆಂದರೆ ಆತನ ತಿನ್ನಣ್ಣವ ತರಹ. ಮಾಧವಿಗೆ ಹೆಚ್ಚಿನ ಚಮು ತಾ೜ರವಾಗಿ ಕಂಡುದು ಅದು. ಯಾವ ತಿಂಡಿ ತಿನಿಸಿನ ಕಡೆಗೂ ಅವನ ಮನಸು ಹರಿಯುತ್ತಿರಲಿಲ್ಲ. ತಿಂದ ಯಾವ ಪದಾರ್ಥವನ್ನೂ ಅವನು ಹರಣಬಟ್ಟು ತಿನ್ನತ್ತಿರಲಿಲ್ಲ. ಬಟ್ಟಿನಲ್ಲಿ, ಯಾವ ಪದಾರ್ಥದ ಮೇಲೆಯೂ ಆಸೆಯಿಲ್ಲದ ಮುಸ್ಪಿಗೊಪ್ಪುವ ವೈರಾಗ್ಯ, ಚಿಕ್ಕಮಕ್ಕಳಲ್ಲಿರು ವಂತಹ ಸರಳತೆ, ಹುಚ್ಚರಲ್ಲಿರುವಂತಹ ಸೈರಾಕ್ಯ, ತಿನ್ನಲಿಕ್ಕೆ ಕೊಟ್ಟರೆ ತಿನ್ನವುದು, ಇಲ್ಲಿದ್ದರೆ ಹಾಗೆಯೇ ಇದ್ದಬಿಡುವುದು— ಈ ಎಲ್ಲ ಅವನ ನಡೆವಳಿಕೆಗಳು ಅವಳಿಗೆ ಒಡಪಗಳಾಗಿದ್ದವು. ಅದಕ್ಕಾಗಿಯೇ

ಈ ಗುರುತಿಲ್ಲದ ಉವಾಧ್ಯಾಯ ಮಹಾಶಯನನ್ನು ಮಾಧವಿ ಕಸಿಕರದ ಸೋಟದಿಂದ ಸೋಡುತ್ತಿದ್ದಳು. ಸುರೇಂದ್ರಸೇನಾದರೂ ಮರ್ಯಾದೆಯನ್ನು ವಿಂತಿ ನಡೆಸುತ್ತಿದ್ದರೆ, ಆ ಮರ್ಯಾದೆಯನ್ನು ಕಾಯುವುದೇನೂ ಕಾರಣವಿಲ್ಲವೆಂದು ಅವನಿಗೆ ಎಸಿಸುತ್ತಿದ್ದುದಕ್ಕಿಲ್ಲ; ಯಾವುದಕ್ಕಾದರೂ ಮರ್ಯಾದೆಯುಂಟಿಂಬುದೇ ಅವನಿಗೆ ತಿಳಿಯದು. ತನಗೆ ಪನಾದರೂ ಬೇಕಾಯಿತೆಂದರೆ ತಿರಿತು, ಅಕಾಲವೇನು ಸಕಾಲವೇನು, ಅವನು ಮಾಧವಕ್ಕನ ಎದುರಿನಲ್ಲಿ ತಟ್ಟನೆಹೊಗಿ ಸಿಲ್ಲಿವನು. ಮಾಧವಿ ಮುಖ ಹಿಂದಿರುಗಿಸಿ ನಗುವಳು. “ ಈ ಹುಡುಗನೊಬ್ಬ ಹಸುಳಿಯಂತೆ ನಿತಾಂತ ಸರಳ ” ಎಂದು ಮನಸಿನೊಳಗೇ ಎಂದುಕೊಳ್ಳುವಳು.

ಇ. ಅಕ್ಷಾಂಜಿಯಿಲ್ಲದ ಸುರೇಂದ್ರ)

ಮನೋರಮೆ ಮಾಧವಿಯ ಚಿಕ್ಕಂದಿನ ಗೆಳತಿ. ಬಹಳ ದಿನ ಗಳಿಂದ ಮಾಧವಿಯಿಂದ ಓಲೆಯೇ ಇಲ್ಲದಾದಕ್ಕೆ ಅವಳು ನುಸಿಸುಗೊಂಡಿದ್ದಳು. ಆದುದರಿಂದ ಮಾಧವಿಗೆ ಇಂದು ಎಡು ಪ್ರವರದವೇಳಿಯಲ್ಲಿ ಅಂತೂ ಇಂತೂ ಬಿಡುವು ಮಾಡಿಕೊಂಡು ಗೆಳತಿಗೆ ಓಲೆ ಬರೆಯಲು ಕುಳಿತಿದ್ದಳು. ಅಷ್ಟೋತ್ತಿಗೆ ಬಂದಳು ಪ್ರವಿಂತೆ—“ ಅಕ್ಷಾಂಜಿ... ”

ಮಾಧವಿ ಮೋರೆಯನ್ನು ಮೇಲೆತ್ತಿ ಕೇಳಿದಳು: “ ಏನೇ ? ”

“ ಉವಾಧ್ಯಾಯರ ಕನ್ನಡಕ ಕಳಿದುಹೊಗಿದೆಯಂತೆ— ಒಂದು ತಂದು ಕೊಡಲ್ಲ. ”

ಮಾಧವಿಗೆ ನಗು ಬಂದಿತು. “ ನಿಮ್ಮ ಉವಾಧ್ಯಾಯರನ್ನು ಕೇಳಿ: ನಾವೇನು ಇಲ್ಲಿ ಕನ್ನಡಕದ ಅಂಗಡಿಗಂಗಡಿ ಇಟ್ಟಿರುವೇನೇ ? ” ಎಂದು ಸುಡಿದಳು.

ಪ್ರವಿಂತೆ ಹಾಗೆ ಹೇಳುವುದಕ್ಕೆ ಓಡಿದಳು.

ಮಾಧವಿ ಅವಳನ್ನು ಕೂಗಿ ಕರೆದು “ ಎಲ್ಲಿ ಹೊರಟಿ ? ” ಎಂದಳು.

“ ನೀನು ಹೇಳಿದುದನ್ನು ಹೇಳಿಲಿಕ್ಕೆ. ”

“ ಹಾಗಾದರೆ ಸರಕಾರಬಾಬುವನ್ನು ಕರೆದುಕೊಂಡು ಬಾ, ಹೋಗು. ”

ಪ್ರಮಿಲೆ ಸರಕಾರನನ್ನು ಕರೆತೆಂದಳು. ಮಾಧವಿ ಅವನಿಗೆ ಹೇಳಿದಳು: “ ನಿಮ್ಮ ಉಪಾಧ್ಯಾಯರು ಕನ್ನಡಕ ಕಳಿದುಕೊಂಡಿದ್ದಾರೆಂತೆ. ಇನ್ನೊಂದು ಚಲೋಡು ಕೊಂಡುಕೊಂಡು ತೆಂದುಕೊಡಪ್ಪ. ”

ಸರಕಾರ ಹೊರಟು ಹೋದ. ಮಾಧವಿ ಮನೋರಮೆಗೆ ಬರಿದ ಪತ್ರದಲ್ಲಿ ಕೊನೆಗೆ ನಾಲ್ಕು ಮಾತುಗಳನ್ನು ಬರಿದಳು:

‘ ಪ್ರಮಿಲೆಗೆ ಕಲಸುಪುದಕ್ಕೆ ತಂಡೆ ಒಬ್ಬ ಉಪಾಧ್ಯಾಯರನ್ನು ಇಟ್ಟಿದ್ದಾರೆ. ಆ ಗೃಹಸ್ಥ ಒಬ್ಬ ತರುಣ ಎಂದರೂ ಆದೀತು, ಒಂದು ಸಣ್ಣ ಮನು ಎಂದರೂ ಆದೀತು. ಈ ವಾರಿ ಈವರೆಗೆಂದೂ ಮನೆಯ ಹೊಸ್ತಿಲ ದಾಟಿ ಹೊರಗೆ ಹೊರಟೇ ಇಲ್ಲ ಎಂದು ನನ್ನೆಣಿಕೆ. ಜಗತ್ತಿನ ಅರಿವೇ ಇಲ್ಲ ಆತನಿಗೆ. ಅವರ ಕಡೆ ಅಲಕ್ಕು ಮಾಡಿದರೆ ಇಲ್ಲವೇ ಅವರ ಯೋಂಗ್ಯಾನೇಮು ವಿಚಾರಿಸದಿದ್ದರೆ ಅವರ ರಥ ಒಂದು ತಸುವೂ ಸಾಗುವ ದಿಲ್ಲ. ನನ್ನಧರ್ಮ ದಿನ ಅವರ ಸಲುವಾಗಿಯೇ ಹೋಗುತ್ತಿದೆ. ನಿನಗೆ ಪತ್ರವನ್ನು ಯಾವಾಗ ಬರಿಯಿಲಿ? ಬೇಗನೆಯೇ ನೀನು ಈಕಡಿಗೆ ಒಂದರೆ ಈ ಅಕ್ಷಮೂರ್ಯವ್ಯಕ್ತಿಯನ್ನು ಕಾಣಬಹುದು. ಈತರದ ಸಿರಿಹ, ಅನನ್ಯಮನಸ್ಸು ಮನುಷ್ಯರನ್ನು ನಿನ್ನ ಜನ್ಮದೊಳಗೇ ನೋಡಿರಲಾರೆ. ತಿನ್ನಪುದಕ್ಕೆ ಕೊಟ್ಟರೆ ತಿನ್ನತ್ವಾರೆ, ಕೊಡದಿದ್ದರೆ ಉಪವಾಸ ಇದ್ದಬಿಡುತ್ವಾರೆ. ಹೊತ್ತು ಮುಳುಗಿ ಮತ್ತೆ ಬೆಳಗಾಗಲೊಲ್ಲದೇಕೆ, ತಾನು ಉಪವಾಸವಿದ್ದೇನೇಂದು ಅವರಿಗೆ ಗೂತ್ತಾದರೆ ಕೇಳು. ಒಂದೇ ಒಂದು ದಿನವಾದರೂ ತಮ್ಮದನ್ನು ತಾವು ಮಾಡಿಕೊಳ್ಳಲಾರದು ಇಂತಹ ಮನುಷ್ಯರಿಂದ ಈ ಪ್ರಪಂಚದೊಳಗೆ ಸಾಗುವುದಾದರೂ ಹೇಗೆ ಎಂದು ನನಗೆ ವಿಚಾರಕ್ಕಿಟ್ಟುಕೊಳ್ಳುತ್ತಿದೆ. ’

‘ ಅವರ ತಂಡೆ ತಾಯಿ ಇದ್ದಾರೆಂದು ನಾನು ಕೇಳಿದ್ದೇನೆ. ಅವರಿಳ್ಳೀ ಕಲ್ಲಿನಂತೆ ಕಡೋರವಾದ ಕರುಳಿನ ಮಂದಿಯಿರಬೇಕೆಂದು

ನನಗೆನಿಸುತ್ತಿದೆ. ಸಿಜವಾಗಿಯೂ ಇಂತಹ ಮನುಷ್ಯರನ್ನು ಅಲಪ್ಪಿಸಿ ಬಿಟ್ಟರೆ ನಡೆಯುದು. ’

ಮನೋರಮೆ ಕೂಡಲೇ ಉತ್ತರ ಬರೆದಳು.

‘ ನಿನ್ನ ಓತಿಯೊಳಗನ ಒಟ್ಟು ಸಂಗತಿಗಳಿಂದ, ನೀನು ಮನೆ ಯೊಳಗೊಂದು ಮಂಗವನ್ನು ಸಾಕಿದ್ದೀ, ನೀನದರ ಸೀತಾದೇವಿಯಾಗಿದ್ದೀ, ಎಂದು ಕಾಣುವುದು. ಆದರೆ ನಿನಗೆ ಹೇಳಿರುತ್ತೇನೇ— ಜೋಕೆ ಆ !

ನಿನ್ನ
ಮನೋರಮೆ’

ಪತ್ರವನ್ನೇರಿ ಮಾಥವಿಯ ಮುಖ ಸ್ವಲ್ಪ ಮಾಲ್ಲನವಾಯಿತು. ಅವಳು ಉತ್ತರದಲ್ಲಿ ಹೀಗೆ ಬರೆದಳು: ‘ ಬೆಂಕಿ ಹಚ್ಚಿತು ನಿನ್ನ ಮೋರಿಗೆ. ಯಾರಿಗೆ ಏನು ನಗಚೇಟಿಕ ಮಾಡಬೇಕೆಂಬುದೇ ತಿಳಿಯುವುದಿಲ್ಲ ನಿನಗೆ. ’

ಮಾಥವಿ ತಂಗಿಯನ್ನು ಕೇಳಿದಳು: “ ಪ್ರಮಿಲೆ, ನಿಮ್ಮ ಉವಾಧ್ಯಾಯರ ಕನ್ನಡಕ ಹೇಗಿದ ? ”

ಪ್ರಮಿಲೆಯೆಂದಳು: “ ಚೆಲೋ. ”

“ ಅದು ನಿನಗೆ ಹೇಗೆ ತಿಳಿಯಿತು ? ”

“ ಮಾಸ್ತರರು ಅದನ್ನು ಕಣ್ಣಿಗೆ ಇಟ್ಟುಕೊಂಡು ಜೆನ್ನಾಗಿ ಒದುತ್ತ ಕುಳಿತಿರುತ್ತಾರೆ. ಅದರಿಂದ ತಿಳಿದುಕೊಂಡೆ. ”

“ ಅವರು ತಮ್ಮ ಬಾಯಿಯಿಂದ ಏನೂ ಹೇಳಲಿಲ್ಲ ” ಎಂದು ಮತ್ತೆ ಮಾಥವಿ ವಿಚಾರಿಸಿದಳು.

“ ಉಂಹೂ, ಇಲ್ಲ. ”

“ ಒಂದು ಮಾತ್ರ ಇಲ್ಲವೇ ? ಕಾಣಿಸುತ್ತದೆ, ಕಾಣಿಸುವುದಿಲ್ಲ, ವಿಕಾರ ಕಾಣತ್ತದೆ, ಯಾವುದೂ ಇಲ್ಲ ! ” ಎಂದು ಮತ್ತೆ ಕೆದರಿದಳು ಮಾಥವಿ.

“ ಇಲ್ಲ, ಏನೂ ಇಲ್ಲ.”

ಯಾವಾಗಳೂ ಅರೆಳಿರುವ ಮಾಧವಿಯ ಮುಖ ಕಿಂಚಿತ್ ಮೂಲ್ಯನ ವಾಯಿತು. ಆದರೂ ಆಕೆ ನಕ್ಕು ಹೇಳಿದಳು: “ ನಿಮ್ಮ ಉಪಾಧ್ಯಾಯ ರಿಗೆ ಹೇಳು: ಮತ್ತೆ ಇದನ್ನೂ ಕಳೆದುಕೊಳ್ಳಬೇಡಿರಿ ಎಂದು..”

“ ಹೂಂ, ಹೇಳುತ್ತೇನೆ.”

“ ಭೀ ಹೋಗೇ ಹುಟ್ಟಿ. ಹೀಗೆ ಯಾರಾದ್ದೂ ಹೇಳುತ್ತಾ ರೇನೆ? ಅವರು ಮನಸಿನೊಳಗೆ ಏನು ಎಂದುಕೊಂಡಾರು?”

“ ಹಾಗಾದರೆ ಏನೂ ಹೇಳಬೇಡವೇ?”

“ ಬೇಡ.”

ಮಾಧವಿಯ ಹಿರಿಯಣ್ಣ ಶಿವಚಂದ್ರ. ಒಂದಾನೊಂದು ದಿನ ಮಾಧವಿ ಅವನನ್ನು ಕೇಳಿದಳು: “ ನಿನಗೆ ಗೊತ್ತಿದೆಯೇನೋ, ಹಗಲಿ ರುಳೂ ಅದೇನು ಓದುತ್ತಿರುತ್ತಾರೆ ಪ್ರಮಿಲೆಯ ಉಪಾಧ್ಯಾಯರು?”

ಶಿವಚಂದ್ರ, ಬಿ. ಎ. ದೊಳಗಿದ್ದ. ಪ್ರಮಿಲೆಯ ಉಪಾಧ್ಯಾಯ ನೆಂದರೆ ಶಿಕ್ಷಕ ವರ್ಗದೊಳಗಿನ ಯಾವನೋ ಒಬ್ಬ ಕುಲಕ ಮನುಷ್ಯ ಉಪೇಕ್ಷೆಯ ಸ್ವರದಲ್ಲಿ ಶಿವಚಂದ್ರ ಉತ್ತರವಿತ್ತ: “ ಕತೆ ಕಾದಂಬರಿ ಓದುತ್ತಿರಬಹುದು, ಮತ್ತೇನು ಓದುವುದು?”

ಈ ಮಾತು ಮಾಧವಿಗೆ ನಿಜವೆಂದು ತೋರಲಿಲ್ಲ. ಅವಳು ಮೆಲ್ಲಿಗೆ ಪ್ರಮಿಲೆಯಿಂದ ಸುರೇಂದ್ರನ ಒಂದು ಪ್ರಸ್ತುತವನ್ನು ತರಿಸಿ ಅಣ್ಣನ ಕೈಯಲ್ಲಿ ಕೊಟ್ಟಳು. “ ಕತೆ ಕಾದಂಬರಿ ಇದ್ದಂತೆ ಕಾಣುವುದಿಲ್ಲ, ನೋಡು ” ಎಂದಳು.

ಶಿವಚಂದ್ರ ಅದನ್ನು ಅಧಿಂದ ಇತಿಯವರಿಗೆ ನೋಡಿದ. ಅವನಿಗೆ ಏನೂ ತಿಳಿಯಲಿಲ್ಲ. ಅದೊಂದು ಗಣತ ವಿಷಯಕವಾದ ಪ್ರಸ್ತುತ ಎಂದು ಮಾತ್ರ ಗೊತ್ತಾಯಿತು ಅವನಿಗೆ. ಆದರೆ ಅದರಲ್ಲಿಯ ಒಂದು ಅಕ್ಷರವೂ ಅವನಿಗೆ ಗೊತ್ತಾಗುವಂತಿರಲಿಲ್ಲ. ಆದರೂ ತಂಗಿಯ ಇದರಿನಲ್ಲಿ ತನ್ನ ಕುಂದನ್ನು ತೋರೆಡಿಸಲು ಅವನು ನಾಜಿದ. “ ಇದು

ಗಳಿತದ ಪ್ರಸ್ತುತ. ಸಾಲಿಗಳಲ್ಲಿ ಕೆಳಗನ ತರಗತಿಗಳಿಗೆ ಪಚ್ಚಿರುತ್ತಾರೆ” ಎಂದ.

ಮಾಥವಿ ಸ್ವಲ್ಪ ವಿಷಯಾಂಗ ನುಡಿದಳು: “ ಕಾಲೀಜಿನಲ್ಲಿ ಈ ಪ್ರಸ್ತುತವಲ್ಲವೇನು ? ”

ಹೆಮ್ಮೆಯುಡುಗಿ ಶಿವಂದ್ರು “ ಇಲ್ಲ. ಹಾಗೇನಿಲ್ಲ ” ಎಂದ. ತಥಾपಿ, ಅಪೋತ್ತಿನಿಂದ ಅವನು ತಾನಾಗಿ ಅವನ ಎದುರಿಗೆ ಹೋಗುತ್ತಿರಲಿಲ್ಲ. ಒಳಗೊಳಿಗೇ ಅಂಜಕೆ ಅವನಿಗೆ. ಯಾರು ಬಲ್ಲರು: ಅವನೇ ನಾಡರೂ ಕೇಳಿಗೀಳೋಣ, ತನ್ನ ಹೂರಣ ಹೊರಬೀಳೋಣ,— ಮರುದಿನ ಬೆಳಿಗಿನಿಂದಲೇ ತುದೆಯ ಅಪ್ಪಣಿಯಿಂದ ಪ್ರಮಿಳೆಯ ಸಂಗಡ ತಾನೂ ಟಿಪ್ಪಣಿ ಪ್ರಸ್ತುತ ಸೀಸಕಡ್ಡಿಗಳನ್ನು ತೆಗೆದುಕೊಂಡು ಅದೇ ಉಪಾಧ್ಯಾಯರ ಮುಂದೆ ಕೂಡಬೇಕಾಗಿ ಬಂದರೆ!

ಕೆಲದಿನಗಳ ತರುವಾಯ ಒಂದು ದಿನ. “ ಅವ್ವಾ, ಕೆಲದಿನ ನಾನು ಕಾಶಿಗೆ ಹೋಗಬೇಕೆಂದು ಮಾಡಿದ್ದೇನೆ ” ಎಂದು ಮಾಥವಿ ತಂದೆಯನ್ನು ವಿಚಾರಿಸಿದಳು.

ಬ್ರಜಭಾಬುಗಳು ಯೋಚನೆಗೊಳಗಾದರು. “ ಅದೇಕೆ ? ನೀನು ಕಾಶಿಗೆ ಹೋದರೆ ಈ ಪ್ರವಂಷದ ಗತಿಯೇನು ? ” ಎಂದರು.

“ ಈಗೇನೋ ನಾನಿದ್ದೇನೆ. ಆದರೆ ಎಂದಾದರೂ ಹೋಗಲೇ ಬೇಕು ತಾನೆ, ” ಎಂದು ಮಾಥವಿ ನಕ್ಕಿಳು. ತಂದೆಯ ಕೆಣ್ಣಲ್ಲಿ ನೀರು ಬಂದುದನ್ನು ಕಂಡೆಲು. ತಾನು ಹೀಗನ್ನಬಾರದಾಗಿತ್ತು ಎಂದು ಕೊಂಡೆಲು. ಆದೆದುದನ್ನು ಸರಿಪಡಿಸಿಕೊಳ್ಳುವುದಕ್ಕಾಗಿ “ ತುಸದಿನ ಗಳ ಮಟ್ಟಿಗೆ ಹೋಗಬೇಕು ಎನ್ನುತ್ತೇನೆ ” ಎಂದಳು ಮಾಥವಿ.

“ ನೀನು ಹೋಗಬಹುದು. ಸಂಸಾರ ಮಾತ್ರ ಸಾಗುವುದಿಲ್ಲ.”

“ ಏಕೆ ನನ್ನ ಹೂರತು ಪ್ರವಂಚ ನಡೆಯಲಾರದು ಎನ್ನುವಿರಾ?”

“ ನಡೆಯುವುದೇ ಇಲ್ಲ ಹೇಗೆ ? ನಡೆದಿತು. ಚುಕ್ಕಾಣಿ ಮುರಿದ ಮೇಲೆ ಪ್ರವಾಹದ ಇದರು ದಿಕ್ಕಿಗೆ ನಡೆದರುವ ದೋಣಿ ಹೇಗೆ ನಡೆಯುವುದೋ ಹಾಗೆ ನಡೆದಿತು.”

ಮಾಥವಿಗೆ ಕಾಶಿಗೆ ಹೋಗುವುದು ಅಗತ್ಯವಾಗಿತ್ತು. ಅಲ್ಲಿ ಆಕೆಯ ನಾದಿನಿ ತನ್ನ ಒಂದೇ ಒಂದು ಗಂಡುಮಂಗುವಿನೊಡನೆ ಇರುತ್ತಿದ್ದಳು. ಅವಳು ವಿಧವೆ. ಆಕೆಯನ್ನೊಮ್ಮೆ ಕಂಡು ಮಾತಾಡಿಸಿ ಬರುವುದು ಅವಶ್ಯವಾಗಿತ್ತು.

ಕಾಶಿಗೆ ಹೋರದುವ ಸಮಯದಲ್ಲಿ ಮಾಥವಿ ಒಬ್ಬೊಬ್ಬರನ್ನು ಕರೆದು ಯಾರು ಯಾರು ಏನೇನು ಮಾಡಬೇಕೆಂಬುದನ್ನು ಹೇಳಿ ಬಿನ್ನಿಸಿದ್ದಳು. ಮುದುಕ ದಾಸಿಗೆ ತಂದೆಯನ್ನೂ ಅಣ್ಣನನ್ನೂ ವಿಶೇಷತಃ ಪ್ರಮಿಳೆಯನ್ನು ಜತನದಿಂದ ನೋಡಿಕೊಳ್ಳಿಂದು ಸಾರಿ ಹೇಳಿದ್ದಳು. ಆದರೆ ಉವಾಘಾಯರ ವಿವಯವಾಗಿ ಯಾರಿಗೆ ಏನೂ ಹೇಳಲಿಲ್ಲ. ಅದನ್ನು ಅವಳು ಮರಿತುಬಿಟ್ಟಿಳ್ಳಿಂದಲ್ಲ. ಇಂಜ್ಯೆಯಿದ್ದೂ ಹೇಳಲಿಲ್ಲ. ಇತ್ತೀಚಿಗೆ ಅವನ ಮೇಲೆ ಆಕೆಗೆ ಸಿಟ್ಟು ಬಂದಿತ್ತು. ಮಾಥವಿ ಅವನಿಗೆ ಅದೆಷ್ಟೂ ಮಾಡಿದ್ದಳು; ಆದರೆ ಆ ಬಗ್ಗೆ ಅವನ ಮುಖದಿಂದ ಒಂದೇ ಒಂದು ಕ್ರೈತಿಜ್ಞತೆಯ ಕಬ್ಬಿ ಒಮ್ಮೆಯೂ ಬಂದಿರಲಿಲ್ಲ. ಎಂತಲೆ, ಮಾಥವಿ ಎಂದೊಬ್ಬಕೆ ಇಲ್ಲಿ ಇದ್ದಳು ಎಂದು, ಈ ಅಕರ್ಮಣ್ಯ—ವ್ಯವಹಾರ ಜ್ಞಾನ ಶಾಸ್ತ್ರ-ಉದಾಶಿಣವೃತ್ತಿಯ ತರುಣಿಗೆ ತನ್ನ ಅಭಾವದಿಂದಲೇ ತಿಳಿಯಲಿ ಎಂಬುದು ಅವಳ ಉದ್ದೇಶ. ತಾನಿಲ್ಲದಾಗ ಈ ಪ್ರಾಣಿ ಹೇಗೆ ಮಾಡುವನೆಂಬುದನ್ನು ತಮಾಪೆಗಾಗಿಯಾದರೂ ನೋಡಿದರೆ ಏನು ತಷ್ಟು? ಅದಕ್ಕಾಗಿ ಸುರೇಂದ್ರನ ಸಲುವಾಗಿ ಯಾರಿಗೂ ಏನೂ ಹೇಳಲಿಲ್ಲ.

ಸುರೇಂದ್ರನಾಥ ಗಣಿತದ ಸಮಸ್ಯೆಗಳನ್ನು ಬಿಡಿಸುತ್ತೇ ಕುಳಿತ್ತಿದ್ದು. ಆ ಹೊತ್ತಿನಲ್ಲಿ ಪ್ರಮಿಳೆ ಬಂದು “ಅಕ್ಷಯಜಿ ಸಿನ್ನ ರಾತ್ರಿ ಕಾಶಿಗೆ ಹೋದಳು” ಎಂದು ಹೇಳಿದ್ದಳು.

ಅವನಿಗೆ ಕೇಳಿಸಲಿಲ್ಲ. ಎರಡು ಮೂರು ದಿನಗಳ ಮೇಲೆ ಹತ್ತು ಹೊಡೆದು ಹೋದರೂ ಯಾರೂ ಉಟಕ್ಕೆ ಕರೆಯುವುದಿಲ್ಲ ಎಂದು ಸುರೇಂದ್ರಸಿಗೆ ಅರಿವಾಯಿತು. ಒಮ್ಮೆಒಮ್ಮೆ ಒಂದು ಹೊಡೆಯುತ್ತಿತ್ತು, ಎರಡೂ ಅಗುತ್ತಿತ್ತು. ಸ್ವಾನವಾದ ಬಳಿಕ ದೋತರ ಬಿಡುವಾಗ

ಒಗೆದ ದೋತರದ ನೆನಪಾಗುತ್ತಿತ್ತು. ಅದೂ ಚೆನ್ನಾಗಿ ಒಗೆದುದಿರುತ್ತಿದ್ದಲ್ಲ. ಉಣಿವ ತಟ್ಟೆಯನ್ನು ಜಳಿಜಳ ಒರಿಸಿರುತ್ತಿದ್ದಿಲ್ಲ. ರಾತ್ರಿ ವಿದ್ಯಾದೀಪವನ್ನು ಅರಿಸಲು ಯಾರೂ ಬರುತ್ತಿದ್ದಿಲ್ಲ. ಓದಿನ ಸಾದ ದಲ್ಲಿ ಎರಡು ಮೂರು ಗಂಟೆಯಾಗುತ್ತಿತ್ತು. ಬೆಳೆಗಿನಲ್ಲಿ ಬೇಗನೆ ಎಚ್ಚರಾಗುತ್ತಿದ್ದಿಲ್ಲ. ಇಡೀ ದಿನ ಕಣ್ಣಳಿಗಿನ ನಿದ್ದೆ ಹೋಗಿರುತ್ತಿದ್ದಿಲ್ಲ. ಮೈ ಬಡವಾಯಿತು. ಆಗ ಮನೆಯೊಳಗೆ ಏನೋ ಬಡಲಾ ವಣ ಆದ ಹಾಗೆ ಸುರೇಂದ್ರನಿಗೆ ಎನಿಸತ್ತೊಡಗಿತು. ಸೆಕೆ ಅತೀವ ಹೆಚ್ಚು ಯಿತೆಂದರೆ ಬೀಸಣಿಕೆಯ ವಿಚಾರ. ಸುರೇಂದ್ರ ಮುಖ ಮೇಲೆತ್ತಿ ಕೇಳಿದ: “ ಪ್ರಮಿಳಾ, ಅಕ್ಷಾಜಿ ಉರೋಳಗೆ ಇದ್ದಂತೆ ಕಾಣಬೇಡಿಲ್ಲ. ”

“ ಹೌದು, ಆಕೆ ಕಾಶಿಗೆ ಹೋಗಿದ್ದಾಳೆ. ”

“ ಅದಕ್ಕೇ ಎಂದೆ. ”

ಎರಡು ದಿನಗಳ ತರುವಾಯ ಪ್ರಮಿಳಿಯ ಕಡೆ ಮುಖ ತಿರುಗಿಸಿ ಸುರೇಂದ್ರ “ ಅಕ್ಷಾಜಿ ಎಂದು ಬರುತ್ತಾರೆ? ” ಎಂದು ಕೇಳಿದ.

“ ಒಂದು ತಿಂಗಳಿಗೆ. ”

ಸುರೇಂದ್ರ ಮತ್ತೆ ಪ್ರಸ್ತುತಕದಲ್ಲಿ ಮುಖ ಇಟ್ಟಿಕೊಂಡು ಕುಳಿತ. ಮತ್ತೊ ನಾಲ್ಕು ದು ದಿನಗಳು ಉರುಳಿದವು. ಅವನು ಸೀಸ ಕಡ್ಡಿಯನ್ನು ಪ್ರಸ್ತುತಕದ ಮೇಲಿಟ್ಟು ಕೇಳಿದ: “ ಪ್ರಮಿಳಾ ತಿಂಗಳಾಗಲಿಚ್ಚು ಇನ್ನೂ ಎಷ್ಟು ದಿನಗಳಿವೆ? ”

“ ಬಹಳ ದಿವಸ. ”

ಸುರೇಂದ್ರ ಸೀಸಕಡ್ಡಿಯನ್ನು ಎತ್ತಿದ; ಕನ್ನಡಕವನ್ನು ತೆಗೆದು ಅದರ ಕಾಜನ್ನು ಒರಸಿದ; ಕನ್ನಡಕವನ್ನು ಮತ್ತೆ ಮೂಗಿಲ ಹೆಗಲಿಗೇ ರಿಸಿ ಪ್ರಸ್ತುತಕವನ್ನು ನೋಡತ್ತೊಡಗಿದ

ಮರುದಿನ ಅವನು “ ಪ್ರಮಿಳಾ, ಅಕ್ಷಾಜಿಗೆ ನೀನು ಕಾಗದ ಬರಿಯುತ್ತಿರುತ್ತೀ ಅಲ್ಲವೇ? ” ಎಂದು ಪ್ರಶ್ನಿಸಿದ.

“ ಬರೆಯುತ್ತೇನೆ. ”

“ ಬೇಗನೇ ಬರಲಿಕ್ಕೆ ಬರೆಯುವವಳಿದ್ದೀ ಏನು ? ”

“ ಇಲ್ಲ. ”

ಸುರೇಂದ್ರ ತುಸೆ ಉಸಿಗೆರಿದು “ ಅದೇ ಒಳ್ಳೆಯದೇನು ? ”

“ ಅಕ್ಕಾಜಿ ಬಂದರೆ ಒಳ್ಳೆಯದೂ ಅಳ್ಳಬೋ ? ” ಎಂದು ಪ್ರವೀಳಿ
ಮರಳಿ ಕೇಳಿದಳು.

“ ಒಳ್ಳೆಯದು... ಆದರಿ ? ”

“ ಭಾ, ಎಂದು ಬರೆಯಲೇನು ? ”

ಸುರೇಂದ್ರನಾಥ ಪ್ರಸನ್ನನಾಗಿ ನುಡಿಡಿ “ ಬರೆ. ”

“ ನೀವು ಎನ್ನುತ್ತಿರಿ ಎಂದು ಬರೆಯಲೋ ? ”

“ ಬರೆ. ”

ಬರೆ ಎಂದೆನ್ನವಾಗ ಅವನ ಮನಸು ಎರಡಿಟ್ಟಾಗಲಿಲ್ಲ. ಜಗತ್ತಿನೊಳಗಿನ ವ್ಯವಹಾರದ ಶಾಸನಗಳ ಅರಿವಿದ್ದರಲ್ಲವೇ ಅವನಿಗೆ ? ಆಕೆಯ ಬರವಿಗಾಗಿ ಇಚ್ಛೆಯನ್ನ ವೃಕ್ಷಗೊಳಿಸುವುದು ಸರಿಯಲ್ಲ, ಯಾರಾದರೂ ಅದನ್ನು ಕೇಳಿದರೆ ಒಳ್ಳೆಯದಲ್ಲ ಎಂಬುದಾವುದೂ ಆತ ನಿಗೆ ಗೊತ್ತಾಗದ ವಿಷಯ. ಅಕ್ಕ ಇಲ್ಲದಾಗಿನಿಂದ ತನಗೆ ಬಹಳ ಬನ್ನ ಬಂದಿದೆ, ಆಕೆ ಬಂದ ಹೊರತು ತನ್ನದಾವುದೂ ನಡೆಯುವುದಿಲ್ಲ, ಎಂದಮೇಲೆ ಆಕೆಗೆ ಬರಲಿಕ್ಕೆ ಬರಿಯಾಲು ಏನಾದರೂ ಅತ್ಯಾಯಿದ್ದೀತು ಎಂಬುದು ಅವನ ಮನಸ್ಸಿನಲ್ಲಿ ಸುಳಿಯುದು ಕೂಡ.

ಈ ಜಗತ್ತಿನಲ್ಲಿ ಕುತೊಹಲ ಕಡಿಮೆಯುಳ್ಳ ಮನುಷ್ಯ ಸಾಮಾನ್ಯವಾಗಿ ಸಮಾಜಕ್ಕೆ ಹೊರತೆಂದೇ ಹೇಳಿಕೇಕು. ಸಾಮಾನ್ಯ ಮಾನ ವರು ವ್ಯವಹರಿಸುತ್ತಿರುವ ಸಮಾಜದೂಳಗೆ ಅವರು ಹೊಂದಿಕೊಂಡು ಇರಲಾರು.

ಕುತೊಹಲ ಎಂಬುದು ಸುರೇಂದ್ರನ ಸ್ಪಷ್ಟಭಾವದೊಳಗೆ ಇಲ್ಲ. ತನಗೆ ಪ್ರಯೋಜನವಾದುದೆಷ್ಟೇ ಅಪ್ಪುನ್ನು ಮಾತ್ರ ಅವನು ತಿಳಿಯ

ಬಲ್ಲ. ಅದರಾಚಿಗೆ ತನ್ನಿಚ್ಚೆಯಿಂದ ಒಂದಿದಿಯನ್ನಾದರೂ ಇಡಲು ಅವನಿಗೆ ಮನಸ್ಸಿಲ್ಲ, ಪ್ರರಸತ್ತೂ ಇಲ್ಲ. ಎಂತಲೇ ಅಕ್ಕಾಜಿಯ ವಿಷಯ ದಲ್ಲಿ ಏನೂ ಅರಿಯದವನಾಗಿದ್ದು. ಬೃಜಬಾಬುಗಳ ಕುಟುಂಬದಲ್ಲಿ ಅವನಿಷ್ಟು ದಿನವಿದ್ದು; ಈ ಮೂರು ತಿಂಗಳನ್ನು ಮೊಧವಿಂದೇವಿಯ ಆಧಾರದಿಂದಲೇ ಅವನು ಹಾಯಾಗಿ ಕಳೆದಿದ್ದು; ಆದರೂ ಸುರೇಂದ್ರು ‘ಆ ಪಾಣಿ ಯಾರು?’ ಎಂದು ಎಂದಾದರೂ ವಿಚಾರಿಸಿದನೇನು? ಇಲ್ಲ. ಅವಳು ಗಡ್ಡಿಯೋ ಉದ್ದಿಯೋ? ಅವಳ ವಾರು ಎಷ್ಟು? —ಇದೊಂದೂ ಅವನಿಗೆ ಗೊತ್ತಿರಲಿಲ್ಲ. ಅಂತುಕೊಳ್ಳುವ ಕುಶಾಹಲ ಇಲ್ಲ. ಒಂದೇ ಒಂದು ಸೆಲವಾದರೂ ಆ ಇಚ್ಛೆ ಹುಟ್ಟಲಿಲ್ಲ.

ಎಲ್ಲರೂ ಎನ್ನುತ್ತಿದ್ದರು—ಅಕ್ಕಾಜಿ, ಅಕ್ಕಾಜಿ; ತಾನೂ ಎನ್ನುತ್ತಿದ್ದು. ಆಕೆಯ ಸ್ವೀಹ ಪ್ರಯತ್ನಗಳ ಫಲ ಎಲ್ಲರಿಗೂ ಲಭಿಸುತ್ತಿತ್ತು; ಅವನಿಗೂ ಸಿಕ್ಕುತ್ತಿತ್ತು. ಇಡೀ ವಿಶ್ವದ ಸಂಪತ್ತಿ ಅವಳ ಹತ್ತಿರ ಒಟ್ಟಿತ್ತು; ಯಾರಿಗೆ ಏನು ಬೇಕು ಅದು ದೂರೆಯುತ್ತಿತ್ತು; ಸುರೇಂದ್ರನಿಗೂ ಬೇಕಾದುದು ದೂರೆಯುತ್ತಿತ್ತು. ಇದರಲ್ಲಿ ಅಳ್ಳರಿ ಬಡತಕ್ಕಂತಹದೇನಿತ್ತು? ಮಳೆಯನ್ನು ಕರೆಯುವುದು ಮೋಡದ ಧರ್ಮ, ಹೆರವರ ಉಪಯೋಗಕ್ಕಾಗುವುದು ಅಕ್ಕಾಜಿಯ ಗುಣ! ಮಳೆ ಸುರಿಯುತ್ತಿರುವಾಗ ಕ್ಯೆಯೋಡ್ದುವರಿಗೆಲ್ಲಾ ನೀರು ಸಿಕ್ಕುವುದು; ಮೊಧವಿಂದೇವಿಯ ಮುಂದೆ ಕ್ಯೆಯನ್ನು ಚಾಚಿದರೆ ಅವರವರ ಅಭಿಷ್ಪ್ರ ಫಲಗಳು ಲಭಿಸುವವು. ಮತ್ತಿಂದ್ರನೇನು, ಮೋಡದಂತೆಯೇ ಆಕೆಯೂ ಅಜೀತನಳು, ವಾಸನೆಗಳು ಆಕಾಂಕ್ಷೆಗಳು ಅವಳಿಗಲ್ಲ! ಅವಳ ಬಗೆಗೆ ಅವನಿಗೆ ಬಂದ ದಿನವಿದ್ದ ಕಲ್ಪನೆಯೇ ಇಂದಿಗೂ ಇದ್ದಿತು. ವ್ಯಾತಾಸ ವಾದುದು ಇಷ್ಟಿ: ಅಕ್ಕಾಜಿ ಕಾಶಿಗೆ ಹೋದ ಸ್ವಲ್ಪ ದಿನಗಳಲ್ಲಿಯೇ, ಆಕೆಯ ಹೊರತು ತನಗೆ ಒಂದು ಕ್ಷಣವೂ ಸಾಗುವುದಿಲ್ಲ ಎಂದು ಸುರೇಂದ್ರನಿಗೆ ಎನಿಸತ್ತೊಡಗಿತು.

ಸುರೇಂದ್ರ ತಮ್ಮ ಮನೆಯಲ್ಲಿದ್ದಾಗ ತನ್ನ ತಾಯಿಯ ಹಾಗೂ ತಂಡೆಯ ಬಗೆಗೆ ಯಥಾರ್ಥಜ್ಞಾನ ಅವನಿಗಿದ್ದಿತು. ಅವರ ಕರ್ತವ್ಯಗಳೇನೇಂಬುಡೂ ತಿಳಿಯುತ್ತಿತ್ತು. ಅಕ್ಕಾಜಿಯೆಂಬ ವ್ಯಕ್ತಿಯ ಪರಿಚಯ

ಅವನಿಗಲ್ಲ. ಅವನು ಆ ವ್ಯಕ್ತಿಯನ್ನು ನೋಡಿಲ್ಲ, ಅವಳ ಗುರುತಿಲ್ಲ, ಅವಳನ್ನು ಹೆಸರಿನಿಂದವ್ಯೇ ಬಲ್ಲ. ಹೆಸರೇ ಸರ್ವಸ್ಪ.

ನಮ್ಮ ಪ್ರಪಂಚದೊಳಗನ ಉದಾಹರಣೆಯು ನೈತೀ ನೋಡಿ. ತಮ್ಮ ಇಷ್ಟದೇವತೆಯ ಸಾಕ್ಷಾದ್ಧರ್ಥನ ಯಾರಿಗೂ ಇರುವುದಿಲ್ಲ. ಬರೀ ಹೆಸರು ಅಷ್ಟೇ ಗೊತ್ತು. ಸುಖಸಮಯದಲ್ಲಿ, ಆವತ್ಯಾಲದಲ್ಲಿ, ಸಂಕಟಕಾಲದಲ್ಲಿ ಈ ಬರೀ ಹೆಸರಿನಿಂದ ಮಾತ್ರ ಪರಿಜಿತವಾಗಿರುವ ಸತ್ತೀಯ ಇದಿನಲ್ಲಿ ನಾವು ನಮ್ಮ ಹೃದಯವನ್ನು ಸೂರಿಗೊಮ್ಮತ್ತೇವೆ, ಹಣ ಸೇಲಕ್ಕೆ ಹಚ್ಚಿ ಕೈ ಚೋಡಿಸಿ ಕರುಣೆಯನ್ನು ಬೇಡಿಕೊಳ್ಳುತ್ತೇವೆ, ಕಣ್ಣಲ್ಲಿ ನೀರು ತರುತ್ತೇವೆ, ಒಂದು ವ್ಯಕ್ತಿಯನ್ನು ನೋಡುತ್ತೇನ್ನೇ ಎಂಬಂತೆ ಶೂನ್ಯದ್ವಿಷ್ಯಿಯಾಂದ ನೋಡುತ್ತೇವೆ; ನಾಲಿಗೆಯಾಂದ ಏನೇನೇ ಅಸ್ವಷ್ಟ ಶಭ್ಯಗಳನ್ನು ಗುಣಾಗುಣಿಸುತ್ತೇವೆ... ಇಷ್ಟ. ಆ ವಸ್ತುನಾತ್ರ ದೃಷ್ಟಿಗೋಡರವಾಗುವುದಿಲ್ಲ. ಸುರೇಂದ್ರನೂ ಹಾಗೆಯೇ ತನಗೆ ದೂಃಖವಾದಾಗ ಅಸ್ವಷ್ಟವಾಗಿ ‘ಅಕ್ಷಾಜಿ’ ಎಂದಷ್ಟೇ ಉಚ್ಚರಿಸುತ್ತಿದ್ದು.

ಃ. ಸುರೇಂದ್ರನ ಪರೀಕ್ಷೆ

ಇನ್ನೊಮ್ಮೆ ಹೊತ್ತು ಹುಟ್ಟಿರಲಿಲ್ಲ. ಮೂಡಣ ದಿಕ್ಕು ಕೆಂದವಾಗಿದ್ದಿತು ಮಾತ್ರ. ಮರೀಂದ್ರ ಇನ್ನೊಮ್ಮೆ ನಿದ್ದೆಯಲ್ಲಿದ್ದ. ಪ್ರಮಿಲೆ ಒಂದು ಆತನ ತಲೀಯನ್ನು ಅಲ್ಲಾಡಿಸಿ “ಮಾಸ್ತುರಾ” ಎಂದಳು.

ಸುರೇಂದ್ರ ಕಣ್ಣಗಳೆರಡನ್ನೂ ತುಸಿ ಸಿಳಕಿಸಿ “ ಏನು ಪ್ರಮಿಲಾ ? ” ಎಂದ.

“ ಅಕ್ಷಾಜಿ ಬಂದಳು. ”

ಸುರೇಂದ್ರನಾಥ ಎದ್ದು ಕುಳಿತ. ಪ್ರಮಿಲೆಯ ಕೈಹಿಡಿದು “ ಎಲ್ಲಿ ನಡೆ ನೋಡೋಣ ” ಎಂದು ನುಡಿದ.

ಅವಳನ್ನು ಕಾಣಬೇಕೆಂಬ ಇಚ್ಛೆ ಅವನ ಮನಸಿನೊಳಗೆ ಹೇಗೆ ತಲೆಹೊರಿಡೋ ಹೇಳಲು ಬಾರದು. ಅವನು ಕಣ್ಣಿರಸಿಕೊಳ್ಳುತ್ತೆ, ಪ್ರಮಾಲೀಯ ಕೃಯನ್ನು ಹಿಡಿದುಕೊಂಡು ಒಳಗೆ ಹೇಗೆ ಹೋದನೆಂಬು ಹೇಳುವುದೂ ಕರಿನ. ಅವನು ಒಳಗೆ ಹೋದ ಎಂಬುದು ಮಾತ್ರ ಖಂಡಿತ. ಅಲ್ಲಿಂದ ಸೋವಾಸವನ್ನೇರಿ ಮಾಧವಿಯ ಕೋಣೆಯ ಇದರಿನಲ್ಲಿ ಹೋಗಿ ನಿಂತು “ ಅಕ್ಕುಜೀ ” ಎಂದಿಸ್ತೇ ನುಡಿದ.

ಮಾಧವಿ ಕೆಲಸದೊಳಗೆ ಮೈಮರೆತಿದ್ದ ಲು. “ ಏನೇ ತಂಗೀ ? ” ಎಂದಳು.

“ ಮಾಸ್ತುರ್ — ”

ಪ್ರಮಾಲೀ ಸುರೇಂದ್ರ ಇಬ್ಬರೂ ಒಳಗೆ ಬಂದಿದ್ದರು. ಮಾಧವಿ ಅಕ್ಕುಯರಚಕ್ಕಿತ್ತಾಗಿ ಎದ್ದು ನಿಂತಳು. ಸುರೇಂದ್ರನಾಥ “ ನೀವು ಇಲ್ಲದುದಕ್ಕೆ ನಮಗೆ ಬಹಳ ತೊಂದರೆ ಆಯಿತು, ” ಎಂದ.

ಮಾಧವಿ ಹೋರೆಯ ಮೇಲೆ ಸೆರಿಗು ಎಳೆದುಕೊಂಡು ನಾಲಗೆ ಯನ್ನು ಕಚ್ಚಿಕೊಂಡೆಳು. ‘ ಏನಿದು ! ’ ಎಂದುಕೊಂಡಳು ಮನಸಿನೊಳಗೇ.

“ ನೀವು ಹೋದುದಕ್ಕೆ.... ”

ಮಾಧವಿ ಮನಸಿನೊಳಗೇ ಎಂದುಕೊಂಡಳು: “ ಏನಿದು ಹುಟ್ಟುಕ್ಕೂರ ! ” ಮೃದುಸ್ಪರದಲ್ಲಿ “ ಪ್ರಮಾಲಾ, ಉಪಾಧ್ಯಾಯರಿಗೆ ಹೊರಗೆ ಹೋಗಿರೆಂದು ಹೇಳು ತಂಗೇ ” ಎಂದು ನುಡಿದಳು.

ಪ್ರಮಾಲೀಯೇನೋ ಸೆಣ್ಣಿವಳು. ಅದರೂ ಅಕ್ಕನ ನಡೆವಳಿಯಂದ ಈಗ ನಡೆದ ಫಟನೆ ಸರಿಯಾದುದಲ್ಲ ಎಂದು ಅವಳಿಗೆ ತಿಳಿಯಿತು. “ ನಡೆಯಿರ ಹೋಗೋಣ ಮಾಸ್ತುರ್ ” ಎಂದಳು.

ಸುರೇಂದ್ರ ನಿಮಿಷಕಾಲ ಸ್ತಬ್ಧನಾಗಿ ನಿಂತಿದ್ದು “ ನಡೆ ” ಎಂದ.

ಹೆಚ್ಚು ಮಾತನಾಡುವುದನ್ನೇ ಅರಿಯ ಪ್ರಾಣಿ. ಮಾತನಾಡ ಬೇಕೆಂಬ ಇಚ್ಛೆಯೂ ಅವನಿಗಿರಲಿಲ್ಲ. ದಿನಾಂತ ದಿನವೆಲ್ಲ ಆಕಾಶ ಮುಗಿಲುಗಳಿಂದ ಮುಚ್ಚಿದ್ದ ತೆಂದರೆ, ಸೂರ್ಯ ಯಾವಾಗಲಾದರೂ ಹೊರಗೆ ಬಂದಾನೋ ಅವನನ್ನು ನೋಡೇನೋ ಎಂಬ ಇಚ್ಛೆ ಸಹಜವಾಗಿಯೇ ಉಂಟಾಗುತ್ತದೆ. ಸೂರ್ಯನನ್ನು ನೋಡಲಿಕ್ಕಾಗುವುದಿಲ್ಲ ಎಂಬ ವಿಚಾರವೇ ಹೊಳೆಯುವುದಿಲ್ಲ. ನೋಡಿದ ಮೇಲೆ ಕಣ್ಣ ಕುಕ್ಕುತ್ತವೆ. ತಿಂಗಳಾನುತ್ತಿಂಗಳು ಮೋಡ ಮುಸುಕಿದ್ದುದರಿಂದ, ಸುರೇಂದ್ರ ಅತ್ಯಾತ್ಮಕತೆಯಿಂದ ಸೂರ್ಯೋದಯವನ್ನು ನೋಡಲು ಹೋದ. ಅದರ ಪರಿಣಾಮ ಹೀಗಾಗುವುದೆಂದು ಅವನಿಗಾದರೂ ಏನು ಗೊತ್ತು?

ಆ ದಿವಸದಿಂದ ಪರಿಸ್ಥಿತಿಯಲ್ಲಿ ಹೆಚ್ಚುಕಡಿಮೆಯಾಯಿತು. ಮಾಥ ವಿಗೆ ಒಂದು ತರಹದ ನಾಚಿಕೆಯಾಯಿತು. ಬಿಂದಬಚಿ ಮನಸಿ ನೊಳಗೆ ಏನೊಂದಕೊಂಡಳೋ ಅವಳೇಕೆ ನಕ್ಕಳೋ ಯಾರು ಹೇಳಬೇಕು?

ಸುರೇಂದ್ರನಿಗೂ ಈಗ ಸಂಕೋಚನೆನಿಸತೊಡಗಿತು. ಮಾಥ ವಿಯ ಅಳತೆಯಿಲ್ಲದ ಆದರ ಅಳತೆಗೆ ಒಂತು. ತಾಯಿಯ ಪ್ರೇಮ ಮಾತ್ಯವಾದ ಕರಣಗಳಿಗೆ ಅವನು ಎರವಾದಂತಾಯಿತು.

ಸುರೇಂದ್ರ ಒಂದು ದಿನ ಪ್ರಮಾಲೀಯನ್ನು ಕೇಳಿದೆ “ ಏನು, ಅಕ್ಕೆ ನಮ್ಮ ಮೇಲೆ ಸಿಟ್ಟಾಗಿದ್ದಾರಲ್ಲವೆ? ”

“ ಹೌದು ” ಎಂದು ಪ್ರಮಾಲೀ ಹೇಳಿದಳು.

“ ಅದೇಕೆ? ”

“ ನೀವು ಆಪ್ರೋತ್ಸು ಹಾಗೇಕೆ ಆಕೆಯ ಕೊಣೆಯೊಳಗೆ ಹೋದಿರಿ? ”

“ ಹೋಗಬಾರದಾಗಿತ್ತೇನೋ, ಅಲ್ಲವೆ? ”

“ ಒಳ್ಳೇದು, ನಿಮಗೇನು ಬೇಕಾಗಿತ್ತೀಗೆ? ಅಕ್ಕಿಗೆ ಬಹಳ ಸಿಟ್ಟು ಬಂದಿದೆ. ”

ಸುರೀಂದ್ರ ಪ್ರಸ್ತುಕವನ್ನು ಮುಚ್ಚಿ “ ಆದುದೇ ಒಳಿತಾಯಿ ತೆನ್ನು, ” ಎಂದು ನುಡಿದ.

ಮುಂದೆ ಕೆಲ ದಿನಗಳಾದವು. ಒಂದು ದಿನ ಮಧ್ಯಾಹ್ನವೇ ಹೋಡ ಕವಿದು ಬಹಳ ಮಳೆ ಸುರಿಯಿತು. ಬ್ರಜಬಾಬು ಲಾಹಿರಿ ಯವರು ಎರಡು ದಿನಗಳಿಂದ ಮನೆಯೊಳಗಿರಲಿಲ್ಲ; ತಮ್ಮ ಜವಿಣಿನು ದಾರಿಯ ಹಳ್ಳಿಗೆ ಹೋಗಿದ್ದರು. ಮಾಧವಿಗೂ ಕೆಲಸವಿದ್ದಿರಲಿಲ್ಲ. ಮನೆಯೊಳಗೆ ಪ್ರಮಿಲೆಯ ಗಲಭೆ ಹೆಚ್ಚಿಗೆಹೋಗಿತ್ತು. ಆಕೆಯನ್ನು ಹಿಡಿದುಕೊಂಡು ಮಾಧವಿ “ ನಿನ್ನ ಪ್ರಸ್ತುಕವನ್ನು ತೆಗೆದುಕೊಂಡು ಬಾಳಲ್ಲಿ ಸೋಡೋಣ, ಏನೇನು ಕಲಿತಿದ್ದೀರೋ ” ಎಂದು ಸಿಡಿಸುಡಿದಳು.

ಪ್ರಮಿಲೆ ಹಾಗೆಯೇ ಸುಮ್ಮನೆ ನಿಂತುಕೊಂಡಳು. ಮಾಧವಿ ವುತ್ತೇ ಗದರಿದಳು: “ ಹೋಗು, ತೆಗೆದುಕೊಂಡು ಬಾ ಪ್ರಸ್ತುಕ. ”

“ ರಾತ್ರಿ ತಕ್ಕೊಂಡು ಬರುತ್ತೇನೆ, ಅಕ್ಷಾಜೀ. ”

“ ಉಂಹೂ, ಇಲ್ಲ, ಈಗಿಂದೀಗ ತೆಗೆದುಕೊಂಡು ಬರಬೇಕು. ”

ಬಹಳ ಕಷ್ಟದಿಂದ ಪ್ರಮಿಲೆ ಪ್ರಸ್ತುಕ ತರುವುದಕ್ಕೆ ಹೋಡಳು. ತೆಗೆದುಕೊಂಡು ಬರುತ್ತಿರುವಾಗ “ ಮಾಸ್ತರಾ ಏನೂ ಕಲಿಸುವುದೇ ಇಲ್ಲ, ತಮ್ಮಣ್ಣಕ್ಕೆ ತಾವು ಏನೋ ಓದುತ್ತ ಕೂತಿರುತ್ತಾರೆ ” ಎಂದು ಕೊಳ್ಳುತ್ತು ಬಂದಳು.

ಮಾಧವಿ ಎಷ್ಟೇಷ್ಟೋ ಪರೀಕ್ಷೆ ತೆಗೆದುಕೊಂಡಳು. ನಿಜವಾಗಿಯೂ ಉಪಾಧ್ಯಾಯರು ಅವಳಿಗೆ ಏನೇನೂ ಹೇಳಿಕೊಟ್ಟಿರಲಿಲ್ಲ ಎಂಬುದು ಆಕೆಗೆ ಮನವರಿಕೆಯಾಯಿತು. ಅಷ್ಟೇ ಏಕೆ, ಈ ಮೂರು ನಾಲ್ಕು ತಿಂಗಳೊಳಗೆ ಪ್ರಮಿಲೆ ಕಲಿತುದನ್ನೂ ಮರಿತುಬಿಟ್ಟಿದ್ದಳು. ಮಾಧವಿಗೆ ಸಿತ್ತವೇರಿತು. ಆಕೆ ಬಿಂದಬಚಿಯನ್ನು ಉದ್ದೇಶಿಸಿ, “ ಹೋಗೇ, ಉಪಾಧ್ಯಾಯರನ್ನು ಕೇಳಿ ಬಾ,— ಒಂದು ದಿನಸಕೂಡ, ಒಂದಕ್ಕೂರ ಕೂಡ ಏಕೆ ಕಲಿಸಲಿಲ್ಲ ಪ್ರಮಿಲೆಗೆ ಅವರು? ” ಎಂದು ಹೇಳಿದಳು.

ಬಿಂದು ಹೋಡಳು ಕೇಳಿತಿಕ್ಕೆ. ಸುರೇಂದ್ರನಾಥೆ ಯಥಾಪ್ರಕಾರ ಕುಳಿತಿದ್ದ ಲೆಕ್ಕೆ ಬಿಡಿಸುತ್ತೆ. ಅವಳು ಕೇಳಿದಳು: “ ಸಾಮಾನ್ಯಾಗಿ, ಅಕ್ಕಾಜಿ ಕೇಳುತ್ತಾರೆ: ಪ್ರಮಿಲಕ್ಕೆನಿಗೆ ಏಕೆ ಏನೇನೂ ಕಲಿಸಲಿಲ್ಲ ? ”

ಉವಾಧಾರ್ಯಾಯ ಸಾಮಾನ್ಯಾಯ ಲಕ್ಷ್ಯ ಹೊರಗಡೆ ಇರಲಿಲ್ಲ. ಬಿಂದು ಗಟ್ಟಿಯಾಗಿ ಕೂಗಿದಳು: “ ಉವಾಧಾರ್ಯಾಯರೇ ! ”

“ ಏನು ? ”

“ ಅಕ್ಕಾಜಿ ಎನ್ನು ತ್ತಾರೆ.... ”

“ ಏನೆನ್ನು ತ್ತಾರೆ ? ”

“ ಪ್ರಮಿಲಕ್ಕೆಗೆ ಏಕೆ ಕಲಿಸಲಿಲ್ಲ ? ”

ಚಿಂತಿತನಾಗಿ ಸುರೇಂದ್ರ ಉತ್ತರವಿತ್ತ: “ನನಗದು ಸೇರುವುದಿಲ್ಲ.”

ಬಿಂದುವಿಗೆ ಇವರು ನೆಟ್ಟಿಗಿಲ್ಲ ಎನಿಸಿತು. ಆಕೆ ಮಾಧವಿಗೆ ಹೋಗಿ ಹೇಳಿದಳು. ಅವಳ ಸಿಟ್ಟು ಹೆಚ್ಚಿತು. ಅವಳು ಕೆಳಗಿಳಿದು ಬಂದಳು. ಬಾಗಿಲ ಹೊರಗೆ ನಿಂತು ಬಿಂದುವಿಗೆಂಬಾತೆ “ ಚಿಕ್ಕತಂಗಿಗೆ ಒಂದು ದಿವಸ ಕೂಡ ಕಲಿಸಲಿಲ್ಲ ಏಕೆ ? ” ಎಂದಳು.

ಚಿಂತಾಗ್ರಹಿತನಾಗಿ ಸುರೇಂದ್ರ ಹೇಳಿದ: “ ನವ್ಯಾಂದ ಆಗಲಿಲ್ಲ.”

ಮಾಧವಿಗೆ ಇದೇನು ಹೀಗೆಂದರೆ ಎಂದೆನಿಸಿತು.

ಬಿಂದು ಕೇಳಿದಳು: “ ಹಾಗಾದರೆ ನೀವಿರುವುದು ಏತಕ್ಕೆ ಇಲ್ಲಿ? ”

“ ಇಲ್ಲಿದಿದ್ದರೆ ಹೋಗುವುದು ಎಲ್ಲಿ ? ”

“ ಹಾಗಾದರೆ ಏಕೆ ಕಲಿಸುವುದಿಲ್ಲ ಹುಡಿಗೆಗೆ ? ”

ಸುರೇಂದ್ರನಿಗೆ ಈಗ ಪರಿವೆ ಬಂದಿತು. ಆಕಡೆಗೆ ತಿರುಗಿ “ ಏನೆಂದಿರಿ ? ” ಎಂದ.

ಬಿಂದು ಈವರಿಗೆ ಹೇಳಿದುದರ ಪುನರಾವೃತ್ತಿಯನ್ನು ನುಡಿದಳು. ಆಗ ಸುರೇಂದ್ರ, “ ಅವಳಿಂತೂ ದಿನಾಲು ಓದುತ್ತಾಳಿ, ” ಎಂದ.

“ ಅವಳು ಓದುತ್ತಾಳಿ; ನೀವು ನೋಡುತ್ತೀರೇನು ಆಕಡೆ ? ”

“ ಇಲ್ಲ, ನಮಗೆ ಪ್ರರಸತ್ತಾಗುವುದಿಲ್ಲ. ”

ಸುರೇಂದ್ರ ತೆಪ್ಪಗೆ ಕುಳಿತು ವಿಚಾರಮಾಡಿಕೊಡಿದ.

“ ನಿನ್ನಿಂದ ಇನ್ನು ಮುಂದೆ ಕಲಿಸುವುದಕ್ಕಾಗುತ್ತದೆಯೋ ಹೇಗೆ? ”

“ ಉಂಹೂ ಆಗುವುದಿಲ್ಲ. ನಮಗೆ ಬೇಸರಾಗುತ್ತದೆ. ”

ಮಾಥವಿ ಒಳಗೆ ಬಂದು ಸುಡಿದಳು: “ ಕೇಳು ಹಾಗಾದರೆ ಬಿಂದು ಇಷ್ಟು ದಿನ ಸುಳ್ಳು ಹೇಳಿ ಇಲ್ಲೇಕೆ ಇಡ್ಡರು?

ಬಿಂದು ಅದರಂತೆ ಕೇಳಿದಳು. ಸುರೇಂದ್ರನ ಲೆಕ್ಕದ ವಿಚಾರ ಒಮ್ಮಿಂದೊಮ್ಮೆಲೆ ಹರಿದುಹೋಯಿತು. ಅವನಿಗೇಗ ಸ್ನಾಲ್ಪ ಕಷ್ಟ ಕ್ಷೀಟ್ಪುಕೊಂಡಿತು. ವಿಚಾರ ನಾಡಿ ಹೇಳಿದ: “ ಮತ್ತುದೇ ನಮ್ಮ ದೊಡ್ಡ ತಪ್ಪಾಯಿತು. ”

“ ಒಂದಿನವಲ್ಲ, ಒಂದು ವಾರವಲ್ಲ, ಒಂದು ತಿಂಗಳಲ್ಲ, ಒಂದೇ ಸವನೆ ನಾಲ್ಕು ತಿಂಗಳು ತಪ್ಪೇ? ”

“ ಹೌದು, ಮತ್ತುದನ್ನ ನೀವು ನೋಡುತ್ತಲೇ ಇದ್ದೀರಿ. ಈ ವಿಷಯ ನಮ್ಮ ಲಕ್ಷ್ಯಕ್ಕೆ ಬರಲಿಲ್ಲ. ”

ಮರುದಿನ ಪ್ರಮಿಲೆ ಹೇಳಿಸಿಕೊಳ್ಳಲಿಕ್ಕೆ ಬರಲಿಲ್ಲ. ಸುರೇಂದ್ರ ನಿಗೂ ಅದು ಅಷ್ಟು ಗಮನಕ್ಕೆ ಬರಲಿಲ್ಲ. ಅದರ ಮರುದಿನವೂ ಆ ಹುಡುಗಿ ಬರಲಿಲ್ಲ. ಆ ದಿನವೂ ಹಾಗೇ. ಹೋಯಿತು. ಅದರ ಮುಂದಿನ ದಿನಸೆವೂ ಪ್ರಮಿಲೆ ಬರಲಿಲ್ಲ,— ಆಗ ಸುರೇಂದ್ರ ಒಬ್ಬ ಅಳಿಗೆ ಹೇಳಿದ: “ ಪ್ರಮಿಲೆಯನ್ನು ಕರೆದುಕೊಂಡು ಬಾ. ”

ಆಳು ಒಳಗೆ ಹೋಗಿ ಬಂದ. “ ಸಣ್ಣಕ್ಕೆ ಇನ್ನುಮೇಲೆ ನಿಮ್ಮ ಹತ್ತಿರ ಕಲಿಯುವುದಿಲ್ಲವಂತೆ ” ಎಂದು ತಿಳಿಸಿದ.

“ ಯಾರ ಹತ್ತಿರ ಕಲಿಯುತ್ತಾಳೆ ಮತ್ತೆ? ”

ಆಳು ತನ್ನ ಚಾಕಾಕ್ಕೆತನವನ್ನು ಉಪಯೋಗಿಸಿ “ ಮತ್ತೊಬ್ಬ ಉಪಾಧ್ಯರು ಬರುವರಿದ್ದಾರೆ ” ಎಂದ.

ಆಗ ಒಂಬತ್ತು ಗಂಟೆಯಾಗಿತ್ತು. ಸುರೇಂದ್ರನಾಥ ಸ್ವಲ್ಪ ವಿಚಾರ ಮಾಡಿದ. ಆಮೇಲೆ ಮೂರು ನಾಲ್ಕು ಪ್ರಸ್ತುಕಗಳನ್ನು ಬಗ ಲೊಳಗಿಟ್ಟುಕೊಂಡು ಎದ್ದು ನಿಂತ. ಮೆಲ್ಲ ಮೆಲ್ಲಗೆ ಹೊರಹೊರಟಿ.

“ ಉವಾಧಾರ್ಯಯರೇ, ಈ ಹೊತ್ತಿನೊಳಗೆ ಎಲ್ಲಿಗೆ ಹೊರಟಿ? ”
ಆಳು ಕೇಳಿದ.

“ ಅಕ್ಷಾಜಿಗೆ ಹೇಳಿ: ನಾನು ಹೋದನೆಂದು. ”

“ ಮತ್ತೆ ಬರುವುದಿಲ್ಲವೇ? ”

ಸುರೇಂದ್ರನಿಗಿದು ಕೇಳಿಸಲಿಲ್ಲ. ಏನೂ ಉತ್ತರನ್ನು ಕೊಡದೆ ಅವನು ಆವಾರದಿಂದ ಹೊರಬಿದ್ದ. ಎರಡು ಹೊಡೆದರೂ ಉವಾಧಾರ್ಯ ಯರು ತಿರುಗಿ ಬರಲಿಲ್ಲ. ಆಳಿನಿಂದ ಮಾಧವಿಗೆ ಗೊತ್ತುಯಿತು ಅವರು ಹೋದರೆಂಬುದು. “ ಎಲ್ಲಿಗೆ ಹೋದರು? ” ಎಂದು ಅವಳು ಆಳನ್ನು ಕೇಳಿದಳು.

“ ಅದಾವುದೂ ಗೊತ್ತುಗಲಿಲ್ಲ. ಒಂಬತ್ತಾಗಿದ್ದಿತು, ಆಗ ಹೋದರು. ಹೋಗುವ ಮುಂದೆ ಅಕ್ಷಾಜಿಗೆ ತಾವು ಹೋದರೆಂದು ತಿಳಿಸು ಎಂದಿಷ್ಟೇ ಹೇಳಿದರು. ”

“ ಇದೇನೋ, ಉಣಿದೆ ಹೋದರೆ? ” ಎಂದು ಉದ್ದಿಗ್ನಿಂದ ಮಾಧವಿ ನುಡಿದಳು.

ಬಳಿಕ ಮಾಧವಿ ಸ್ವತಃ ಸುರೇಂದ್ರನ ಕೋಣಿಗೆ ಹೋದಳು. ಎಲ್ಲ ಕಾಗದ ಪತ್ರಗಳು ಹೇಗಿದ್ದವು ಹಾಗೆಯೇ ಇದ್ದವು. ಕನ್ನಡಕ ಮೇಜಿನ ಮೇಲೆ ಮುಡಿಚಿ ಇಟ್ಟಿತ್ತು. ಪ್ರಸ್ತುಕಗಳು ಕೆಲವೇನೋ ಕಡಿಮೆಯಾಗಿದ್ದವು.

ಸಂಜೀಯಾಯಿತು; ರಾತ್ರಿ ಬಂದಿತು; ಸುರೇಂದ್ರ ಬರಲಿಲ್ಲ. ಮರುದಿನ ಮಾಧವಿ ಎರಡು ಆಳುಗಳನ್ನು ಕರೆದು “ ನೀವು ಉವಾಧಾರ್ಯಯರನ್ನು ಹುಡುಕಿ ಕರೆದುಕೊಂಡು ಬಂದರೆ ನಿನುಗೆ ಹತ್ತು ರೂಪಾಯಿ ಮೆಚ್ಚು ಕೊಡುವೆ ” ಎಂದು ಹೇಳಿದಳು.

ಪ್ರವಿಶಿ ಅಳುತ್ತೆಳುತ್ತೆ “ ಅಕ್ಕಾ, ಅವರು ಏಕೆ ಹೋದರು ? ” ಎಂದು ಕೇಳಿದಳು.

ಮಾಥವಿ ಅವಳನ್ನು ಕೆಲಕ್ಕೆ ಸರಿಸಿ “ ಹೊರಗೆ ಹೋಗು, ಅಳಬೇಡ ” ಎಂದಳು.

ಒಂದು ದಿವಸ, ಎರಡು ದಿವಸ—ದಿನಗಳು ಹೋದ ಹೋದಂತೆ ಮಾಥವಿಯ ಉದ್ದೇಷ ಹೆಚ್ಚಾಗತೊಡಗಿತು.

ಬಿಂದು “ ಅಕ್ಕಾಜೀ, ಅಪ್ಪೇಕೆ ಹುಡುಕಿಸುವುದು ? ಈಲಕ್ತಾನಗರದಲ್ಲಿ ಮತ್ತೆ ಯಾರೂ ಸಿಕ್ಕುವೆಂದಿಲ್ಲವೇ ಉವಾಧಾರಿಯರು ? ” ಎಂದು ಕೇಳಿದಳು.

ಮಾಥವಿಗೆ ಸಿಟ್ಟುಬಂದಿತು. “ ನಡೆ, ಹೋಗು ದೂರ. ಒಬ್ಬರೇ—ಸಂಗಡ ಕಾಸು ಕಡ್ಡಿ ಏನೂ ತೆಗೆದುಕೊಳ್ಳಬೇಕು ಹೋರಟುಹೋಗಿದ್ದಾರೆ. ಮತ್ತೆ ನೀನೆನ್ನಾತ್ತೀರೇ, ಏತಕ್ಕೆ ಇಷ್ಟ್ವಾಂದು ಹುಡುಕುವುದು ಎಂತ. ” ಎಂದು ಸುಡಿದಳು.

“ ಅವರ ಬಳಿ ಕಾಸುಕಡ್ಡಿ ಏನೂ ಇಡ್ಡಿಲ್ಲ ಎಂದಾದರೂ ಹೇಗೆ ಹೇಳುವಿರಿ ? ”

“ ಅದನ್ನು ನಾನು ಬಲ್ಲಿ.—ಆದರೆ ನಿನಗೇತಕ್ಕೆ ಬೇಕು, ಅದೆಲ್ಲಾ ಗೊಡವೆ ? ”

ಇಷ್ಟರ ಮೇಲೆ ಬಿಂದು ಸುಮೃಗಾಡಳು. ಒಂದರ ಹಿಂದಿನೊಂದರಂತೆ ಏಳು ದಿನಗಳು ಕಳೆದವು; ಆತನೇನು ತಿರುಗಿ ಬರಲಿಲ್ಲ. ಮಾಥವಿ ಅನ್ನ ನೀರು ಬಿಟ್ಟಿಲ್ಲ. ಸುರೇಂದ್ರ ಉಪವಾಸವೇ ಇರಬಹುದೆಂಬುದು ಅವಳ ಮನಸಿನಲ್ಲಿ ಕಟ್ಟಿಯುತ್ತಿತ್ತು. ಮನಸೋಭಿಗೆ ತನ್ನದುರಿಗೆ ಬಂದ ಪದಾರ್ಥಗಳನ್ನೇ ನೋಡದ ಮನುಷ್ಯ ಎರಡನೇ ಯವರಲ್ಲಿ ಕೇಳಿಕೊಂಡಾನೇ ! ಜಿನ್ನಾಗಿ ಗೊತ್ತು ಮಾಥವಿಗೆ: ಸುರೇಂದ್ರನ ಕಡೆ ಹಣವಿಲ್ಲ, ಏನಾದರೂ ಕೊಂಡು ತಿನ್ನಲು; ತಿರಿದು ಕಿಂದು ಹೊಟ್ಟಿ ಹೋರಿಯುವ ಢ್ಯೆಯವಿಲ್ಲ. ಅವನು ತನ್ನವರನ್ನು

ಕಳೆದುಕೊಂಡ ಮಗುವಿನಂತೆ ಎಲ್ಲಿಯೋ ಕಾಲುದಾರಿಯಲ್ಲಿ ಅಳುತ್ತೇ ಕುಳಿತಿದ್ದಾನು; ಇಲ್ಲದಿದ್ದರೆ ಯಾವುದೋ ಗಿಡದ ಬುಡದಲ್ಲಿ ಎದೆಯ ಮೇಲೆ ಪ್ರಸ್ತುಕವನ್ನು ತೆರೆದಬ್ಬುಕೊಂಡು ಮಲಗಿದ್ದಾನು.

ಬ್ರಜಬಾಬುಗಳು ಹಳ್ಳಿಯಿಂದ ಬಂದರು. ತಾವು ಹೋದಾಗ ನಡೆದ ಸಂಗತಿಯೆಲ್ಲ ತಿಳಿಯಿತು.

“ ಇದೇನು ಒಳ್ಳೆಯದಾಗಲಿಲ್ಲ ತಂಗೀ ” ಎಂದರು.

ವಾಧವಿ ಕಣ್ಣೀರನ್ನು ಬಲು ಕಷ್ಟದಿಂದ ತಡೆದುಕೊಂಡಳು.

೬. ಆಪ್ಸತ್ರಿಯಲ್ಲಿ ಸುರೇಂದ್ರ

ಸುರೇಂದ್ರನಾಥ ಬೀರಿ ಬೀರಿ ಅಲೆದ. ಉಪವಾಸದಿಂದ ಮೂರು ದಿನಗಳನ್ನು ಕಳೆದ. ನಳಿದ ನೀರಿಗೇನೂ ಬೆಲೆ ಕೊಡಬೇಕಾಗಿರಲಿಲ್ಲ. ಹೊಟ್ಟೆ ಹಸಿಯಿತೆಂದರೆ ಅವನು ಹೊಟ್ಟೆತುಂಬಾ ನೀರು ಕುಡಿಯುತ್ತಿದ್ದ.

ಮೈ ಬಡವಾಗಿದೆ—ಸುರೇಂದ್ರ ಒಂದು ದಿನ ಕಾಳಿ ಘಾಟಿನ ಕಡೆ ಸಾಗಿದ್ದ. ಕತ್ತಲೆಯ ರಾತ್ರಿಯದು. ಯಾರೋ ಏನೋ ಅವನಿಗೆ, ಅಲ್ಲಿ ಉಟದ ಏವಾಟಿಪರುವುದೆಂದು ಹೇಳಿದ್ದರು; ಹೊರಟಿದ್ದ ಆಕಡೆ. ಮುಂಚೆಯೇ ಕಾಳಿರುಳು, ಮೇಲೆ ಹೋಡ ಕವಿದಿದೆ. ಚೌರಂಗಿಯಿಂದ ಬರುತ್ತಿದ್ದ ಕುದುರೆ ಬಂಡಿ ಸುರೇಂದ್ರನಿಗೆ ಹಾಯಿತು. ಬಂಡಿಯನು ಹೇಗೆ ಹೇಗೋ ಕುದುರೆಗಳನ್ನು ತಡೆದ.

ಸುರೇಂದ್ರನ ವಾರಣವೇನೋ ಉಳಿಯಿತು. ಆದರೆ ಎದೆಗೂ ಪಕ್ಕಾದಿಗೂ ಜೆನ್ನಾಗಿಯೇ ಸೆಟ್ಟು ತಗಲಿತ್ತು. ಅವನು ಎಚ್ಚರುದಸ್ಸಿ ಬಿಡು. ಅಷ್ಟರಲ್ಲಿ ಪ್ರೋಲಿಸರು ಬಂದರು. ವಾಡಿಕೆಯಂತೆ ಅವನನ್ನು ಬಂಡಿಯಲ್ಲಿ ಹಾಕಿಕೊಂಡು ಆಪ್ಸತ್ರಿಗೆ ಒಯ್ದಿರು. ನಾಲ್ಕೆಯುದು ದಿನ

ಗಳ ಮೇಲೆ ಅವನಿಗೆ ಎಚ್ಚರು ಹುಟ್ಟಿತು. ಕಣ್ಣ ತೆರೆದು ಸೋಡಿದ. ಬಾಯಿಯಿಂದ ‘ಅಕ್ಷಾಜಿ’ ಎಂದಿಷ್ಟೇ ಮಾತು ಹೊರಟಿತು.

ಆ ದಿನಸ ರಾತ್ರಿಯ ವಾಳಿಗೆ ಇದ್ದ ವೈದ್ಯಕೀಯ ಕಾಲೀಜಿನ ವಿದ್ಯಾರ್ಥಿ ಅದನ್ನು ಕೇಳಿ ಅವನ ಹತ್ತಿರ ಬಂದ. ಸುರೇಂದ್ರ ತಟ್ಟನೆ ಅವನನ್ನು ಕೇಳಿದ್ದು “ಅಕ್ಷಾಜಿ ಬಂದಳೆ ? ”

“ನಾಳೆ ಬೆಳಗ್ಗೆ ಬರುತ್ತಾಳೆ.”

ಮರುದಿನ ಸುರೇಂದ್ರ ಚೆನ್ನಾಗಿ ಎಚ್ಚತ್ತಿದ್ದ. ಅಕ್ಷಾಜಿಯ ಬಗ್ಗೆ ಹೊಕ್ಕ ಖನೂ ಮಾತು ತೆಗೆಯಲಿಲ್ಲ. ಇಡೀ ದಿನ ಅವನ ವೈ ಜ್ಞಾನ ದಿಂದ ಕೆಂಡ ಕೆಂಡವಾಗಿತ್ತು. ಸಂಜೆಯ ಮುಂದೆ ಸುರೇಂದ್ರ “ನಾನಿಗೇನು ಆಸ್ಪತ್ರಿಯೊಳಗೆ ಇದ್ದೇನೋ ? ” ಎಂದು ಒಬ್ಬನನ್ನು ಕೇಳಿದ್ದು.

“ಹೌದು.”

“ಏಕೆ ? ”

“ನೀವು ಕುದುರೆಬಂಡಿಯ ಬುಡಕ್ಕೆ ಸಿಕ್ಕಿದ್ದಿರಿ.”

“ಬದುಕುವ ಆಶಯಿದೆಯೋ ? ”

“ಖಂಡಿತೆ.”

ಮರುದಿನ ಅದೇ ವಿದ್ಯಾರ್ಥಿ ಬಂದು ವಿಚಾರಿಸಿತೋಡಿಗದ.

“ನಿಮ್ಮ ಬಂಧು ಬಳಗ ಯಾರಾದರೂ ಈ ಉರಳ್ಲಿ ಇರುವರೋ ? ”

“ಯಾರೂ ಇಲ್ಲ.”

“ಮತ್ತು ದಿನಸ ‘ಅಕ್ಷಾಜಿ’ ಎಂದು ಕೊಗಿದಿರಲ್ಲ, ಅವರು ಯಾರು ? ಈ ಉರಳ್ಲಿ ಇದ್ದಾರೇನು ಅವರು ? ”

“ಇದ್ದಾರೆ; ಆದರೇನು, ಅವರು ಇಲ್ಲಿಗೆ ಬರಲಾರಂ. ನಿನ್ನ ಶಂದೆಗೆ ನೀವು ಬರೆದು ತಿಳಿಸಬಹುದೋ ? ”

“ ಹೋ! ”

ಸುರೇಂದ್ರ ತಂದೆಯ ವಿಳಾಸವನ್ನು ಹೇಳಿದ. ಅಂದೇ ರಾತ್ರಿ ವಿದ್ಯಾರ್ಥಿ ಅವರಿಗೆ ಪತ್ರ ಬರಿದ. ಆಮೇಲೆ ಅವನ ಅಕ್ಷಯಿಗೂ ಸುಧ್ಯ ತಿಳಿದರಲ್ಲಿ ಎಂಬ ವಿಚಾರದಿಂದ ವಿದ್ಯಾರ್ಥಿ ನುಡಿದ: “ ಹೇಣ್ಣಿ ಮಕ್ಕಳು ಅವೇಕ್ಕಪಟ್ಟರೆ ಇಲ್ಲಿ ಬರುವುದಕ್ಕೆ ಯಾವ ಅಭ್ಯಂತರವೂ ಇಲ್ಲ. ಹಾಗೆ ಏವಾದು ವಾಡಲಾಗುವುದು. ನಿನ್ನ ಅಕ್ಷಯಿ ಯವರ ವಿಳಾಸವನ್ನು ತಿಳಿಸಿದರೆ ಅವರಿಗೂ ಬರೆಯುವೆ. ”

ಸುರೇಂದ್ರ ಕೆಲಹೊತ್ತು ವಿಚಾರ ವಾಡಿ ಬ್ರಹ್ಮೇಂದ್ರಬಾಬುಗಳ ವಿಳಾಸವನ್ನು ಹೇಳಿದ.

“ ಹೋ, ಬ್ರಜಬಾಬುಗಳ ಮನೆ ನಮ್ಮ ಮನಿಗೆ ಹತ್ತಿರವೇ ಆಗುತ್ತದೆ. ನಾನೇ ಹೋಗಿ ನಿಮ್ಮ ಪ್ರಕೃತಿಯ ಸಂಗತಿಯನ್ನು ಇಂದು ಸಂಜೀಗೆ ಅವರಿಗೆ ತಿಳಿಸುತ್ತೇನೆ. ಅವರು ಇಜ್ಞಪಟ್ಟರೆ ಬಂದು ನೋಡಲಿಕ್ಕಾಗುವುದು. ”

ಅದಕ್ಕೆ ಸುರೇಂದ್ರ ಏನೂ ಮಾತನಾಡಲಿಲ್ಲ. ‘ಅಕ್ಷಯಿ ಬರುವುದು ಅಸಂಭವ’ ಎಂದು ತನ್ನೊಳಗೇ ಎಂದುಕೊಂಡ. ಆ ವಿದ್ಯಾರ್ಥಿ ಕಳವಳಿದಿಂದ ಇದ್ದ ಸಂಗತಿಯನ್ನೇಲ್ಲ ಬ್ರಜಬಾಬುಗಳಿಗೆ ಅರುಹಿದ. ಅದನ್ನು ಕೇಳಿ ಬಾಬುಗಳು ಮನ್ಮಳ ಮರುಗಿದರು.

“ ಆತ ಬದುಕಬಹುದಲ್ಲವೇ? ” ಎಂದು ಕೇಳಿದರು.

“ ಪೂರ್ಣ ಆಶೀರ್ಯದೆ ” ಎಂದ ವಿದ್ಯಾರ್ಥಿ.

ಬಾಬುಗಳು ಮನೆಯೋಳಗೆ ಹೋಗಿ ಮಗಳಿಗೆ ಹೇಳಿದರು. “ ನಾವೇನು ಎನ್ನತ್ತಿದ್ದೇವು, ಅದೇ ಆಯಿತು ನೋಡು. ಸುರೇಂದ್ರ ಬಂಡಿಯ ಅಡಿಗೆ ಸಿಕ್ಕು ಆಸ್ತುಶ್ರಿಯಲ್ಲಿ ಬಿದ್ದಿದ್ದಾನಂತೆ. ”

• ಮಾಥವಿಯ ಮೈತುಂಬೆಲ್ಲ ಮುಳ್ಳೆದ್ದೇವು.

“ ‘ಅಕ್ಷಯೇ’ ಎಂದವನು ನಿನ್ನ ಹೆಸರನ್ನು ಬಡೆಬಡಿಸಿದನಂತೆ ನೀನು ಹೋಗುತ್ತೀರ್ಯಾ? ”

ಇದೇ ಹೊತ್ತಿಗೆ ಪ್ರವಿಶಿ ಪಕ್ಕದ ಕೋಟೆಯಲ್ಲಿ ಏನೋ ಚೆಲ್ಲಿ ರಂದಿ ಮಾಡಿದಳು. ಮಾಥವಿ ಅಲ್ಲಿಗೆ ಹೊರಟುಹೋದಳು. ಸ್ವಲ್ಪ ಹೊತ್ತಿನಲ್ಲಿ ತರುಗ ಬಂದು, “ ನೀವು ಹೋಗಿ ನೋಡಿಕೊಂಡು ಬರಿ. ನಾನೇನು ಹೋಗುವುದಿಲ್ಲ, ” ಎಂದರು.

ಬ್ರಜಬಾಬುಗಳು ಸ್ವಲ್ಪ ಖಿನ್ನರಾದರು. “ ಅಲ್ಲವೇ, ಅವ ಎಂದರೆ ಒಂದು ಅವನಿಯ ಪಾರುಣಿ; ಅವನವೇತೇಕೆ ಕೋಟಿಸಿ ಕೊಳ್ಳುತ್ತೀ? ” ಎಂದರು.

ಮಾಥವಿ ಏನೂ ಮಾನುಷಿಗೊಡಲಿಲ್ಲ. ಸುರೇಂದ್ರನನ್ನ ನೋಡುವುದಕ್ಕೆ ಬ್ರಜಬಾಬುಗಳೊಷ್ಟರೇ ಹೋದರು. ಅವನ ಪಾಡನ್ನ ಕಂಡು ಅವರಿಗೆ ಅತಿಕರು ವ್ಯಾಸನವಾಯಿತು. “ ಸುರೇಂದ್ರಾ, ತಾಯಿತಂದೆಗಳಿಗೆ ಸುದ್ದಿ ಕಳಿಸಿದೆಯಾ? ” ಎಂದು ಕೇಳಿದರು.

“ ತಿಳಿಸಿದೆ. ”

“ ಏನೂ ಚಿಂತೆ ಬೇಡ. ಅವರು ಬಂದ ಹೇಳಿ ಏನಾದರೂ ವ್ಯವಸ್ಥೆ ಮಾಡಬಹುದು. ”

ಬ್ರಜಬಾಬುಗಳ ಮನಸಿನಲ್ಲಿ ಅವರ ಹಾದಿವೆಚ್ಚದ ವಿಚಾರ ಹೊಳೆಯಿತು. “ ನನಗೆ ಅವರ ವಿಳಾಸವನ್ನ ತಿಳಿಸಿದರೆ, ಅವರು ಬರುವುದಕ್ಕೆ ಯಾವ ಅಂಶಕೆಳೆಯೂ ಆಗದಂತೆ ನೋಡಿಕೊಳ್ಳುವೆ ” ಎಂದರು.

ಸುರೇಂದ್ರನಿಗೆ ಅಮು ತಿಳಿಯಲಿಲ್ಲ. “ ಅನ್ನ ಬಂದೇ ಬರುತ್ತಾರೆ; ಅಂಶಕೆಳೆ ಏತರೆದು? ” ಎಂದು ಅನುಂದ.

ತಿರುಗಿ ಮನಸೆಗೆ ಬಂದು ಬ್ರಜಬಾಬುಗಳು ಮಗಳಿಗೆ ಎಲ್ಲವನ್ನೂ ಹೇಳಿದರು. ಆಪ್ತಾತ್ಮನಿಂದ ಬಾಬುಗಳು ದಿನಾಲು ಒಮ್ಮೆ ಆಸ್ತ್ರಿಗೆ ಹೋಗಿ ಸುರೇಂದ್ರನನ್ನ ನೋಡಿಕೊಂಡು ಬರುತ್ತಿದ್ದರು. ಸುರೇಂದ್ರನ ಬಗ್ಗೆ ಒಂದು ಬಗೆಯ ಸೈಹವೆಂಟಾಗಿತ್ತು. ಒಂದು ದಿನ ಆಸ್ತ್ರಿಯಿಂದ ಬಾಧಬಳಿಕ ಮಗಳಿಗೆಂದರು: “ ನೀನು ಸರಿಯಾಗಿ ಉಹಿಸಿದ್ದೆ ನೋಡು. ಸುರೇಂದ್ರನ ತಂದೆ ಒಳ್ಳೆಯ ಸಂಪನ್ಮೂಲ ಗೃಹಸ್ಥರು. ”

ಮಾಧವಿ ಉತ್ಸಂಹಿಯಂದ ಕೇಳಿದಳು: “ ನಿಮಗೆ ಹೇಗೆ ತಿಳಿಯಿತು ? ”

“ ಅವನ ತಂಡೆ ಜೀಲೋ ಪ್ರತಿಷ್ಠಿತ ವರ್ಚೆಲರು. ನಿನ್ನ ರಾತ್ರಿ ಅವರು ಇಲ್ಲಿಗೆ ಬಂದಿದ್ದಾರೆ. ”

ಮಾಧವಿ ಸ್ತುಭ್ರಾದಳು.

“ ಸುದೇರಿಂದ್ರ ಮನೆಯಂದ ಓಡಿ ಬಂಡದ್ದಾನಂತೆ ” ಎಂದರು ಬ್ರಜಬಾಬುಗಳು.

“ ಏಕೆ ? ”

“ ಈವ್ಯೇಸ್ತು ಅವನ ತಂಡೆಯವರೊದನೆ ಮಾತಾಡಿದೆ. ಅವರು ಎಲ್ಲವನ್ನೂ ಹೇಳಿದರು. ಸುದೇರಿಂದ್ರ ಇದೇ ವರ್ಷ ಎಂ. ಎ. ಆಗಿದ್ದಾನೆ. ಸಾರ್.ಎನ್.ವಲ್ಲ, ವೇದಲನೆಯ ಶರಗತಿಯಲ್ಲಿ—ವೇದಲನೆಯವ ಸಾಗಿ ಉತ್ತೀರ್ಣಸಾರಿದ್ದಾನಂತೆ ! ವಿದೇಶಕ್ಕೆ ಹೋಗಬೇಕೆಂದು ಅವನ ಮನೀಪೆ ಇದ್ದಿಂತೆ. ಈತ ಬಂದು ಶರಹದ ಹುಡುಗ ಎಂದು ಕಳಿಸಲಿಲ್ಲ ವಂತೆ. ಅದರ ಸಿಟ್ಟಿನಿಂದ ಓಡಿಬಂಡಿರುವನಂತೆ. ಅವನಿಗೆ ಪೂರ ನೆಟ್ಟು ಗಾದ ಮೇಲೆ ವರ್ಚೆಲರು ಅವನನ್ನು ಉರಿಗೆ ಕರೆದುಕೊಂಡು ಹೋಗುವರಂತೆ. ”

ನಿಟ್ಟುಸಿರನ್ನು ಬಿಗಿಹಿಡಿದು, ಕಂಬಸಿಗಳನ್ನು ತಡೆದು “ ಹೌದು ಅದೇ ನೆಟ್ಟುಗೆ ” ಎಂದಳು ಮಾಧವಿ.

ಇ. ಅಕ್ಷಾಜಿ ಮತ್ತು ಮನೋರಮೆ

ಸುದೇರಿಂದ್ರ ತಪ್ಪುರಿಗೆ ಹೇಗೆಗೆ ಆರು ತಿಂಗಳಾಯಿತು. ಇನ್ನು ದಿನಗಳೊಳಗೆ ಗೆಳ್ಳತಿ ಮನೋರಮೆಗೆ ಒಮ್ಮೆಯೇನೇರೇ ಮಾಧವಿ ಓಲೆ ಬರೆದಿದ್ದಳು.

ಒಮ್ಮೆ ಮಾಥವಿ ಪೂರ್ಚಿ ಮಾಡುತ್ತೆ ಲಿದ್ದ ಳು. ಮನೋರಮೆ ಬಂದು ಅವಳನ್ನು ಅಳ್ಳಾಡಿಸಿ, “ ಎಲ್ಲಿ ನೋಡೋಣ, ನಿನ್ನ ಆ ಕಸಿ ರಾಯ ಎಲ್ಲಿದ್ದಾನೆ ? ” ಎಂದು ಕೇಳಿದೆಳು.

“ ಎಲ್ಲಿಯ ಕಪಿರಾಯನನ್ನು ತಂದೆಯೆ ? ”

ಮನೋರಮೆ ಮಾಥವಿಯ ಗದ್ದವನ್ನು ಹಿಡಿದು ಹಾಡುವ ಮಟ್ಟಿ ಸಲ್ಲಿ ಎಂದೆಳು:

“ ನಾನು ಬಂದಕೊಡಲೆ ಹೋಯ್ತೋ ಏನೋ ಆಗಳೆ ಚಿನ್ನ ಚಿನ್ನ ಪದದಲಿ ಬಾಗಿ ರಾತ್ರಿದಿನದಲಿ ಇತ್ತೋ ದಾಸನಂದದಿ ? ನೀರ ನೋಡು ನಯನದಿ !

“ ಅಲ್ಲೇ, ನಿಇನು ಸಾಕಿದ್ದೆಯಲ್ಲ ಅದು ? ”

“ ಎಂದು ? ”

ಮನೋರಮೆ ನಗುನಗುತ್ತೆ “ ಏಕೆ, ನೆನವಾಗುವುದಿಲ್ಲವೇ ? ಅದು, ವೈಸ್ತರ್ಯಕದ ಹೊರತು ಮತ್ತೇನನ್ನೂ ನೋಡುತ್ತಿದ್ದಿಲ್ಲವಲ್ಲ, ಅದು ? ” ಎಂದೆಳು.

ಮಾಥವಿಯ ಮನದಲ್ಲಿ ಅನೇಕ ವಿಚಾರಗಳು ಉಧ್ವಾನಿಸಿದವು. ಅವಳ ಮುಖ ಬತ್ತಿತು. ಆದರೂ ಸಾವರಿಸಿಕೊಂಡು ನುಡಿದೆಳು: “ ಹಂ ಹಂ, ಅವರ ವಿಷಯ ಕೇಳಿದೆಯಾ ? ಅವರು ಇಲ್ಲಿಂದ ಹೊರಟುಹೋದರು. ”

“ ಏಕೆ, ನಿನ್ನ ಈ ಆರಕ್ತು ಚರಣಗಳು ಅವನಿಗೆ ಸರಿಬರಲಿಲ್ಲವೋ ? ”

ಮಾಥವಿ ಮುಖ ಆಕಡೆ ಹೊರಳಿಸಿದೆಳು. ಒಂದು ನುಡಿಯನ್ನೂ ಬಾಯ್ದಿಲಿಲ್ಲ. ಸಲಿಗೆಗೂಡಿದ ಆದರದಿಂದ ಮನೋರಮೆ ಅವಳ ಮುಖವನ್ನು ತನ್ನ ಕಡೆ ತಿರುಗಿಸಿಕೊಂಡು, “ ಸುಮ್ಮನೆ ನಗಚೇಟಿಗೆ ಮಾಡಹೋದೆ. ಆದರಿದೇನು, ನಿನ್ನರೂ ಕಣ್ಣಗಳಲ್ಲಿ ನೀರು ತುಂಬಿ ಕೊಂಡವು. ಆಕ್ಷಯವಮ್ಮಾ ! ಇದೇನೇ ಮಾಥವಿ ? ” ಎಂದು ನುಡಿದೆಳು.

ಮಾಧವಿಗೆ ಇನ್ನು ತಡೆಯುವುದಾಗಲಿಲ್ಲ. ಅವಳು ಮುಖಕ್ಕೆ ಸೆರಗೆಳಿದುಕೊಂಡು ಅಳತೊಡಗಿದ್ದಳು. ಮನೋರಮೆಯ ಆಶ್ಚರ್ಯಕ್ಕೆ ಎಲ್ಲೆ ಉಳಿಯಲಿಲ್ಲ. ಇನ್ನೇನು ಮಾತಾಡಬೇಕೆಂಬುದೂ ತಿಳಿಯ ದಾಯಿತು ಆಕೆಗೆ. ಒಂದು ಕ್ಷಣಿ ಬಿಟ್ಟು ಮಾಧವಿಯ ಮೋರೀಯ ಮೇಲಿನ ಸೆರಗನ್ನು ತೆಗೆದು—ಬಹಳ ಕೆಟ್ಟಿಸಿಸಿಕೊಂಡು—ಮನೋರಮೆ “ ಇಷ್ಟ್ವಾ ನಗೆಜಾಟಿಕೆ ಸಿನಗೆ ತಡೆಯಲ್ಲವಲ್ಲವೇ ? ” ಎಂದು ಕೇಳಿದ್ದಳು.

ಮಾಧವಿ ಕಣ್ಣೊರಸಿಕೊಳ್ಳುತ್ತೆ, “ ಅಕ್ಷಯ, ನಾನು ವಿಧವೇ ! ” ಎಂದ್ದು.

ಅಮೇಲೆ ಕೆಲಮೊತ್ತು ಇಬ್ಬರೂ ಮಾನವಾಗಿದ್ದರು. ಇಬ್ಬರ ಕಣ್ಣಿಗಳಿಂದಲೂ ನಿರ್ದಿಷ್ಟ ತೊರೆಗಟ್ಟಿತು. ಮಾಧವಿಯ ದುಃಖವನ್ನು ಶಂದು ಮನೋರಮೆಗೆ ದುಃಖವಾಯಿತು. ಮಾಧವಿಗೆ ಹೀಗಾಗುವುದಕ್ಕೆ ಕಾರಣ ಬೇರೆಯಿತ್ತು. ಅದನ್ನು ಮನೋರಮೆ ಅರಿಯಬು. ಎಂತಲೇ ಅವಳು ಹೀಗೆ ಚೀಪ್ಪೆಮಾಡಿದ್ದಳು. ಪ್ರಸ್ತುತದ ಹೊರತು ಅವನಿಗೇನೂ ಗೊತ್ತಿಲ್ಲವೆಂದು ಮನೋರಮೆ ನುಡಿದಾಗ ಆತನ ನೆನಪು ಮಾಧವಿಗಾಯಿತು. ಆ ನಿತಾಂತವಾದ ಸತ್ಯವನ್ನು ಮಾಧವಿಯೊಬ್ಬಕೆಯೇ ಬಲ್ಲಬು.

ಹೀಗೆಯೇ ಎಷ್ಟೋ ಹೊತ್ತು ಕಳೆದ ಬಳಿಕ ಮನೋರಮೆ ಮಾತನಾಡಿದ್ದಳು. “ ಇದೇನು ಒಳ್ಳೆಯದಾಗಲಿಲ್ಲ. ”

“ ಏನು ಒಳ್ಳೆಯದಾಗಲಿಲ್ಲ ? ”

“ ಅದನ್ನೇನು ಹೇಳಲಿಕ್ಕೆ ಬೇಕೆ ? ಅಕ್ಷಯ, ನನಗೆಲ್ಲ ತಿಳಿಯುತ್ತದೆ. ”

ಈಗಾರು ತಿಂಗಳಿಂದ ಮಾಧವಿ ತನ್ನ ಪಾರಣಕ್ಕಿಂತಲೂ ಹೆಚ್ಚಿಂದು ಜತನವಾಗಿಟ್ಟುಕೊಂಡುದನ್ನು ಇಂದು ಮನೋರಮೆಯಿಂದ ಬೆಂತಿಟ್ಟುಕೊಳ್ಳಲು ಆಗಲಿಲ್ಲ. ತನ್ನ ಇಂಗಿತವು ಬಯಲಾಯಿತೇನೋ ಎಂಬಂತೆ ಅವಳು ಮುಖ ಮುಚ್ಚಿಕೊಂಡು ಅತ್ತೆಳು. ತೀರ, ಚಿಕ್ಕಮಕ್ಕಳಂತೆ ಅತ್ತೆಳು.

“ ಮತ್ತುವರು ಏಕೆ ಹೋದರು ? ” ಎಂದು ಕೇಳಿದಳು ಮನೋರಮೆ.

ಮನೋರಮೆಗೆ ಯಾವುದೂ ಗೊತ್ತಿಲ್ಲವೆಂದು ಮಾಥವಿ ತಿಳಿದು ಕೊಂಡಳು. ಅವಳು ಒಂದೊಂದಾಗಿ ಎಲ್ಲ ಸಂಗತಿಯನ್ನು ಹೇಳಿದಳು. ಕೊನೆಗೆ “ ಅವರು ಬದುಕದೆ ಇಳಿದ್ದರೆ ನನಗೆ ಹುಚ್ಚೇ ಓಡಿಯು ಶ್ರೀತೇಸೋ ಎನಿಸುವುದು ” ಎಂದಳು.

ಆಗೇನು ಅದಕ್ಕೆ ಕಡಿಮೆಯಾಗಿದೆ— ಎಂದು ಮನೋರಮೆ ಮನಸಿನೊಳಗೆ ಎಂದು ಕೊಂಡಳು. ಆಪ್ಯಾತ್ಮ ಅವಳು ಅತೀವ ದುಃಖಿತ ಇಂದ್ರ ಮನಗೆ ಹೋದಳು. ಅಂದೇ ರಾತ್ರಿ ಅವಳು ಹಾಳಿ ಲೆಕ್ಕಣಿಕೆ ತೆಗೆದುಕೊಂಡು ತನ್ನ ಗಂಡನಿಗೆ ಓಲೆ ಬರೆಯಲು ಕುಳಿತು ಕೊಂಡಳು.

“ ಹೆಂಗುಸರದು ನೆಚ್ಚಿಕೆಯಿಲ್ಲ ಎಂದು ನಿಮನ್ನತ್ವಿದ್ದಿರಿ, ಅದು ಸಜವೇ. ಈಗ ನಾನೂ ಹಾಗೆ ಹೇಳಬಲ್ಲೆ. ಈ ಮಾತನ್ನು ಮಾಥವಿ ನನಗೆ ಕಲಿಸಿದಳು. ಅವಳನ್ನು ನಾನು ಚಿಕ್ಕಂದಿನಿಂದಲೂ ಬಲ್ಲೆ,— ಆದುದರಿಂದ ನಾನವಳ ಮೇಲೆ ತಪ್ಪು ಹೊರಿಸಲಾರೆ. ಅಷ್ಟೂಂದು ಧೈಯರು ನನಗಿಲ್ಲ. ನಾನು ದೋಷ ಹೇರುವುದು ಇಡೀ ಹೆಣ್ಣು ಕುಲದ ತಲೆಯಮೇಲೆ, ವಿಧಾತನ ತಲೆಯಮೇಲೆ. ಇಂತಹ ಕೊಮುಲವಾದ, ನಿರಿನಂತೆ ಚಂಚಲವಾದ ಪದಾರ್ಥದಿಂದ ಹೆಣ್ಣಿದೆ ಯನ್ನು ಅದೇಕೆ ಅವನು ಮಾಡಿಟ್ಟನೇ! ಆ ಹೃದಯವನ್ನು ಇಷ್ಟೂಂದು ಪ್ರೇಮಮಯವಾಗಿ ಮಾಡಿದುದರಿಂದ ಅವನಿಗೆ ಏನು ಬಂತೋ ! ನಾನು ಆತನ ಅಡಿದಾವರೆಗಳಲ್ಲಿ ಬೇಡಿಕೊಳ್ಳುವುದಿಷ್ಟೇ : ಹೆಂಗರುಳನ್ನು ತುಸಬಿರುಸಾಗಿ ಮಾಡು. ನಿಮ್ಮ ಅಡಿಗಳಲ್ಲಿ ನನ್ನ ಪಾರಾರ್ಥನೆ : ನಿಮ್ಮ ಕೆಣ್ಣೆದುರಿಗೆ ನಿಮ್ಮದಿಗಳಲ್ಲಿ ನನಗೆ ಸಾವು ಬರಲಿ. ಮಾಥವಿಯನ್ನು ಕಂಡು ನನಗೆ ಭಯವನಿಸುತ್ತಿದೆ. ಇಂದನ ತನಕದ ನನ್ನ ವಿಚಾರದಲ್ಲಿ ಅವಳು ಕಾಂತಿಯನ್ನಬ್ಬಿಸಿದ್ದಾಳೆ. ನನ್ನಲ್ಲಿ ಕೂಡ ನಿಮ್ಮ ನಂಬಿಕೆಯಡಿ ಬೇಡಿರಿ. ಬೇಗನೆ ಬಂದು ಕರೆದುಕೊಂಡು ಹೋಗಿರಿ. ”

ಆಕೆಯ ಗಂಡನಿಂದ ಮರುಟವಾಲು ಬಂದಿತು: “ ರೂಪನಿದ್ದಲ್ಲಿ ಅದು ಕಾಣಿಸಿಕೊಳ್ಳುವುದೇ. ಯಾರಲ್ಲಿ ಯಾವ ಗುಣವಿದೆಯೋ ಅದು ಪ್ರಕಾಶಿತವಾಗದಿರದು. ವೃದ್ಧಾರ್ಥಿಗೆ ಪ್ರೇನಾವಿದ್ದು ದಾದರೆ ಅವನು ಪ್ರೇಮಿಸದೆ ಇರ. ಮಾಧವೀಲತೆ ಬಾಳೆಯನ್ನು ಹಬ್ಬಿಪುದು ಸಿಸಗ್ರಹಿಯಮವೇ. ಅದಕ್ಕೆ ನಾವು ನೀವು ಏನು ಮಾಡಬಳ್ಳುವು? ನಿನ್ನಲ್ಲಿ ನನ್ನ ನಂಬುಗೆ ತುಂಬಾ ಇದೆ. ಆ ಬಗ್ಗೆ ನೀನು ಚಿಂತಿಸ ಬೇಡ.”

ಮನೋರಮೆ ಗಂಡನ ಓಲೆಯನ್ನು ಹಣಿಗೆ ಒತ್ತಿಕೊಂಡಳು. ಮನಸಿಸೊಳಗೇ ಆತನ ಅಡಿಗಳಿಗೆ ನಮಿಸಿದಳು. “ ಮಾಧವಿ, ದೈವ ಗೇಡಿಯಾದ ವಿಧವೆ, ಮಾಡಬಾರದುದನ್ನು ಮಾಡಿದಳು. ಪರನನ್ನು ಮನಸಿಸಲ್ಲಿ ಪ್ರೀತಿಸಿದಳು ” ಎಂದು, ಗಂಡನಿಗೆ ಬರಿದ ಓಲೆಯಲ್ಲಿ ಬರಿದಳು.

ಓದಿ ಮನೋರಮೆಯ ಗಂಡ ಮನಸಿಸೊಳಗೆ ನಕ್ಕೆ. ವಿನೋದ ದಿಂದ ಅವನು ಆಕೆಗೆ ಇನ್ನೊಂದು ಓಲೆ ಹಾಕಿದೆ: “ ಮಾಧವಿ ದೈವ ಗೇಡಿ ಎಂಬುದರಲ್ಲಿ ಸಂದೇಹವಿಲ್ಲ. ಮತ್ತೇಕೆ ವೈಧವ್ಯವಸ್ಥೆಯಲ್ಲಿ ಮನಸಿಸೊಳಗೇ ಗಂಡನಲ್ಲಿದ ಇನ್ನೊಬ್ಬನನ್ನು ಪ್ರೀತಿಸುತ್ತಾ ಶೆಂದು ನಿನಗೆ ಸಿಟ್ಟು ಬರುವುದು ಸ್ವಾಭಾವಿಕವೇ. ವಿಧವೆಯಾಗಿ ಸಧವೆ (ಸೌಭಾಗ್ಯವತಿ)ಯರ ಅಧಿಕಾರದಲ್ಲಿ ಅವಳು ಕೈಹಾಕುತ್ತಿದ್ದಾಗಿ. ನಾನು ಬದುಕಿರುವವರಿಗೂ ನೀನು ಒಂತೆ ಮಾಡಬೇಕಾಗಿಲ್ಲ. ಈ ಸಂಧಿಯನ್ನು ಸೀನು ಸುಮ್ಮನೆ ಹೋಗಿಸೊಡಬೇಡ. ಈ ಸ್ಥಿತಿಯಲ್ಲಿ ಪರಕೀಯನೊಂದಿಗೆ ಪ್ರೇಮವನ್ನಿಡಲು ಹಿಂದು ಮುಂದು ನೋಡಬೇಡ. ಆದರೆ, ಮನೋರಮೆ, ನಿನ್ನ ಕಾಗದದಿಂದ ನನಗೇನೂ ಆಶ್ಚರ್ಯವೇನಿ ಸಲಿಲ್ಲ. ನಾನು ಒಮ್ಮೆ ಒಂದು ಬಳ್ಳಿಯನ್ನು ಕಂಡೆ. ಅದು ಅಧರ ಹರದಾರಿ ಸೆಲದಮೇಲೆ ಹಬ್ಬಿತ್ತುಹೋಗಿ ಕೊನಿಗೆ ಒಂದು ಮರದ ಆಸರವನ್ನು ಹೊಂಡಿತು. ಈಗ ಆ ಬಳ್ಳಿಗೆ ಎಷ್ಟು ಎಲೆಗಳು, ಎಷ್ಟು ಹೂಗೊಂಡಲುಗಳು ಬಿಟ್ಟಿವೆಯೆಂದ! ನೀನು ಇಲ್ಲಿಗೆ ಬಂದೆಯೆಂದರೆ ಆ ದೃಷ್ಟಿವನ್ನು ನೋಡುವುದಕ್ಕೆ ನಾವು ಹೋಗೋಣವಂತೆ.”

ಮನೋರಮೆ ಸಿಟ್ಟುಗೊಂಡಳು; ಅವಳಿದಕ್ಕೆ ಉತ್ತರವನ್ನೇ ಕೊಡಲಿಲ್ಲ.

ಮಾಧವಿಯ ಕಣ್ಣಿಸುತ್ತ ಸ್ಪಷ್ಟ ಕವ್ಯ ಕಾಣಿಸಿದಿತ್ತು; ಅವಳ ಪ್ರಸನ್ನ ಮುಖ ಗಂಭೀರವಾಗಿತ್ತೇಂದರೂ; ಕೆಲಸಚೋಗಸೆಗಳಲ್ಲಿ ಮುಂಚೆ ಇದ್ದ ದಕ್ಕತೆ ಉಳಿಯಲ್ಲ. ಮನಿತನದ ಆಡಳಿತದಲ್ಲಿಲ್ಲ ತುಸ ಸಿಲು ಹಣ್ಣಿತ್ತು. ಎಲ್ಲರ ವಿಷಯದಲ್ಲಿಯೂ ಇದ್ದ ಆತ್ಮ ಭಾವ ಎಂದಿನಂತೆ ಚಿರವಾಗಿತ್ತು, ಅಫ್ಲ, ಇನ್ನಾನ್ನ ಸ್ಪಷ್ಟ ಹೆಚ್ಚಿಗೆ ತೈಂದರೂ ಸರಿ. ಆದರೆ ಕೆಲಸಚೋಗಸೆಗಳಲ್ಲಿ ಹಿಂದಿನಂತೆ ಅವಳ ಮನಸಿರಲಿಲ್ಲ. ನಡುವಂತಹ ಏನಾದರೂ ನೆನಪೇ ಉಳಿಯುತ್ತಿರಲಿಲ್ಲ.

ಆಗಳೂ ಆಕೆಯನ್ನು ಎಲ್ಲರೂ ಅಕ್ಷಯಿಸಿಯೆಂದೇ ಕರೆಯುತ್ತಿದ್ದರು. ಇಂದೂ ಎಲ್ಲ ಜನ ಆ ಕಲ್ಪಲತೆಯ ಕಡೆಗೇ ನೋಡುತ್ತಿದ್ದರು. ಈಗ್ಗೆಯೂ ಒಡ್ಡಿದ ಕೈಗೆ ಹಣ್ಣು ಲಭಿಸುತ್ತಿತ್ತು. ಇಷ್ಟೇ, ಆ ಬಯಕೆ ವರ್ಣ ಮೊದಲಿನ ಹಾಗೆ ನಳಿಸಿಸುತ್ತಿದ್ದಿಲ್ಲ; ಕಳೆಯಾದ್ದಿಲ್ಲ. ಹಳೆಯ ಜನಕ್ಕೆ, ಈ ಬಳ್ಳ— ಯಾರಿಗೆ ಗೊತ್ತು— ಇಣಿಬೇರೆ ಹೋಗಲಿಕ್ಕಿಲ್ಲವಷ್ಟು ಎಂದು ಅಂಜಿಕೆಯಿನಿಸುತ್ತಿತ್ತು.

ಮನೋರಮೆ ದಿನ ದಿನ ಬರುತ್ತಿದ್ದಳು. ಎಷ್ಟೇ ಮಾತುಕತೆ ನಡೆಯುತ್ತಿತ್ತು. ಈ ಮಾತು ಮಾತ್ರ ಮತ್ತೆ ಹೊರಡಲಿಲ್ಲ. ಮಾಧವಿಗೆ ಇದರಿಂದ ದುಃಖವಾದೀತು ಎಂಬುದು ಮನೋರಮೆಗೆ ತಿಳಿಯುತ್ತಿತ್ತು. ಆದಷ್ಟು ಮಟ್ಟಿಗೆ ಆ ಮಾತಿನ ಸಂಬಂಧವೇ ಹೊರಡದಂತೆ ನೋಡುತ್ತಿದ್ದಳು. ಮಾಧವಿಗೆ ಈ ಮಾತಿನ ಮರೆವಾದಷ್ಟು ಒಳ್ಳೆಯ ದೆಂದು ಮನೋರಮೆಗೆ ಎನಿಸುತ್ತಿತ್ತು.

ಸುರೇಂದ್ರನಾಥ ತನಗೆ ನೆಟ್ಟಿಗಾದ ಮೇಲೆ ತಂದೆಯೊಡನೆ ಉರಿಗೆ ಹೋದ. ಅವನ ಮಲತಾಯಿ ಆತನ ಮೆಲಿಡುತ್ತಿದ್ದ ಲಕ್ಷ್ಯ ವನ್ನು ತುಸ ತುಸ ಕಡಿಮೆ ಮಾಡಿಕೊಡಿಗಳು. ಆದರಿಂದ ಪ್ರಯೋಜನವಾಯಿತು. ಸುರೇಂದನೇನೋ ನೆಟ್ಟಿಗಾದ, ಪ್ರಕೃತಿ ಮಾತ್ರ ಮೊದಲಿನಂತೆ ಸರಿಯಾಗಲಿಲ್ಲ. ಏನೋ ಒಂದು ವ್ಯಧೆಯುಂಟಾಗಿತ್ತು.

ರೂಪ ಯೋವನಗಳ ಮೂಲಕ ಉಂಟಾಗುವ ಆತೆ ಆಕಾಂಕ್ಷೆಗಳು ಈಗಲೂ ಅವನಲ್ಲಿ ಜಾಗ್ರತ್ವಾಗಿರಲಿಲ್ಲ. ಹಿಂದಿನಂತೆ ಇಂದೂ ಅವನು ಇಚ್ಛಾರಹಿತ, ಶಾಸ್ಯಮನಸ್ಸು, ಆತ್ಮನಿಭರ. ತಾನು ಯಾರನಾಥರೂ ಅವಲಂಬಿಸಿ ಇರಬೇಕೆಂಬ ಅರಿವೂ ಅವನಿಗರಲಿಲ್ಲ. ಎಂದರೆ, ತನ್ನದನ್ನು ತಾನು ವಾಡಿಕೊಂಡಿರುವ ಅರ್ಥತೆ ಬಂದಿ ಕ್ತೀಂದೇನೂ ಅಲ್ಲ. ಈಗಲೂ ಅವನು ತನಗೇತಕಾಂತರೂ ಹೇರರ ಮೋರಿ ಸೋಧಬೇಕಾಗಿತ್ತು. ಆದರೆ ಮೊದಲಿನ ಹಾಗೆ ತನಗೇತಕಾಂತರೂ ಕೊರತೆಯಾದರೆ ಮನಸಿಗೆ ಹಚ್ಚಿಕೊಂಡು ಕೊಡಗುತ್ತಿದ್ದಿಲ್ಲ. ಅವನನ್ನು ಕಂಡು ಅವನ ಮಲತಾಯಿ “ ಈಗಿನ ಸುರೇಂದ್ರ ಮುಂಜಿನ ಸುರೇಂದ್ರನಲ್ಲ ” ಎನ್ನತ್ತಿದ್ದೆಳು.

ಒಂದು ದಿನ ಅವನಿಗೆ ಉರಿ ಬಂದವು. ಬಹಳ ವ್ಯಘಿಪಟ್ಟಿ. ಕಣ್ಣಲ್ಲಿ ನೀರು ಬಂದವು. ತಾಯಿ ಹತ್ತಿರ ಕುಳಿತಿದ್ದೆಳು. ಅವಳಿಗೆ ಹೊಸದೊಂದು ಧೃತ್ಯವೇ ಕೆಂಡಿತು. ಅವಳ ಕಣ್ಣಾಳಗೂ ನೀರು ಬಂದಿತು. ಅತ್ಯಾತ ಪ್ರೇಮದಿಂದ ಅವನ ಕಣ್ಣಾಗಳನ್ನು ಬರೆಸಿ, “ ಏಕವ್ಯಾಸು ಸುರೇಂದ್ರ ? ” ಎಂದು ಸುಡಿದಳು.

ಸುರೇಂದ್ರ ಸುಮೃನೆ ಇದ್ದೆ. ಬಳಿಕ ಬಂದು ಪೋಸ್ಟ್‌ಕಾರ್ಡನ್ನು ತೆಗೆದುಕೊಂಡು ಸೊಟ್ಟು ಸೊಟ್ಟು ಅಕ್ಕರಗಳಿಂದ ಹುಚ್ಚುಚ್ಚಾರ ಬರೆದ; “ ಆಕಾಂಕ್ಷೀ, ನನಗೆ ಜ್ಞಾರ ಬರುತ್ತಿದೆ. ಬಹಳ ಕಷ್ಟವಾಗುತ್ತಿದೆ.”

ಓಲೆ ಅಂಚೆಡಬ್ಬಿಗೆ ಬೀಳಿಲಿಲ್ಲ. ಮೊದಲು ಹಾಸಿಗೆಯ ಮೇಗಳಿಂದ ಕೆಳಕ್ಕೆ ಬಿತ್ತು. ಆಳು ಕಸಗುಡಿಸಲು ಬಂದ. ಹರಕ ಪರಕ ಹಾಳಿ, ಹಣ್ಣಿನ ಸಿಪ್ಪಿ ಮೊದಲಾದವುಗಳೊಡನೆ ಆ ಓಲೆಯನ್ನು ಉಡುಗಿ, ಕಸದ ಬುಟ್ಟಿಗೆ ತುಂಬಿ ತಿಪ್ಪಿಗೆ ಚೆಲ್ಲಿಲಿಟ್ಟು. ಸುರೇಂದ್ರನ ಆಶಿಯೆಲ್ಲ ಕಸಗೂಡಿಯೋಯಿತು.

ಮೊದಲು ಕೆಲದಿನ ಪತ್ರಕ್ಕೆ ಉತ್ತರ ಬಂದಿತೆಂದು ಸುರೇಂದ್ರ ನಿಗೆ ಬಹಳ ಉಬ್ಬ ಇತ್ತು. ಆ ಆಶಿಯಂದವನು ಬದುಕಿದ್ದು.

ಮಾಥವಿಯ ಕ್ಯೆಬರೆಹವನ್ನಾಡು ತನ್ನ ಕಣ್ಣ ಕಂಡಾವು ಎಂದು ಅವನಿಗೆ ಆಶೀ. ಎಷ್ಟೋ ದಿನಗಳು ಹೋದರೂ ಯಾವುದೂ ಬರಲಿಲ್ಲ. ದಿನದಿನಕ್ಕೆ ಅವನ ಜ್ಞರ. ಇಂದವು. ವರ್ಷದಿಂದಿದ್ದನೆಂದು ಅವನು ಬೇನೆಯಿಂದ ಎಷ್ಟು. ಬಳಿಕ ಅವನ ಆಯುಷ್ಯದಲ್ಲಿ ಒಂದು ಕ್ರಾಂತಿ ಯುಂಟಾಯಿತು. ಆ ಸ್ಥಿತ್ಯೆಂತರ ಹೊಸದೇನೋ ಅಹುದು; ಅನೇ ಪೇಸ್ಟೆತವಾದುದಲ್ಲ. ಇದು ಸುರೀಂಪುರನ ತಂಡೆ ರಾಯಮಹಾಕಾಶಯರಿಗೆ ಮೊದಲಿನಿಂದಲೇ ತಿಳಿದಿತ್ತು. ಮತ್ತಾಬಗ್ಗೆ ಭರವಸೆಯೂ ಅವರಿಗೆನಿ ಸುತ್ತಿತ್ತು. ಸುರೀಂಪುನ ಅಜ್ಞ—ತಾಯಿಯ ತಂಡೆ—ವಾವನ ಜಿಲ್ಲೆಯೋಳಿಗನ ಒಬ್ಬ ಹೊಡ್ಡ ಜರ್ಮಿನುದಾರ. ಇಷ್ಟತ್ತೇದು ಹಳ್ಳಿಗಳ ಜರ್ಮಿನುದಾರಿಕೆ ಆತನದು. ವರುಷದ ಹುಟ್ಟುವಳಿ ಏನಿಲ್ಲಿಂದರೂ ಖವತ್ತು ಸಾವಿರ ರೂಪಾಯಿ. ಆತನಿಗೆ ಮತ್ತುಳಿದ್ದಿಲ್ಲ ಮೊದಲ ನೆಯ ಮಾತು; ಮೇಲೆ ಮಹಾ ಜಿವುಣ ಆತ. ಅದರಿಂದ ತನ್ನ ದೀರ್ಘ ವಾದ ಆಯುಷ್ಯದಲ್ಲಿ ಬಹಳ ಧನಸಂಭಯ ಮಾಡಿದ್ದ. ಆತನ ತರುವಾಯ ಆ ವಿಶುಲವಾದ ಸಂಪತ್ತಿ ಆತನ ಒಬ್ಬನೇ ಒಬ್ಬ ಮೊಮ್ಮೆಗ ನಾದ ಸುರೀಂಪುನಿಗೆ ಬರುವುದೆಂಬುದನ್ನು ರಾಯಮಹಾಕಾಶಯರಿಗೆ ಬೇರೊಬ್ಬರು ಹೇಳಬೇಕಾಗಿರಲಿಲ್ಲ. ಅದು ಹಾಗೆಯೇ ಆಯಿತು. ತಮ್ಮ ಮಾವ ಸಾಯಂತ್ರಿ ನೆಲಹಿಡಿದಿದ್ದಾನೆಂದು ರಾಯರಿಗೆ ಸುಧ್ದಿ ಬಂತು. ಕೇಳಿದ ಕೂಡಲೆ ರಾಯಬಾಬುಗಳು ಮಗನನ್ನು ಕರೆದು ಕೊಂಡು ಪಾವನಕ್ಕೆ ಹೋದರು. ಆದರೆ ಅವರು ಉರು ಮುಟ್ಟುವುದ ರೋಳಿಗೇ ಮಾವ ಇಹಲೋಕ ಬಿಟ್ಟಿದ್ದು.

ಅವರ ಅಂತ್ಯಸಂಸ್ಕಾರ—ಕರ್ಮಗಳು ಅತಿ ವಿಜ್ಯಂಭಜಣಿಯಿಂದ ಜರುಗಿದವು. ಬಿಗುವಾಗಿದ್ದ ಜರ್ಮಿನುದಾರಿಕೆಯ ಬೇಡಿಗಳು ಮತ್ತೆಷ್ಟು ಬಿಗಿಯಾದವು. ರಾಯಬಾಬುಗಳು ಹಳೆಯ, ಹೆಸರುಹೊಂದಿದ, ಹಣ್ಣು ಬುದ್ಧಿಯ ವಕೀಲರು. ಅವರ ಪ್ರಬಲವಾದ ಆಳಕೆಯಿಂದ ಪ್ರಚಿಗಳು ಸಂತ್ರಸ್ತರಾಗಿಬಿಟ್ಟಿರು.

ಇನ್ನು ಸುರೀಂಪುನ ಮದುವೆಯಾಗುವುದು ಅಗತ್ಯ. ಮಧ್ಯಸ್ಥರ ಬರು ಹೋಗು ಮೊದಲಾಯಿತು. ಉಡೊಳಗೀಲ್ಲ ಗೊಂದಲ. ಖವತ್ತು

ಹರದಾರಿಯೊಳಗೆ ಎಲ್ಲೆಲ್ಲಿ ಚೆಲುವ ಕನ್ನೆಯರಿದ್ದ ಹೋ ಆ ಅ ಉರು
ಗಳಿಗೆಲ್ಲಾ ಮಧ್ಯಸ್ಥರು ಹೋದರು; ಹುಡುಗಿಯರ ತಂದೆತಾಯಿಗಳಿಗೆ
ಷನೇನೋ ಆಸೆ ತೋರಿಸಿ ತೊಂದರೆಪಡಿಸತೋಡಗಿದರು. ಇದರೊಳಗೆ
ಸಾಲ್ವಾರು ತಿಂಗಳುಗಳು ಕಳೆದವೇ. ಆಮೇಲೊಂದು ದಿನ—ಪ್ರಭಾತೆ
ಸೆಮಯದಲ್ಲಿ ವಾಲಗ, ಕೊಂಬು, ಕಹಳೆ, ಕರಡಿಮುಜಲು ಮೊದಲಾದ
ಪುಗಳ ಪಾದನಕ್ಕೆ ಉರೀಲ್ಲ ಗದ್ದ ಮಿಸ್ತಾತಿರಲು—ಸುರೇಂಪ್ರ ನಿವಾವ
ಬಢ್ಣನಾದ.

ಲ. ಜಮಿನುದಾರ ಸುರೇಂದ್ರ

ಹೆಚ್ಚುಕಡಿಮೆ ಅಯ್ಯ್ಯ ವರ್ಷಗಳು ಸಂದವ್ಯ. ಈಗ ರಾಯು
ಮಹಾಶಯರು ಉಳಿದಿಲ್ಲ, ಬ್ರಜಬಾಬು ಲಾಹಿರಿಯರೂ ಹೊರಟು
ಹೋಗಿಧ್ವರೀ. ಸುರೇಂದ್ರನ ಮಲತಾಯಿ ಕೈಲಾಸವಾಸಿಯಾದ
ಗಂಡನ ಎಲ್ಲ ಸಂಪತ್ತಿಯನ್ನು ತೆಗೆದುಕೊಂಡು ಹೋಗಿ ತವರುಮನೆ
ರುಲ್ಲಿ ಇರುತ್ತಿದ್ದಳು.

ಇತ್ತೀಚೆಗೆ ಮರಂದಿಯಲ್ಲಿ ಸುರೇಂದ್ರನ ಹೆಸರು ಎಷ್ಟು ಒಳ್ಳೆಯು
ದಾಗಿದ್ದಿತೋ ಅಷ್ಟೇ ಕಟ್ಟು ಇದ್ದಿತು. ಒಂದು ಗುಂಪಿನ ಜನ,
ಇಂತಹ ಸ್ವಜನವಶ್ವಲ, ಇಂತಹ ಉದಾರ, ಇಂತಹ ನಿಷ್ಪತ್ತಿ,
ಇಂತಹ ಬಡವರ ದಯಾಳು ಜಮಿನುದಾರರು ಸಿಕ್ಕುವುದು ಅವರೂವೆ
ಎನ್ನುತ್ತಿದ್ದರು. ಇಂತಹ ಕೆಡುಕೊಂಡೆ, ಪೀಡಕೊಂಡ ಜಮಿನುದಾರ
ಈ ಭೂಮಿಯ ಮೇಲೆ ಎಂದೂ ಹುಟ್ಟಿರಲಿಕ್ಕೆಲ್ಲ ಎಂದು ಇನ್ನೊಂದು
ಬಣದ ಜನ ಆಡಿಕೊಳ್ಳುತ್ತಿದ್ದರು.

ತು ಎರಡು ಮಾತುಗಳೂ ದಿಟ್ಟ ಎಂದು ನಮಗೆ ತೋರುತ್ತದೆ.
ಸುರೇಂದ್ರನೆಂಬ ವ್ಯಕ್ತಿಯನ್ನು ತೆಗೆದುಕೊಂಡರೆ ಮೊದಲನೆಯ ಮಾತು

ಸತ್ಯ.. ಜಮಿನುದಾರಿಕೆಯ ಆಡಳಿತಗಾರ ಮಧುರಾನಾಥ ಬಾಬುಗಳ ವಿಷಯ ತೆಗೆದುಕೊಂಡರೆ ಎರಡನೆಯ ಬಣ್ಣನೆ ಯಥಾರ್ಥವಾದುದು.

ಇದೀಗ ಸುರೇಂದ್ರನಾಥನ ಓಲಗದಲ್ಲಿ ಮಿಶ್ರಮಂಡಲಿ ಹೆಚ್ಚಿದ್ದುತ್ತು. ಅವರು ಒಳ್ಳೆಯ ಸೋಗಸಿಸಿಂದ ತಮ್ಮ ಜೀವಿತವನ್ನು ಸಾರ್ಥಕ ಮಾಡಿಕೊಳ್ಳುತ್ತಿದ್ದರು. ಎಲೆಯಡಕೆ ತಂಬಾಕು, ಮುಢಮಾಂಸ, ಮತ್ತು ಪ್ರದಕ್ಷಿಣ ಕೊರತೆಯೆಂಬುದಿರಲ್ಲ. ಬೇಡಿಯೆ ಪಡೆಯು ಬೇಕೆಂಬಂತೆಯೂ ಇದ್ದಿದ್ದಲ್ಲ.

ಈ ವಿಷಯದಲ್ಲಿ ಹುಮ್ಮೆನದ ಹುರಿಯಾಳೆಂದರೆ ಆಡಳಿತಗಾರ ಮಧುರಬಾಬು. ವೆಚ್ಚಿಸುವುದರಲ್ಲಿ ಅವನ ಕೈ ಬಲು ಸಡಿಲು. ಇದರಿಂದ ಜಮಿನುದಾರಿಗೇನೂ ಹಾನಿಯಿರಲಿಲ್ಲ. ಅವನ ಆಡಳಿತದ ಕೈಗುಣಿಂದ ಪ್ರಜಿಗಳೇ ಈ ವೆಚ್ಚಿವನ್ನು ಸಹಿಸುತ್ತಿದ್ದರು. ಮಧುರ ಬಾಬುವಿನ ಆಳಕೆಯಿಳಿಗೆ ಒಂದೇ ಒಂದು ಪೈ ಬರುವುದು ನಿಲ್ಲುತ್ತಿರಲಿಲ್ಲ. ಜನರನ್ನು ಸರೆಯಿಕ್ಕುಪ್ರದಕ್ಷೇ, ಮನೆಗಳನ್ನು ಕಡವಿಸುವುದಕ್ಕೆ, ಬೆಳೆಗಳನ್ನು ಸುಡಿಸುವುದಕ್ಕೆ ಯಾವುದಕ್ಕೂ ಹಿಂಜರಿಯುವವನಲ್ಲ ಮಧುರನಾಥ. ಅದೇಕೆ, ಅವನ್ನು ಮಾಡುವುದರಲ್ಲಿ ಅವನಿಗೆ ಬಲು ಹರುತ್ತೆ.

ಪ್ರಜಿಗಳ ಗೋಳಾಟ, ಬೊಬ್ಬಿ ಸಡುನಡುವೆ ಶಾಂತಿದೇವಿಯ ಕಿವಿಗೆ ಬೀಳುತ್ತಿತ್ತು. ಅವಳು ತನ್ನ ಸಾಮಾನ್ಯಿಗೆ, “ ನೀವು ಸ್ವತಃ ಜಮಿನುದಾರಿಕೆಯಿಳಿಗೆ ಮನಸು ಹಾಕದಿದ್ದರೆ, ಎಲ್ಲವೂ ಸುಟ್ಟು ಸೂರೀಯೆದ್ದ ಹೋದೀತು, ” ಎಂದು ಕಳಕಳಿಯಿಂದ ಹೀಳುತ್ತಿದ್ದಳು.

ಇದನ್ನು ಕೇಳಿ ಸುರೇಂದ್ರ ಬೆರಗಾಗುತ್ತಿದ್ದ. “ ಹೀಗೇನು ! ಹಾಗಾದರೆ ಇದೆಲ್ಲ ನಿಜವೇ ಏನು ? ” ಎಂದೆನ್ನತ್ತಿದ್ದ.

“ ನಿಜ ಎಂತಹದು ಮತ್ತೆ ? ಉರ ಮಂದಿಯೆಲ್ಲಾ ಆಡಿಕೊಳ್ಳುತ್ತಿದ್ದಾರೆ. ನಿಮ್ಮ ಕಿವಿಯ ತನಕ ತಲುಪುವುದಿಲ್ಲ ಅದು, ಇಷ್ಟೆ. ಇವ್ತೆತ್ತನಾಲ್ಲು ತಾನೂ ಗೆಳೆಯರ ಕೂಟದಲ್ಲಿಯೇ ಕುಳಿದ್ದರೆ ಇದು

ಹೇಗೆ ಕೇಳಿಸಿತು ? ಇಂತಹ ಆಡಳಿತಗಾರರಿಂದ ಏನೂ ಪ್ರಯೋಜನ ವಿಲ್ಲ; ಈತ್ತೊಗೆಯಬೇಕು ಕೆಲಸದಿಂದ. ”

ಸುರೇಂದ್ರ ಚಕ್ರತನಾದ. ಅವನಿಗೆ ಕೆಟ್ಟಿಸಿಸಿತು. “ ಹೀಗೋ ! ನಾಳೆಯಿಂದ ನಾನೇ ಎಲ್ಲವನ್ನು ಸೋಡಿಕೊಳ್ಳುತ್ತೇನೆ, ” ಎಂದ. ಹಾಗೆ ಮುಂದೆ ಕೆಲದಿನ ಸುರೇಂದ್ರನೇ ಜಮಿನುದಾರಿಕೆಯಲ್ಲಿ ಲಕ್ಷ್ಯ ಹಾಕಿದ.

ಮಧುರನಾಥನ ಸುತ್ತು ಬಂದಂತಾಯಿತು. ಅವನೊಳ್ಳೆಯ ಗಂಭೀರತೆಯಿಂದ “ ಸುರೇಂದ್ರಬಾಬುಗಳೇ, ಈ ರೀತಿಯಿಂದ ಜಮಿನುದಾರಿಕೆಯ ರಕ್ಷಣೆಯಾಗಲಾರದು ” ಎಂದ.

ಸುರೇಂದ್ರನಾಥ ನಸುನಕ್ಕು ನುಡಿದ: “ ಬಡ ಪ್ರಜಿಗಳ ನೆತ್ತೆರನ್ನು ಹೀರಿ ಜಮಿನುದಾರಿಕೆಯನ್ನು ಕಾಯ್ದು ಕೊಳ್ಳುವುದೇನು ಒಳ್ಳೆಯದೋ? ”

“ ಹಾಗಾದರೆ ನನಗೆ ಬಿಡವು ಕೊಡಿರಿ, ನನ್ನ ಷಟ್ಕೆ ನಾನು ಹೋಗುತ್ತೇನೆ. ”

ಈ ಮಾತಿಗೆ ಸುರೇಂದ್ರ ಕುಂತಿತನಾದ. ಜಮಿನುದಾರಿಕೆಯ ಆಡಳಿತ ಮರಳಿ ಮುಂಚಿನಂತೆಯೇ ನಡೆಯಲಾರಂಭಿಸಿತು. ಸುರೇಂದ್ರನಾಥ ಆಬಳಿಕ ವಿಶ್ವಾಸೋಷ್ಣಿಯನ್ನು ಬಿಟ್ಟು ಕದಲಾದ.

ಆಮೇಲೆ ಹೊಸದೊಂದು ವಿಫ್ಫ್ರೆ ಉಪನ್ನವಾಯಿತು.

ಸುರೇಂದ್ರನಾಥ ಬಂಗಲಿಗೆ ಹೋಗಿದ್ದಾಗ ಕೆಲಕತ್ತೆಯಿಂದ ‘ ಎಲೋಕೇಶಿ ’ ಎಂಬಾಕೆಯೊಬ್ಬಳು ಯಾವಳೋ ಅಲ್ಲಿ ಬಂದಿದ್ದಳು. ಕುಣಿತದಲ್ಲಿ ಮತ್ತು ಹಾಡಿಕೆಯಲ್ಲಿ ಅವಳು ಒಳ್ಳೆಯ ಜಾಣ. ಸೋಡು ವುದಕ್ಕಾದರೂ ಕಡಿಮೆಯ ಜೆಲುವೆಯಲ್ಲ. ಜೇನು ತೀರಿತೆಂದರೆ ಸೋಡಗಳು ಹುಟ್ಟಿನ್ನು ಬಿಟ್ಟು ಹೋಗುವಂತೆ ಅವನ ವಿಶ್ವಾಸಂದಳ ಅಕೆಯ ಕಡೆಗೆ ಆಕಷಿಕ್ತವಾಯಿತು. ಅವರ ಸೋಗಸು ಜೆಲ್ಲಾಟಗಳ ಸ್ನಾಂತೂ ಏನು ಕೇಳಿರಿ !

ಸುರೇಂದ್ರನನ್ನು ಆ ಗೆಳ್ಳೆಯರು ಆಕಡೆಯೇ ಸೆಳೆದುಕೊಂಡು ಹೋದರು. ಅಖಂಡ ಮೂರು ದಿನ ಶಾಂತಿಗೆ ಗಂಡನ ದರುಶನವೇ ಆಗಲಿಲ್ಲ. ನಾಲ್ಕುನೆಯ ದಿನಸ ತನ್ನ ಸಾಮಾನ್ಯನ್ನು ಕಂಡಳು. “ ಇಷ್ಟ ದನ ಎಲ್ಲಿದ್ದಿರಿ ? ” ಎಂದು ಶಾಂತಿ ಕೇಳಿದಳು.

“ ಬಂಗಲೆಯಲ್ಲಿ. ”

“ ಇಡೀ ಮೂರು ದಿನ ಮನೆಯ ಕಡೆ ಹಣೆಕಾಕದಂತಹದು ಅಲ್ಲಿತ್ತಾದರೂ ಏನು ? ”

“ ಹೀಗೇನು ! ”

“ ಏನಾದರೂ ಮಾತನಾಡಿರಿ. ನಿಮ್ಮು ‘ ಹೀಗೇನು ! ’ ಬಿಡಿರಿ. ನಾನು ಎಲ್ಲವನ್ನು ಕೇಳಿದ್ದೀನೆ. ” ಮಾತಾಡುತ್ತಾದುತ್ತ ಶಾಂತಿ ಅಳ ತೊಡಗಿದಳು. “ ಅಲ್ಲ, ನನ್ನನ್ನು ಕಾಲಿಂದ ದೂರ ಒದೆದುಬೆಂದಿಕ್ಕೆ ನಾನು ಅಂತಹದೇನು ಮಾಡಿದ್ದೇನಾದಿತ್ತು ! ”

“ ಈವ್ಯಾತ್ಮ್ಯಾ ಅದೇ ನಾ-- ”

“ ನನ್ನನ್ನೇಕೆ ಕಾಲಿನಿಂದ ಒದೆದುಬಿಟ್ಟಿರಿ ? ಇದಕ್ಕಂತೆ ಹೆಚ್ಚಿನ ಅವಮಾನ ಇನ್ನೇನುಂಟು ? ”

“ ಹೀಗೇನು ! ಅವರೆಲ್ಲರೂ-- ”

ಶಾಂತಿಗೆ ಮುಂದಿನ ಮಾತು ಕೇಳಿಸಲಿಲ್ಲ. ಅವಳು ಅಳುತ್ತೆ ಇತ್ತು “ ನೀವು ಪತಿಗಳು, ನೀವು ನೆನ್ನ ದೇವರು, ನನ್ನ ಇಹಲೊಳಕ ಪರ ಲೋಕ ನಿವೇ. ನಾನು ಮಾತ್ರ, ನಿಮಗೆ ಏನೇನೂ ಅಲ್ಲ. ಒಂದು ದಿನ ಕೆಡ ನಿಮ್ಮ ಮನಸನ್ನ ಆಕಾರಸಲು ಆಗಲಿಲ್ಲ. ಈ ಯಾತನೆಯನ್ನು ನಾನು ನಿಮ್ಮೆಡುರಿನಲ್ಲಿ ಆಡಿತೋರಿಸಬಲ್ಲಿನೆ ? ನಿಮಗೆ ಬೇದವಾದಿತ್ತು, ನೀವು ಮನಸಿಗೆ ಹಚ್ಚಿಕೊಂಡಿರಿ ಎಂದು ನಾನು ಎಂದೂ ಮಾತನಾಡುವುದಿಲ್ಲ. ”

“ ಶಾಂತಿ, ಏಕೆ ಅಳುತ್ತಿರು ? ”

“ ಏಕೆ ಅಳುತ್ತಿರು ? ಅಂತರ್ಯಾಮಿಯಾದ ದೇವರಿಗೊಬ್ಬಿನಿಗೇ ಗೊತ್ತು. ನೀವು ಉಪೇಕ್ಷಿಸುತ್ತಿಲ್ಲ ಎಂಬುದನ್ನಾದರೂ ನಾನು ಬಲ್ಲಿ. ಸಿಮಗೆ ಯಾವ ವ್ಯಘೆಯುಂಟಿಂಬುದೂ ನನಗೆ ತಿಳಿಯುತ್ತದೆ. ನೀವಾದರೂ ಏನು ಮಾಡುವಿರ ? ”

ಶಾಂತಿಯ ಕಣ್ಣಗಳನ್ನು ಒರಸಿ ಸುರೇಂದ್ರಸೆಂದ: “ ನನಗಿಂದು ದುಃಖವಾಗುತ್ತಿದ್ದರೂ ಅಡ್ಡಿಯಿಲ್ಲ. ನಿನಗಿದ್ದ ದುಃಖ ಯಾವುದೆಂದು ತಿಳಿದವೇ— ”

ಸುರೇಂದ್ರ ಅವಳನ್ನು ಬದಿಯಲ್ಲಿ ಸೇಳಿದುಕೊಂಡ. ಕೈಗಳಿಂದ ಆಕೆಯ ಕಣ್ಣಗಳನ್ನು ಮತ್ತೆ ಒರಸಿ, “ ಅದಕ್ಕೆ ಉಪಾಯವೇನು ? ” ಎಂದ.

“ ಇದಕ್ಕೆ ಯಾರು ಉತ್ತರ ಕೊಡಬೇಕು ? ”

ಶಾಂತಿ ಬಿಕ್ಕೆ ಬಿಕ್ಕೆ ಅಳತೊಡಗಿದಳು. ಬಹಳ ಹೊತ್ತಿನ ಬಳಿಕ ಅವಳು “ ನಿಮ್ಮ ಪ್ರಕೃತಿ ಇತ್ತೀಚಿಗೆ ಚೆನ್ನಾಗಿಲ್ಲ ” ಎಂದಳು.

“ ಇತ್ತೀಚಿಗೆ ಏಕೆ, ಈಗ ಅಯ್ದ ವರ್ಷಗಳಿಂದ ನೆಟ್ಟಿಗಿಲ್ಲ. ಕಲಕತ್ತೆಯಲ್ಲಿ ಬಂಡಿಯ ಅಡಿಯಲ್ಲಿ ಸಿಕ್ಕು ಎದೆಗೆ ಪಕ್ಕಾಡಿಗೆ ಪೆಟ್ಟು ತಾಕಿ ಬಂದು ತಿಂಗಳು ಹಾಸಿಗೆ ಹಿಡಿದಿದ್ದೆ. ಅಂದಿನಿಂದ ನನ್ನ ಪ್ರಕೃತಿ ನೆಟ್ಟಿಗಿಲ್ಲ. ಆ ವ್ಯಧೆ ಏತರಿಂದಲೂ ಹೋಗಲಿಲ್ಲ. ಯಾವಾಗಾದರೂ ನನ್ನದು ನನಗೇ ಆಶ್ಚರ್ಯವಾಗಿ ತೋರುತ್ತದೆ, ನಾನು ಬಹುಕಿಡಿ ಹೇಗೋ ಎಂದು. ”

ಶಾಂತಿ ಗಂಡನ ಎದೆಯ ಮೇಲೆ ಕೈಯಿಟ್ಟು ಹೇಳಿದಳು: “ ನಡೆಯಿರಿ. ನಾವು ಕಲಕತ್ತೆಗೆ ಹೋಗುವ. ಅಲ್ಲಿ ಒಳ್ಳೆಳ್ಳಿಯ ಡಾಕ್ತರಿದ್ದಾರೆ. ”

ಸುರೇಂದ್ರ ಪ್ರಸನ್ನನಾಗಿ ನುಡಿದ: “ ನಡೆ ಹಾಗಾದರೆ. ಅಲ್ಲಿ ಅಕ್ಷಾಜಿಯೂ ಇದ್ದಾಳಿ ! ”

“ ನಿಮ್ಮ ಅಕ್ಷಾಜಿಯನ್ನು ನೋಡಬೇಕೆಂದು ನನಗೂ ಬಹಳ ಇಚ್ಛೆಯಿದೆ. ಅವರನ್ನು ಕರೆತರುತ್ತೀರೀನು ? ”

“ ಹೊ, ಕರೆತರುವೆ.” ಸ್ಪೃಹ ವಿಚಾರ ಮಾಡಿ ಮತ್ತೆ ಸುದಿದ್ದ “ ನಿಶ್ಚಯವಾಗಿ ಬರುತ್ತಾಳೆ, ನಾನು ಸಾಯುತ್ತಲಿದ್ದೇನೆ ಎಂದು ತಿಳಿದರೆ--- ”

ಶಾಂತಿ ಅವನ ಬಾಯಿಯಮೇಲೆ ಕೈಯಿಟ್ಟು, “ ನಿಮ್ಮ ಶಾಲಿಗೆ ಬೀಳುತ್ತೀನೆ, ಇಂತಹ ಮಾತು ಆಡಬೇಡಿ. ಅವರು ಇಲ್ಲಿಗೆ ಬಂದರೆ ನನ್ನ ದುಃಖವೆಲ್ಲ ಹೋಗುವುದು, ” ಎಂದಳು.

ಶಾಂತಿ ಉತ್ಸಾಹದಿಂದ ಪ್ರಸನ್ನಾಗಿದ್ದಳು. ಒಂದು ಮಾತು ಹೇಳಿದಳವಳು. ಅದರ ಪರಿಣಾಮವೇನು ಸುರೇಂದ್ರನ ಮೇಲಾಗಲಿಲ್ಲ. ಅದು ಅವನಿಗೆ ತಿಳಿಯಲಿಲ್ಲ. ಅವಳು ಆದಿದಮಾತಿನಿಂದಲೇ ಅವನಿಗೆ ಆನಂದವಾಯಿತು. “ ನೀನೇ ಹೋಗ ಅಕ್ಷಾಜಿಯನ್ನು ಕರೆದುಕೊಂಡು ಬಾ. ಏನು, ಹೇಗೆ ಮಾಡುತ್ತೀ ? ”

ಶಾಂತಿ ತಲೆಹಾಕಿ ತನ್ನ ಒಸ್ಪಿಗೆಯನ್ನು ಸೂಚಿಸಿದಳು.

“ ಅವರು ಬಂದರೆ ನೋಡಿಕೊಳ್ಳುವರು. ನನ್ನ ಕಷ್ಟವಾದರೂ ತಪ್ಪಿತು.” ಹೇಳುತ್ತಿದ್ದೀರೆ ಅವಳ ಕಣ್ಣಗಳಲ್ಲಿ ನೀರು ಹರಿಯಿತು !

ಮರುದಿನ ತೊತ್ತಿನ ಕೂಡ ಮಥುರಬಾಬುವಿಗೆ ಹೇಳಿಕಳುಹಿಡಳು: ಬಂಗಲೆಯಲ್ಲಿ ಅದಾವಳನೋ ತಂದಿರಿಸಿದ್ದೀರಲ್ಲ— ಅವಳನ್ನು ಕಾಗಂಡೀಗಳೇ ಹೊರಹೊಡಿಸಿರಿ, ಇಲ್ಲವಾದರೆ ನಿಮ್ಮ ಕೆಲಸ ಹೋಡಿತು, ಎಂದು.

ಹಾಗೆಯೇ ತನ್ನ ಗಂಡನಿಗೂ ಸಾರಿಹೇಳಿದಳು: “ ಏನೇ ಇರಲಿ, ನೀವಿನ್ನು ಮನೆಬಿಟ್ಟು ಹೋದಿರೆಂದರೆ ನಾನು ತಲೆಯೊಡೆದುಕೊಂಡು ಜೀವಕೆಡುತ್ತೀನೆ. ”

“ ಹೀಗೇನು! ಆದರೆ ಆ ಮಂದಿ--- ”

“ನಾನು ಆ ಮಂದಿಯ ವ್ಯವಸ್ಥೆ ಮಾಡುವೆ” ಎಂದು ಶಾಂತಿ ದಾಸಿಯನ್ನು ಶೈನಃ ಕೂಗಿ ಕರೆದು, “ಆ ದುಷ್ಪಿ ಜನರು ನಮ್ಮ ಮನೆ ಯೋಳಗೆ ಬಂದುಗಿಂದಾರೆ, ಜೋಕೆ, ಎಂದು ಕಾವಲುಗಾರರಿಗೆ ತಿಳಿಸು” ಎಂದು ಅಜ್ಞಾಃಿಸಿದಳು.

ಏನೂ ಉಪಾಯಗಾಣದೆ ಮಧುರಬಾಬು, ಎತ್ತೋಕೇಶಿ ಯನ್ನು ಉಂಟಾಗಿ ಹೊರಡಿಸಿದ. ಗೆಳೆಯಾರ ತಂಡ ಅತ್ಯಿತ್ತ ಚದರಿಹೋಯಿತು. ಆಬಳಿಕ ಅವನು ಜಹಾಗಿರಿಯ ಕಡೆ ಲಕ್ಷ್ಯಹಾಕತೊಡಗಿದ.

ಸುರೇಂದ್ರನಾಥ ಕಲಕ್ಕತ್ತೆಗೆ ಹೋಗಬೇಕಾಗಲಿಲ್ಲ. ಎದನೋವು ತನಗೆ ತಾನೇ ಒಂದಿಷ್ಟು ಕಡಿಮೆಯಾಯಿತು. ಕಲಕ್ಕತ್ತೆಗೆ ಹೋಗಬೇಕೆಂಬ ಹುರುವು ಶಾಂತಿಗೂ ಮೊದಲಿನಂತೆ ಉಳಿಯಲ್ಲಿ ಇಲ್ಲಿದ್ದೇ ತನ್ನ ಸಾಮಾನಿಗೆ ಏನೇನು ಉಪಾಯಗಳನ್ನು ಮಾಡಬೇಕೋ ಅವನ್ನೆಲ್ಲ ಮಾಡುವುದರಲ್ಲಿ ತೊಡಗಿದಳು. ಕಲಕ್ಕತ್ತೆಯಿಂದ ಒಬ್ಬ ಡಾಕ್ಟರನ್ನು ಕರೆಯಿಸಿಕೊಂಡು, ಸುರೇಂದ್ರನ ಪ್ರಕೃತಿಯನ್ನು ತೋರಿಸಿದಳು. ಇನ್ನು ಕೆಲವು ತಜ್ಜಾರೂ ಅವನನ್ನು ಪರಿಸ್ಥಿಸಿದರು. ಎಲ್ಲ ವಿಷಯವನ್ನು ಕೇಳಿಕೊಂಡು ತಿಳಿದುಕೊಂಡರು; ಚೈಷಧದ ಯೋಜನೆ-ಮಾಡಿದರು. ‘ಇವರ ಹೃದಯ ಶಾರೀರಕವಾಗಲಿ ಮಾನಸಿಕವಾಗಲಿ ಯಾವ ಶ್ರಮ ವನ್ನು ತಡೆದುಕೊಳ್ಳುವ ಸ್ಥಿತಿಯಲ್ಲಿಲ್ಲ, ಜೋಕೆಯಿಂದ ಇರಬೇಕು’ ಎಂದು ಸಾರಿ ಹೇಳಿದರು.

ಅಷ್ಟಿತಗಾರ ಬಾಬುವಿಗೆ ಒಳ್ಳೆಯ ಸಂಧಿ ಸಿಕ್ಕಿರುತ್ತಾಯಿತು. ಅವನ ಆಳಿಕೆ ಕಡುತರವಾಯಿತು. ಹೊರೂರಲ್ಲಿ ಹಾಹಾಕಾರ ಎದ್ದಿತು. ಆಗಾಗ ಆ ಗೋಳು ಶಾಂತಿಯ ಕಿವಿಗೆ ತಲುಪುತ್ತಿತ್ತು; ಗಂಡನಿಗೆ ಅದನ್ನು ಹೇಳಲು ಅಂಜಿಕೊಂಡು ಸುಮ್ಮಿರುತ್ತಿದ್ದಾರು.

೬. ಅಣ್ಣನ ಮನೆಯಲ್ಲಿ ಅಕ್ಷಾಜಿ

ಕಲಕ್ಕತ್ತೆಯ ವಾಡೆಯಲ್ಲಿ ಬ್ರಜಬಾಬುಗಳು ಈಗ ಇಲ್ಲ. ಅವರ ಸ್ಥಳದಲ್ಲಿ ಶಿವಚಂದ್ರ ಒಡೆಯನಾಗಿದ್ದಾನೆ. ಮಾಧವಿ ಈಗಲೂ ಆ

ಮನೆಯಲ್ಲಿಯೇ ಇದ್ದಾಗಿ. ಆದರೆ ಮನೆಯ ಆದಳಿತದ ಸೂತ್ರಗಳು ಅವಳ ಕೈಯಿಂದ ಹೊಗಿವೆ. ಅವನ್ನು ಹೊಸ ಗೃಹಿಣಿ ಹಿಡಿದಿದ್ದಾಗಿ. ಅಣ್ಣಿ ಶಿವಚಂದ್ರನಿಗೆ ಆಕೆಯಲ್ಲಿ ಅಕ್ಕರತೆ ಉಂಟು, ಆದರ ಉಂಟು. ಆದರೂ ಇನ್ನು ಮುಂದೆ ಅಲ್ಲಿರುವುದಕ್ಕೆ ಮಾಥವಿಗೆ ಮನಸಿಲ್ಲ. ವಾಡೆ ಯಲ್ಲಿಯ ಆಳುತೊತ್ತುಗಳು, ಸರಕಾರ, ಕರಣಿಕರು, ಎಲ್ಲರೂ ಆಕೆ ಯನ್ನು ‘ಅಕ್ಕಾಜಿ’ ಎಂದೇ ಈಗಲೂ ಕರೀಯುತ್ತಾರೆ. ಬೊಕ್ಕುಸದ ಕೀಲಿಕ್ಕೆ ಮಾತ್ರ ಬೇರೆಯವರ ಕೈಯಲ್ಲಿ ಎಂಬುದು ಅವರಿಗೆ ತಿಳಿದಿದೆ. ಹೀಗಿದ್ದರೂ ಶಿವಚಂದ್ರನ ಹೆಂಡತಿ ಮಾಥವಿಯನ್ನು ಕಡೆಗಟಿಸುತ್ತಿದ್ದ ಖಂಡಾಗಲಿ ಅನಾದರಿಸುತ್ತಿದ್ದ ಖಂಡಾಗಲಿ ಅಲ್ಲ. ಆದರೆ ಅತ್ಯಿಗೆಯ ವರ್ತನದ ಅಧ್ಯ ಮಾಥವಿಗಾಗಿದೆ: ಅವಳನ್ನು ಕೇಳಿದೆ ತಾನೇನಾದರೂ ಮಾಡುವುದು ಅವಳಿಗೆ ಸೇರುವುದಿಲ್ಲ ಎಂದು.

ಹಿಂದೆ ತಂದೆ ಯಜಮಾನನಾಗಿದ್ದ; ಇಂದು ಅಣ್ಣಿನ ಕಾಲ ಆರಂಭನಾಗಿದೆ. ಘುಸೆಷು ದೈಲಸಬೊಗಸೆಳಲ್ಲಿಯೂ ಬದಲಿಕೆಯಾಗಿದೆ. ಪೂರ್ಣಾಂಶಾ ಶಿಷ್ಟಯದಲ್ಲಿ ಹಿಂದಕ್ಕಿದ್ದಂತೆ ಈಗಲೂ ಆದರವಿದೆ. ಆದರೆ ಆಗ ಆದರ ಜೀವಾಯದಿಂದ ಒಡಗೂಡಿತ್ತು, ಈಗ ಅದಿಲ್ಲ. ತಂದೆಯ ಆದರದಲ್ಲಿ ಆ ಕುಟುಂಬದ ಸರ್ಪಸ್ವ ಅವಳೇ ಆಗಿದ್ದಳು; ಅಣ್ಣಿನ ಆದರ ದಲ್ಲಿ ಕುಟುಂಬದೊಳಗಿನ ಬಿಬ್ಬು ಸಾಮಾನ್ಯ ಸದಸ್ಯಾಗಿದ್ದಾಗಿ.

‘ಇಲ್ಲಿ ನಾನ್ನ ಶಿವಚಂದ್ರನಿಗಾಗಲಿ ಅವನ ಹೆಂಡತಿಗಾಗಲಿ ದೋಷ ದೊರಿಸುತ್ತೇವೆಂದೋ, ಪರ್ಯಾಯದಿಂದ ಅವರನ್ನು ಆಡಿ ಕೊಳ್ಳುತ್ತೇವೆಂದೋ ನಿಮಗೆ ಯಾರಿಗಾದರೂ ಎನಿಸುತ್ತಿದ್ದರೆ, ಅದು ತಪ್ಪೇ. ಸಂಸಾರದಲ್ಲಿ ಇಂದನವರಿಗೆ ನಡೆದುಬಂದಿರುವ ನಿಯಮ, ರೀತಿ ನೀತಿ ಇವುಗಳನ್ನು ಬರಿ ಹೇಳಿಕೊಂಡು ಹೊಗುತ್ತಿದ್ದೇವೆ ಅಪ್ಪೇ. ಮಾಥವಿಯ ಹಣಬರಿಹವೇ ಕೆಟ್ಟುದು. ಅದರಲ್ಲಿ ಯಾರೂ ಏನೂ ತಪ್ಪಿಲ್ಲ. ಆದರೆ ಅದು ಹಾಗಿದೆಯೆಂದು ತಮ್ಮ ಅಧಿಕಾರವನ್ನು ಬಿಡುತ್ತಾರೆ ಯಾರು? ಗಂಡನ ಆಸ್ತಿವಾಸ್ತಿಯ ಮೇಲೆ ಹೆಂಡತಿಯ ಅಧಿಕಾರವಿಲ್ಲ ಎಂದು ಯಾರು ಅಲ್ಲಗ್ಳಿಸುತ್ತಿರುತ್ತಿಬ್ಬಣಿ ಹೀಗೆ

ತಿಗೆ ಈ ಸಣ್ಣ ವಿವರವೂ ಗೊತ್ತಿಲ್ಲದಿದ್ದೀತೆ ? ಶಿವಚಂದ್ರ ಮಾಧವಿಗೆ ಅಣ್ಣ, ನಿಜ, ಆದರೆ ಅವಳಿಗೆ ಅವನ ಹೆಚ್ಚಿಯಾರು ? ಹೆರವಿಗಾಗಿ ಯಾರು ತಮ್ಮ ಅಧಿಕಾರವನ್ನು ಬಿಡುವರು ? ಮಾಧವಿಗೆ ಇದೆಲ್ಲ ತಿಳಿಯುತ್ತಿತ್ತು. ಅತ್ತಿಗೆ ಸಣ್ಣಕೆಯಿದ್ದಾಗ, ಬ್ರಜಭಾಬುಗಳು ಬದುಕಿದ್ದಾಗ ಮಾಧವಿ ಅವಳನ್ನು ಪ್ರಮಿಲೆಯನ್ನು ಎರಡು ಕಣ್ಣಗಳಿಂದ ಕಾಣುತ್ತಿರಲಿಲ್ಲ. ಆದರೆ ಈಗಿನ ಮಾತ್ರ ಬೇರೆ. ಅವಳು ಮಾನವಂತಿಯೆಂದು ಎಲ್ಲರಿಗಿಂತ ನಮ್ಮಾರು; ಕೇಳಿಕೊಳ್ಳುವ ರೂಪಿಯೇ ಇಲ್ಲವೆಂದು ಅವಳು ಮಾತಾಪುತ್ರತ್ವದಲ್ಲಿ ನಡೆಯಿತ್ತಿಕೊಂಡು ನಡೆಯುವುದು ಅವಳಿಂದ ಆಗದಮಾತ್ರ. ಏನು ದುಃಖವಾದರೂ ಮಾಧವಿ ಸುಮ್ಮನೆ ನುಂಗಿಕೊಳ್ಳುತ್ತಿದ್ದಾರು; ಅಣ್ಣನ ಮುಂದೆ ಉಸಿರಿತ್ತುತ್ತಿರಲಿಲ್ಲ.

ವಾವಿಯ ಬಲದಿಂದ ತನ್ನ ಅಧಿಕಾರವನ್ನು ಗಟ್ಟಿಯಾಗಿರಿಸಿಕೊಳ್ಳುತ್ತಿರುವುದು ಮಾಧವಿಗೆ ಎಂದೂ ಸೇರದು. ಸಾಮಾನ್ಯ ಹೆಂಗುಸರಹಾಗಿ ಕಿಟಿಕಿಟಿ ಮಾಡುವುದಾಗಲಿ ಜಗಳಾಡುವುದಾಗಲಿ ಅವಳಿಗೆ ಬಲುಹೇಸಿಕೆ.

“ಅಣ್ಣ, ನಾನು ನನ್ನ ಅತ್ಯೇಯ ಮನೆಗೆ ಹೋಗುತ್ತೇನೆ” ಎಂದು ಮಾಧವಿ ಶಿವಚಂದ್ರನನ್ನು ಕರೆದು ನುಡಿದಳು.

ಶಿವಚಂದ್ರನಿಗೆ ವಿಸ್ತೃಯವೆನಿಸಿತು. “ಅದೇಕೆ ಮಾಧವಿ ? ಅಲ್ಲಿ ಇದ್ದಾರೆಯಾದರೂ ಯಾರು ? ” ಎಂದ.

“ಅತ್ಯೇಯವರ ಹತ್ತಿರ ಕಾಶಿಯೊಳಗೆ ಅವರ ತಂಗಿಯ ಮಗಿದ್ದಾನೆ. ಅವನನ್ನು ಕರೆದುಕೊಂಡು ಹೋಗಿ ಇರಬೇಕೆನ್ನುತ್ತೇನೆ.”

ಪಾವನ ಜಿಲ್ಲೆಯ ಗೋಲಾಗ್ರಾಮದಲ್ಲಿ ಮಾಧವಿಯ ಅತ್ಯೇಮನೆ. ಶಿವಚಂದ್ರ ಕಿಂಚಿತ್ ನಕ್ಕು, “ಹಾಗೆಂದು ಯಾರು ಹೇಳಿದರು ? ಅಲ್ಲಿನಿನಗೆ ಬಹಳ ಕಷ್ಟವಾದೀತು ” ಎಂದ.

“ ಏನು ಕಷ್ಟ ಅಣ್ಣಾ? ಮನೆ ಈವೊತ್ತೇ ಏನು ಬೀಳುವ ಹಾಗಿಲ್ಲ, ಎಂಟು ಹತ್ತು ಬಿಫೇ ಭೂಮಿಯಿದೆ. ಒಬ್ಬ ವಿಧವೆಗೆ ಅಷ್ಟು ಸಾಕಾಗದೇನು ? ”

“ ಹೆಚ್ಚುಕಡಿಮೆಯ ವಿಷಯವಲ್ಲ, ದುಡ್ಡಿನ ಚಿಂತೆಯೂ ಇಲ್ಲ. ಅದರೆ ಅಲ್ಲಿ ನಿನಗೆ ಕಷ್ಟವಾಗುವುದು ಎಂದು ಹೇಳಿದೆ. ”

“ ಕಷ್ಟ ಏನೂ ಇಲ್ಲ. ”

ಶಿವಚಂದ್ರನಿಗೆ ಕೆಟ್ಟೇನಿಸಿತು. “ ಅಲ್ಲ, ನೀನು ಏಕೆ ಹೋಗಬೇಕೆನ್ನು ತೀ? ನನಗೆ ಎಲ್ಲವನ್ನೂ ಸ್ಪಷ್ಟವಾಗಿ ಇಚ್ಛಿದ್ದ ಹೇಳಿಲ್ಲ. ನಾನೆಲ್ಲ ತಕ್ಕ ನಿರ್ಬಂಧ ಮಾಡುತ್ತೇನೆ ” ಎಂದು ನುಡಿದೆ.

ಹಂಡತಿಯ ಬಾಯಿಯಿಂದ ತಂಗಿಯ ಬಗ್ಗೆ ಕೆಲವು ದೂರು ಗಳನ್ನು ಕೇಳಿದ್ದು. ಅದೇಗ ಅವನಿಗೆ ನೆನವಾಗಿರಬಹುದೆಂದು ತೋರುತ್ತದೆ.

ನಾಚಿಕೆಯಿಂದ ಮಾಥವಿಯ ಮುಖ ಕೆಂಪಾಯಿತು. “ ಅಣ್ಣಾ, ನಿನ್ನ ಮನಸಿನೊಳಗೆ ಇಂತಹ ವಿಚಾರವಕೆ ಬರುತ್ತದಣ್ಣಾ? ನಾನೇನು ಜಗತ್ವಾದಿ ಮಂಬಿಟ್ಟು ಹೋಗುತ್ತಿದ್ದೇನೆಯೆ ? ” ಎಂದು ಅವಳು ನುಡಿದಳು.

ಶಿವಚಂದ್ರನೂ ನಾಚಿಕೊಂಡ. ಕೂಡಲೇ ಹೇಳಿದೆ: “ ಭಿ ಭಿ, ಹಾಗಲ್ಲ. ನಾನೆಲ್ಲಿ ಹಾಗಿಂದೆ ? ಈ ಮನೆ ಈಷಟ್ಟು ದಿನಸ ನಿನ್ನದೇ ಆಗಿದೆ. ಈಗೇಕೆ ನಿನಗೆ ಹೋಗಬೇಕೆಂದು ಎನಿಸುತ್ತಿದೆ ? ”

ಇಬ್ಬರ ನೆನಪಿನಲ್ಲಿಯೂ ಬ್ರಜಬಾಬುಗಳು ಪ್ರವೇಶಿಸಿದರು, ಇಬ್ಬರ ಕಣ್ಣಾಗಳಲ್ಲಿಯೂ ನೀರು ಹೊರಹೊರಟಿತು. ಕಣ್ಣಾರಸಿಕೊಂಡು “ ಅದು ಹೋಗಲಿ ಬಿಡು. ನಿನ್ನ ಮಗನ ಮುಂಜಿಗೆ ನನ್ನ ಕರೆಯಲಿಕ್ಕೆ ಬಾ. ಈವೊತ್ತು ಹೋಗುತ್ತೇನೆ ” ಎಂದಳು.

“ ಅದೋ ಎಂಟು ಹತ್ತು ವರ್ಷಗಳ ಮುಂದಿನ ಮಾತು ! ”

“ ಬದುಕಿ ಉಳಿದರೆ ಬರುತ್ತೇನೆ. ”

ಈನೇನು ಹೇಳಿದರೂ ಮಾಥವಿ ಅಲ್ಲಿ ಇರಲಿಕ್ಕೆ ಹೂಂ ಎನ್ನಲಿಲ್ಲ. ಅವಳು ಹೊರಡುವ ಪರಾದಿನಲ್ಲಿ ತೊಡಗಿದಳು. ತನ್ನ ಅತ್ಯಿಗೆಗೆ ಸಂಸಾರವನ್ನು ಒಪ್ಪಿಸಿದಳು. ಆಳು ತೊತ್ತುಗಳನ್ನು ಕರೆದು ಹರಸಿದಳು. ಹೊರಡುವ ದಿನ ಶಿವಚಂದ್ರ ತಂಗಿಯ ಹತ್ತಿರ ಬಂದ. ಅವನ ಕಣ್ಣಾಲ್ಲಿ ನೀರು ತುಂಬಿತ್ತು. “ ಮಾಥವಿ, ನಿನ್ನ ಅಣ್ಣ ನಿನಗೆಂದೂ ಏನೂ ಆಟಿಲ್ಲವಷ್ಟೇ ! ” ಎಂದ.

ಮಾಥವಿ ನಕ್ಕೆಳು. “ ಇದೇನಣ್ಣಾ, ಹೀಗೇಕೆನ್ನತ್ತಿ ? ”

“ ಹಾಗಲ್ಲ, ಎಂದಾದರೂ ಸ್ವಾಧೀನ ತಪ್ಪಿ ಬಾಯಿಂದ ಮಾತು ಜಾರಿದ್ದೇ— ”

“ ಫೇ. ಅದೇನಿಲ್ಲ ಅಣ್ಣಾ; ನಿಜವಾಗಿ ಅಣ್ಣಾ. ”

“ ಹಾಗಾದರೆ ಹೋಗಿಬಾ, ತಂಗೀ. ನಿಮ್ಮ ಮನೆಗೆ ನೀನು ಹೋಗುವುದಕ್ಕೆ ನಾನೇನು ಈಗ ಅಡ್ಡ ಮಾಡುವುದಿಲ್ಲ. ”

೧೦. ಸುರೇಂದ್ರನ ಜಮಿನುದಾರಿಕೆಯಲ್ಲಿ ಆಕ್ಷಯಬಿ

ಮಾಥವಿ ಮುಂಚೆ ಕಾಶಿಗೆ ಹೋದಳು. ಅತ್ತೀಯ ತಂಗಿಯ ಮಗನನ್ನು ಕರೆದುಕೊಂಡು ಅಲ್ಲಿಂದ ತಮ್ಮ ಗೋಲಾಗ್ರಾಮಕ್ಕೆ ಹೋದಳು. ಏಳು ವರುಷಗಳ ತರುವಾಯ ಬಂದು ದಿನ ಅವಳು ತನ್ನ ಗಂಡನ ಮನೆಯನ್ನು ಪ್ರವೇಶಿಸಿದಳು.

ಗೋಲಾಗ್ರಾಮದ ಚಟ್ಟಿಸುಹಾಶಯಿಸಿಗೆ ಮಾಥವಿಯ ಬರವು ಬಂದು ಕುತ್ತವೇ ಆಯಿತು. ಚಟ್ಟಿಸು ಜೋಗೇಂದ್ರನ ತಂಡೆಯ ಪರಮ ಸ್ವೇಷಿತ. ಅದಕ್ಕೇ ತನ್ನ ಕೊನೆಗಾಲದಲ್ಲಿ ಜೋಗೇಂದ್ರ ತನ್ನ ಇದ್ದ ಬಿದ್ದ ಚರಾಚರ ಅಸ್ತಿಯನ್ನೆಲ್ಲ ಆತನಿಗೆ ಒಪ್ಪಿಸಿದ್ದ. ಜೋಗೇಂದ್ರನಾಧ ಇದ್ದಾಗಲೂ ಅವನ ಹೊಲಮನೆಗಳನ್ನು ಚಟ್ಟಿಸುಯೇ ನೋಡಿ

ಕೊಳ್ಳುತ್ತಿದ್ದ. ಆ ಕಡೆ ಜೋಗೇಂದ್ರ ಅಪ್ಪು ಗಮನ ಕೊಡುತ್ತಿರಲಿಲ್ಲ. ತನ್ನ ವಾವನ ವಿಶೇಷ ಆಸ್ತಿಯನ್ನು ಕಂಡೋ ಏನೇ, ತನ್ನ ಪಿತಾರ್ ಜೀ ತ್ವಾದ ಕರುಕುಳ ಆಸ್ತಿಯೆಂದರೆ ಅವನಿಗೆ ಲಕ್ಷ್ಯವೇ ಇಲ್ಲ. ಅವನು ತೀರಿಕೊಂಡ ಬಳಿಕಂತೂ ಚಟ್ಟಜೀವನಹಾಶಯ ಆ ಆಸ್ತಿಯನ್ನು ತನ್ನ ದಾಗಿಯೇ ಉಪಭೋಗಿಸುತ್ತಿದ್ದ. ವಿಧವೆಯಾದ ಮಾಧವಿ ಇಷ್ಟು ದಿನಗಳ ಮೇಲೆ ತಿರುಗಿ ಬಂದುದರಿಂದ ಅವನ ನಿಯಮಬದ್ಧ ಸಂಸಾರ ದಲ್ಲಿ ಬರಳ ಗಲಿಬಿಲಿಯುಂಬಾಯಿತು. ವಾಧವಿ ಮಹಾ ಅವಿಚಾರ ಮಾಡಿದಳೆಂದೇ ಚಟ್ಟಜೀವ ಅಭಿವೃದ್ಧಿ. ಅವಳು ಕೇವಲ ದುಬುರ್ದಿಯಿಂದಲೇ ಹೀಗೆ ಮಾಡುತ್ತಿದ್ದಾಳೆಂದು ಅವನು ನಿಶ್ಚಯಾಗಿ ತಿಳಿದುಕೊಂಡೆ. ಅತ್ಯಂತವಾದ ವೈರಾಗ್ಯದ ಸೋಗು ಹಾಕಿ ಕೊಂಡು ಅವನು ಮಾಧವಿಯ ಬಳಿಗೆ ಬಂದು ಹೇಳಿದ: “ ತಂಗೀ, ನಿಮ್ಮ ಎರಡು ಬಿಫೇ ಹೊಲವಿತ್ತಲ್ಲ, ಅದು ಹತ್ತು ವರ್ಷಗಳ ಕಂದಾಯ ನಿಂತುದಕ್ಕಾಗಿ ಹರಾಜಿಗೆ ಹೊರಟಿದೆ.”

ಮಾಧವಿ ಸಂತೋಷಕುಮಾರನನ್ನು (ಅವಳು ಸಂಗಡ ಕರೆದು ಕೊಂಡು ಒಂದಿದ್ದ ಮಾಡುಗನನ್ನು) ಕರೆದಳು. “ ನಿಂತ ಶೇರಿಗೆಯಾ ಬಗ್ಗೆ ಯೋಚನೆ ಬೇಡ. ಇಕ್ಕಾ, ನೂರು ರೂಪಾಯಿ ಕೊಟ್ಟಿದ್ದಾರೆ ” ಎಂದು ಹೇಳಿ ಕೊಡಲು ಹೇಳಿ ಕಳುಹಿದಳು. ಅಥಾವಾ, ಈ ನೂರು ರೂಪಾಯಿಗಳಿಂದ ಚಟ್ಟಜೀವನಹಾಶಯನಿಗೆ ತನ್ನ ಬೇರೆ ಕಲಸಕ್ಕಿಂತಿರುವ ಯೋಗವಾಯಿತು.

ಹಾಗೆ ಸಹಜವಾಗಿ ಬಿಟ್ಟುಬಿಡುವ ಹೆಣ್ಣಿಲ್ಲ ಮಾಧವಿ. ಸಂತೋಷ ಕುಮಾರನ ಮುಖಾಂತರ ಚಟ್ಟಜೀವಿಗೆ ನಿರೋಪವನನ್ನು ಕಳುಹಿದಳು: “ ಕೇವಲ ಎರಡೇ ಬಿಫೇ ಭೂಮಿಯಿಂದ ಅತ್ಯೇಮನೆಯ ಪ್ರಪಂಚ ನಡೆಯುತ್ತಿರಲಿಲ್ಲ. ಅದರ ಹೊರತು ಇನ್ನುಳಿದ ಹೊಲಗಡ್ಡೆಗಳು ಯಾರ ಕಡೆಗಿನೆ? ”

ಚಟ್ಟಜೀವನಹಾಶಯ ಬಹಳ ಸಿಟ್ಟುಗೊಂಡೆ. ಅವನು ಸೆಟ್ಟಿಗೆ ಮಾಧವಿಯ ಮನೆಗೆ ಬಂದ. “ ಕೆಲವು ಜಮಿನು ಮಾರಿಹೋಗಿನೆ,

ಉಳಿದ ಕೂರು ಜಾರು ಒತ್ತೆ ಬಿಡ್ಡಿವೆ. ಈಗ ಎಂಟು ಹತ್ತು ವರ್ಷ
ವಾಯಿತು; ಜೀವನುದಾರರ ತೆರಿಗೆ ಕೊಡದಿದ್ದರೆ ಹೊಲಮನೆ ಉಳಿ
ಯುವುದೆಂತು ? ” ಎಂದ.

ಮಾಧವಿ ಕೇಳಿದಳು: “ ಹೊಲದ ಹುಟ್ಟುವಳಿ ಏನೂ ಬರಲಿಲ್ಲ
ವೇನು ? ಅದರೊಳಗಿಂದ ತೆರಿಗೆ ಕೊಟ್ಟರಾಗುತ್ತಿರಲಿಲ್ಲವೆ ? ಹಾಗಿ
ದ್ದರೂ ಯೋಗ್ಯಕಾರಣಕ್ಕಾಗಿ ಅವು ಮಾರಿಹೊಗಿದ್ದರೆ ಅವನ್ನು ಮಾರಿ
ದವರು ಯಾರು ? ಈಗ ಅವು ಯಾರ ವಶದಲ್ಲಿವೆ ? ಹೇಳಿ, ಹೇಗಾ
ದರೂ ಮಾಡಿ ಅವನ್ನು ಬಿಡಿಸಿಕೊಳ್ಳಬಹುದು. ಕಾಗದ ಪತ್ರಗಳು
ಎಲ್ಲಿವೆ ? ”

ಚಟ್ಟಜ್ಞಮಹಾತಯ ಅಥಾರ್ತ ಏನೇನೋ ಹಾರಿಸಿ ಹಾರಿಸಿ
ಕೊಂಡು ಉತ್ತರಕೊಟ್ಟಿ: ಆದರೆ ಮಾಧವಿಯ ಸಮಾಧಾನವಾಗಲಿಲ್ಲ.
ಚಟ್ಟಜ್ಞ ಬಡವಡಿಸಿದ, ಏನೇನೋ ಒದರಾಡಿದ. ಬಳಿಕ ನಾಮಾವಳಿ
ಯನ್ನು (ನಾಮಾವಳಿ ಎಂದರೆ ರಾಮನಾಮದ ಮುದ್ರೆಯುಳ್ಳ ಬಂದು
ಪಂಚೆ) ಸೊಂಟಕ್ಕೆ ಕಟ್ಟಿದ; ಉಪ್ಪರಹಣಯನ್ನು ಕೊರಳಿಗೆ ಸುತ್ತಿ
ಕೊಂಡ; ತಲೆಯ ಮೇಲೆ ಕೊಡಿಯನ್ನು ಹಿಡಿದುಕೊಂಡು ಹೊರಟಿ—
ಲಾಲತಾಗ್ರಾಮದ ಕಡೆಗೆ. ಅಲ್ಲಿ ಜೀವನುದಾರರ ಜಾವಡಿಯಂಟು.
ಇದೇ ಲಾಲತಾಗ್ರಾಮದಲ್ಲಿ ಸುರೇಂದ್ರನಾಥನ ವಾಡೆ, ಮಧುರಬಾಬು
ವಿನ ಆಡಳಿತದ ಜಾವಡಿ ಇರುವುದು. ಬ್ರಹ್ಮಣ (ಚಟ್ಟಜ್ಞ)
ಎಂಟು ಹತ್ತು ಹರದಾರಿ ನಡೆದುಹೊಗಿ, ಮಧುರಬಾಬುವಿನ ಜಾವಡಿ
ಯಲ್ಲಿ ಕಾಲಿಡುತ್ತಲೇ ಅಳಲು ಆರಂಭಿಸಿದ. “ ಮಹಾರಾಯ,
ಉಳಿಸು ಉಳಿಸು. ಬ್ರಹ್ಮಣ ಬೀದಿಯೊಳಗೆ ಬಿಕ್ಕೆ ಬೇಡಿ ಬಾಳ
ಬೇಕಾಗಿ ಬಂತು ! ”

ಮಧುರಬಾಬು: “ ಬಹಳ ಜನರ ಸ್ಥಿತಿ ಹಾಗಿದೆ. ”

ಚಟ್ಟಜ್ಞ “ ಮಧುರಬಾಬು, (ಮುಖ ತಿರುವಿ) ಏನು
ಮಾಡುತ್ತೀರಿ ? ಮಹಾರಾಯ, ಕಾಪಾಡಿರಿ. ” ಎಂದ.

ವಿಧೂ ಜಟಿಲ್ ಮಾಥವಿಯಂದೆತ್ತಿದ ನೂರು ರೂಪಾಯಿಗಳನ್ನು
ಮಧುರಬಾಬುವಿಗೆ ಕಾಣಬರುವಂತೆ ಕೈಯಲ್ಲಿ ಹಿಡಿದುಕೊಂಡು
“ ತಾವು ಧರ್ಮಾವಶಾರರು ! ತಾವು ರಸ್ತೆಸದಿದ್ದರೆ ಪೂರಾ ಮುಳುಗಿ
ಹೋಗುತ್ತೇನೆ ” ಎಂದು ಸುಷಿದ.

“ ಒಳ್ಳೆಯದೂ. ನೀನು ಎಂಬಾದರೂ ಏನು ? ”

“ ಗೋಭಾಗ್ರಾಮದಲ್ಲಿ ರಾಮತನು ಸನ್ಯಾಳರ ವಿಧವೆ ಸೋಸೆ
ಇಷ್ಟ ವರ್ಷಗಳ ಮೇಲೆ ಈಗ ತಿರುಗಿ ಬಂದು ನನ್ನ ಸರ್ವಸ್ವವನ್ನಾಗಿ
ಅಪಹರಿಸಲು ಹವಣಿಸುತ್ತಿದ್ದಾರೆ. ”

ಮಧುರಬಾಬು ಕೇಳಿದ: “ ಏನು ? ಆಕೆ ನಿನ್ನ ಸರ್ಪಸ್ವವನ್ನು
ಅಪಹರಿಸಬೇಕೆಂದು ಮಾಡಿದ್ದಾರೆ, ನೀನೇ ಆಕೆಯ ಸರ್ಪಸ್ವವನ್ನು
ಎತ್ತಿಹಾಕಬೇಕೆಂದು ಬಗೆದಿರುವೆಯೋ ? ಇದರಲ್ಲಿ ಯಾವುದು ಸತ್ಯ ? ”

ಬಾರಹ್ಯಣ ಕೈಚೋಡಿಸಿ, ಮಧುರಬಾಬುವಿನ ಕೈಯೊತ್ತಿ
“ ಈಗ ಹತ್ತು ವರ್ಷಗಳಿಂದ ನಾನು ಸರಕಾರಕ್ಕೆ ತೆರಿಗೆ ತೆರುತ್ತೇ ಬಂದಿ
ದ್ದೇನೆ. ” ಎಂದ.

“ ಭರೆ, ಹೊಲ ಉಣ್ಣತ್ತೀ, ತೆರಿಗೆ ಕೊಡಲಿಕ್ಕೆ ಬೇಂತನ್ನೋ ? ”

“ ನಿಮ್ಮ ವಾದದ ಆಜ್ಞೆ... ”

ಮಧುರಬಾಬುವಿಗೆ ಸರಿಯಾಗಿ ಅರ್ಥವಾಯಿತು. “ ವಿಧವೆ
ಯನ್ನು ಮೋಸಗೊಳಿಸಲು ಸಂಚಾನದೆಸಿದಹಾಗೆ ತೋರುತ್ತದೆ ” ಎಂದ.

ಬಾರಹ್ಯಣ ಏನೂ ಮಾತನಾಡಲಿಲ್ಲ. ಹಾಗೆಯೇ ಸೋಡುತ್ತೇ
ನಿಂತ.

“ ಭರುವಿ ಎಷ್ಟು ಬಿಫೆ ಇದೆ ? ” ಮಧುರಬಾಬು ಕೇಳಿದ.

“ ಇವುತ್ತೇದು ಬಿಫೆ. ”

ಮಧುರಬಾಬು ಲೆಕ್ಕಹಾಕಿ ಹೇಳಿದ: “ ಏಷಿಲ್ಲಿಂದರೂ ಮೂರು
ಸಾವಿರ ರೂಪಾಯಿ. ಜಮಿನುದಾರರ ಚಾವಡಿಗೆ ಕಾಳಿಕೆ ಎಷ್ಟು
ಕೊಡುತ್ತೀ ? ”

“ ತಾವು ಅಪ್ಪುತ್ತೇ ಕೊಡಿಸಿದ ಹಾಗೆ—ಮುನ್ನಾರು.”

“ ಮೂರು ನೂರು ಕೊಟ್ಟು ಮೂರು ಸಾವಿರದ ಹೊಲ ಹೊಡೆಯು ಬೇಕೆನ್ನುತ್ತೀರ್ಯೇನು? ನನ್ನ ಕೈಯಿಂದೇನೂ ಅದಾಗಲಿಕ್ಕಿಲ್ಲ.”

ಬಾರಷ್ಟು ಕಣ್ಣಿಲ್ಲ ಸೀರು ತಂದ. “ ಅಪ್ಪುತ್ತೇಯಾದರೂ ಎಪ್ಪು ಹಣಕ್ಕಾಗುತ್ತದೆ? ” ಎಂದ.

“ ಒಂದು ಸಾವಿರ ಕೊಟ್ಟೀಯಾ? ”

ಆ ಬಳಿಕ ಇಬ್ಬರೊಳಗೂ ಗಂಟ್ವಾಗಿ ಮಾತುಕತೆ ನಡೆಯಿತು. ಅದರ ಪರಿಣಾಮವಿಷಯ: ಜೋಗೇಂದ್ರಸಾಥನ ವಿಧವೆಯ ಮೇಲೆ ದಾವೆ ಯಾಯಿತು—ಹತ್ತು ವರುಷ ಭೂಮಿಯ ಕಂದಾಬು ಕೊಟ್ಟಿಲ್ಲವೆಂದು. ಸಮನ್ನ ಹೊರಟಿತು; ಆದರದು ಮಾಥವಿಗೆ ಮುಟ್ಟಿಲ್ಲ. ಕೊನೆಗೆ ಏಕ ಪಕ್ಕೀಯ ತೀವ್ರಾನವಾಯಿತು. ಒಂದೂವರೆ ತಿಂಗಳ ಮೇಲೆ ಹುಕುಮುನಾಮೆಯ ಬಜಾವಣಿಗಾಗಿ ತನ್ನ ಭೂಮಿಕಾಣಿಗಳು ಹರಾ ಜಾಗುತ್ತಿವೆಯೆಂದು ಮಧ್ಯವಿಯ ಕಿವಿಗೆ ಸುದ್ದಿ ಬಂದಿತು!

೧೧. ಮಾಥವಿ ಕೇಳಿದ ಸುರೇಂದ್ರನ ಶೀತಿ

ಮಾಥವಿ ಸೆರಿಮನೆಯವಳಿನ್ನು ಕರೆದು ಕೇಳಿದಳು: “ ನಿಮ್ಮ ದೇಶವೆಂದರೇನು ಮೋಗಲಾಯಿಯೋ ಏನು? ”

“ ಏಕೆ, ಹೀಗೇಕೆ ಆಡುತ್ತೀರಿ? ”

“ ಅಲ್ಲಿದಿದ್ದರೆ ಏನು? ಇಬ್ಬ ಮನುಷ್ಯ ನನ್ನ ಸರ್ವಸ್ವವನ್ನೂ ಸುಂಗಬೇಕೆಂದು ಕಾಯಕ ನಡೆಸಿದ್ದಾನೆ— ನಿಮಗೆ ಕಾಣುತ್ತಿಲ್ಲವೇ? ”

ಅವರೆಂದಳು: “ ನಾವೇನು ಮಾಡಲಿಕ್ಕಾಗುತ್ತದೆ? ಜಮಿನು ದಾರ ಲಿಲಾಪು ಮಾಡಿಸಿದರೆ, ನಾವು ಬಡ ಪ್ರಜಿಗಳು ಏನು ಮಾಡಬಲ್ಲೆವು? ”

“ ಅದೇನೋ ಸರಿ. ಅಲ್ಲ, ನಮ್ಮ ಮನೆಮಾರುಗಳ ಹೆರಾಜು ನಡೆಸಿದ್ದಾರೆ; ನನಗೆ ಒಂದು ಚೊರು ಕೂಡ ತಿಳಿಸಬಾರದೆ? ಇವ ಎಂಥವನವ್ಯ ನಿಮ್ಮ ಜರ್ಮಿನುದಾರ ! ”

ಅವಳು ಎಲ್ಲ ಸಂಗತಿಯನ್ನೂ ವಿಶವಾಗಿ ಹೇಳಿದಳು—ಇಂತಹ ಪೀಡಕನಾದ ಜರ್ಮಿನುದಾರನನ್ನು, ಇಂತಹ ಅತ್ಯಾಚಾರಿಯನ್ನು ಯಾರೂ ಎಲ್ಲಿಯೂ ಕಂಡಿರಲಾರರು. ಇನ್ನೂ ಹಲವು ವಿಷಯಗಳನ್ನು, ಜನಗಳು ಏನೇನು ಆಡಿಕೊಳ್ಳುತ್ತಿದ್ದರೋ ಅವೆಲ್ಲವನ್ನೂ ಅವಳು ಹೇಳಿದಳು.

“ ಜರ್ಮಿನುದಾರ ಬಾಬುಗಳನ್ನು ಹೋಗಿ ಕಂಡರೆ ನೆಟ್ಟಿಗಾಗ ಲಕ್ಷ್ಯಲ್ಲವೇ ? ” ಎಂದು ಮಾಧವಿ ಅಂಜುತ್ತೆಂಜುತ್ತೆ ನುಡಿದಳು.

ಸಂತೋಷಕುಮಾರನಿಗಾಗಿ ಮಾಧವಿ ಹಾಗೆ ಮಾಡಲೂ ಸಿದ್ಧಾಂತಾದಳು. ಆ ನೆರಿಮನೆಯವಳು ಏನೂ ಮಾತನಾಡಲಿಲ್ಲ. ನಾಳೆ ತನ್ನ ಅಕ್ಕನ ಮಗನನ್ನು ಚೆನ್ನಾಗಿ ಕೇಳಿಕೊಂಡು ಬಂದು ಏನೆಂಬುದನ್ನು ಹೇಳುತ್ತೇನೇ ಎಂದು ಅವಳು ಹೊರಟುಹೋದಳು.

ಆಕೆಯ ಅಕ್ಕನ ಮಗ ಈಪ್ರೋಳಿಗಾಗಿ ನಾಲ್ಕಾರು ಸಾರೆ ಲಾಲತಾ ಗ್ರಾಮಕ್ಕೆ ಹೋಗಿ ಬಂದವ. ಅವನಿಗೆ ಅಲ್ಲಿಯ ಸ್ಥಿತಿಗತಿ, ಜರ್ಮಿನುದಾರ ಮಹಾಶಯರ ವಿಷಯ ಹೆಚ್ಚಾಗಿ ಗೊತ್ತು. ಎಲೋಕೇಶಿಯ ಆಗಮನದ ವರೀಗಿನ ಸುದ್ದಿಯನ್ನು ಅವನು ಕೇಳಿದ್ದ. ‘ರಾಮತನುಗಳ ವಿಧವೆ ಸೊಸೆ ಜರ್ಮಿನುದಾರನನ್ನು ಕಾಣಲು ಹೋಗಬೇಕೆಂದು ಎನ್ನುತ್ತಾಳೆ’ ಎಂಬ ವಿಷಯವನ್ನು ಅಬಚಿ ತೆಗೆಯುತ್ತಲೇ ಅವನು ಗಂಭೀರ ಮುದ್ರೆಯಿಂದ “ ಅವಳ ವರುಸು ಎಷ್ಟು ? ” ಎಂದು ಕೇಳಿದ.

“ ಇಪ್ಪತ್ತೊಂದು ಇಪ್ಪತ್ತೆರಡು ವರ್ಷದವರ್ಷಿರಬಹುದು. ”

ಅವನು ತಲೆ ತೂಗಿ ಕೇಳಿದ: “ ನೋಡಲಿಕ್ಕೆ ಹೇಗಿದ್ದಾಳೆ ? ”

“ ಜಿನ್ನದ ಪ್ರತ್ಯೇಕಿಂದ ಹಾಗಿದ್ದಾಳೆ. ”

ನನ್ನನಗೆ ಕೂಡಿದ ಸ್ಪೃಹದಲ್ಲಿ ಅವನು ಹೇಳಿದ: “ ಆಕೆ ಜರ್ಮಿನುದಾರನನ್ನು ಕಂಡರೆ ಕೆಲಸ ಕೈಗೂಡುವಂತಿದೆ. ಆದರೆ, ಅವಳು

ಈಗಂದೀಗ ರಾತ್ರಿಯೇ ಒಂದು ದೋಷಿಯನ್ನು ಭಾಡಿಗೆ ಮಾಡಿಕೊಂಡು ತನ್ನ ಅಪ್ಪನ ಮನಿಗೆ ಹೋಗುವುದು ಒಳ್ಳೆಯದೆಂದು ನನಗಂತೂ ಹೋರುತ್ತದೆ.”

“ ಅದೇನು ? ”

“ ನೀನು ಹೇಳಲಿಲ್ಲವೇ, ನೋಡಲಿಕ್ಕೆ ಆಕ ಚಿನ್ನದ ಪ್ರತ್ಯೇಯಾಗಿದ್ದಾಳೆ ಎಂತ ! ”

“ ಎಂದರೇನು ಅದಕ್ಕೂ ಇದಕ್ಕೂ ಏನು ಸಂಬಂಧ ? ” ಎಂದು ಅವಳು ಆಶ್ಚರ್ಯದಿಂದ ಕೇಳಿದಳು.

“ ಎಂದರೆ, ನೋಡಲಿಕ್ಕೆ ಅಸ್ಮೌಂದು ಚೆಲುವೆಯಾಗಿದ್ದ ಮೇಲೆ ಸುರೀಂದ್ರರಾಯ ಜಮಿನುದಾರನ ಕೈಯಲ್ಲಿ ಉಳಿಯುವುದಿಲ್ಲ ! ”

ಅಬಚಿ ಗಲ್ಲಿದ ಮೇಲೆ ಕೈಯಿಟ್ಟುಕೊಂಡು ಎಂದಳು: “ಇದೇನು ಹೇಳುತ್ತಿ ನೀನು ? ”

ಅವನು ಸ್ವಲ್ಪ ನಕ್ಷೆ. “ ಇರುವುದೇ ಹಾಗೆ ಅದು. ಉಂರ ಮಂದಿಗಲ್ಲಾಗೋತ್ತು ಅದು, ” ಎಂದ.

“ ಹಾಗಾದರೆ ಜಮಿನುದಾರರನ್ನು ಕಾಣಲು ಹೋಗುವುದು ಒಳ್ಳೆಯದಲ್ಲ ಎನ್ನ ವೆಯಾ ? ”

“ ಅಥಾಗತಾ. ”

“ ಎಂದಮೇಲೆ ಎಲ್ಲ ಆಸ್ತಿ ಕಳೆದುಕೊಂಡು ಕೂಡುವುದೇ ಅಲ್ಲವೇ ? ”

“ ಚಟ್ಟಿಸುಹಾಶಯರು ಬದುಕಿರುವವರಿಗೆ ಆಸ್ತಿಪಾಸ್ತಿಗಳ ಆಶಿ ಬಿಟ್ಟು ಹಾಗೆಯೇ. ಹೀಗಿರುತ್ತಿರಲಿಕ್ಕೆ, ಒಳ್ಳೆಯ ಮನಿಕನದ ಹೆಣ್ಣುಮಗಳು, ಧರ್ಮವನ್ನಾದರೂ ಏಕೆ ಬಿಡಬೇಕು ? ”

ಮರುಧಿನ ಮಾಧವಿಗೆ ಅವಳು ಎಲ್ಲ ವಿಷಯವನ್ನು ಹೇಳಿದಳು. ಅದನ್ನು ಕೇಳಿ ಮಾಧವಿ ಚಕಿತಳಾದಳು. ಧ್ವನಾಂತದಿನಷ್ಟು ಅವಳ ಮನಸು ಸುರೀಂದ್ರರಾಯನ ವಿಚಾರಗಳಾದ ಕೆಲಕುಮಾಲಕಾಗಿದ್ದಿತು.

ಮಾಧವಿಗೆ ಸುರೀಂದ್ರ, ಎಂಬ ಹೇಸರು ತೀರೆ ಗುರುತಿಸದು; ಅದರೆ ಆ ಸುರೀಂದ್ರನ ನಡತೆಗೂ ಈ ಸುರೀಂದ್ರನ ನಡತೆಗೂ ಎಷ್ಟೂ ಹೋಲಿಕೆಯಿಲ್ಲ. ಈ ಹೇಸರು ಅವಳ ಎದೆಯೊಳಗೆ ಸುಳಿದಾಡುತ್ತೆಲ್ಲು, ಎಷ್ಟೂ ದಿನ. ಅಲ್ಲಿಂದ ಇದು ವರುಷಗಳು ಸಂದು ಹೋದವು. ಈಪ್ರಾತ್ತಿಗೆ ಅದು ಮರಿತುಕೂಡ ಹೋಗುತ್ತು. ಈಗ ಇದು ವರುಷಗಳ ಮೇಲೆ ಅದು ತೆರಿಗಳನ್ನು ಸರಿಸಿ ನೆನಪಿನ ರಂಗಕ್ಕೆ ಬಂತು.

ಆದಿನ ರಾತ್ರಿ ಮಾಧವಿಗೆ ಕನಸಿನಲ್ಲಿ ಬಹಳ ಕಷ್ಟವಾಯಿತು. ಹಿಂದಿನ ಸಂಗತಿಗಳು ಯಲವು ಸಾರೆ ನೆನಸಿನಲ್ಲಿ ಕುಣಿದವು. ಎಷ್ಟೂ ಚಾರಿ ಅವಳ ಕಣ್ಣಗಳು ನೀರನ್ನು ಕರೆದವು. ಸಂತೋಷಕುಮಾರ ಮನಸಿನೊಳಗೇ ಬದರಿಕೊಂಡು ಅವಳ ಹೋರೆ ನೋಡುತ್ತು “ಅತ್ಯಂತ, ನಾನು ಅವುನ ಹತ್ತಿರ ಹೋಗುತ್ತೇನೆ” ಎಂದು ಮೆಲ್ಲಿನೆ ನುಡಿದ.

ಇದೇ ಮಾತು ಮಾಧವಿಯ ಮನಸಿನಲ್ಲಿ ಬಹಳ ಸಾರೆ ಬಂದು ಹೋಯಿತು. ಏಕೆ? ಇಲ್ಲಿ ಇರುವುದಕ್ಕೆ ಅನುಕೂಲವಿಲ್ಲದ ಬಳಿಕ ಕಾಶಿಗೆ ಹೋಗದೆ ಬೇರೆ ಹಾದಿಯಿಲ್ಲ. ಸಂತೋಷನ ಸಲುವಾಗಿ ಜಮಿನುದಾರರನ್ನು ಕಾಣಬೇಕೆಂದು ಆಕೆ ಮಾಡಿದ್ದಳು. ಈಗ ಅದೂ ಶಕ್ಕವಿಲ್ಲವೆಂದಾಯಿತು. ನೆರಿಹೊರೆಯ ಮಂದಿ ಅಂಜಸುತ್ತಿದ್ದರು. ಅಂತೂ ಆಕೆ ಹೋದ ಹೋದಲ್ಲಿ ಏನಾದರೂ ಒಂದು ಸಂಕಟ ಕಾಯ್ದು ಕೊಂಡೇ ಇರುತ್ತಿತ್ತು. ಹರಯ, ಜಿಲುವಿಕೆ ಇವೆರಡು ಆಕೆಯನ್ನು ಬಿಡದ ಹಗೆಗಳು. ಏನು ನನ್ನ ಕೆಟ್ಟ ಹಣಿಬರಹವೋ—ಈ ದೇಹಕ್ಕೆ ಈ ತೆರದ ಉವಾಧಿಗಳು, ಎಂದವಲು ಯಾವಾಗಲೂ ಕುದಿಯುವಳು. ಕಳೆದ ಏಳು ವರುಷ ಇಂತಹ ವಿಚಾರ ಅವಳ ಮನಸಿನೊಳಗೆ ಎಂದೂ ಹುಟ್ಟಿರಲಿಲ್ಲ,—ಯಾರೂ ಹುಟ್ಟಿಗೊಟ್ಟಿರಲಿಲ್ಲ.

ಗಂಡ ಸತ್ತ ಮೇಲೆ ತನ್ನ ತಂದೆಯ ಮನಯಲ್ಲಿರುತ್ತಿದ್ದಾಗ ಎಲ್ಲರೂ ‘ಅಕ್ಷಾಜಿ’ ಎನ್ನತ್ತಿದ್ದರು; ಇಲ್ಲವೇ ‘ಅವ್ಯಾ’ ಎನ್ನತ್ತಿದ್ದರು. ಈ ಅದರದ ಕರೆಗಳಿಂದ ಮಾಧವಿಗೆ ಪೌರಧತ್ಯವೇ

ಬಂದಿತ್ತು. ಈ ರೂಪ ಈ ಯಾವನ ಆಗ ಅವಳನ್ನು ‘ಅಕ್ಕಾಚಿ’ ಪದಕ್ಕೆ ಒಯ್ಯುತ್ತಿದ್ದವು, ತಾಯ್ತುನದ ಪ್ರೇಮ ಪರಿಶ್ರಮಗಳಲ್ಲಿ ಶೋಡಗಿ ಸುತ್ತಿದ್ದವು. ಆಗ ಈ ಬಗೆಯ ವಿಚಾರಗಳಿಗೆ ಮನಸಿನೊಳಗೆ ಎಡೆಯೇ ಇರುತ್ತಿರಲಿಲ್ಲ. ಈಗ ಕೂಡ ಎಡೆಯಾಗುತ್ತಿರಲಿಲ್ಲ; ಆದರೆ ಮಂದಿ ಈ ವಿವಯದ ಅರಿವು ತಂದುಕೊಟ್ಟಿತು ಅವಳಿಗೆ. ಮಾಧವಿ ನಾಚಿಕೆಯಿಂದ ನಸುನಕ್ಕು ತನ್ನ ಪ್ರೇರಣೆ ತಾನು ಎಂದುಕೊಂಡಳು: “ಇಲ್ಲಿಯ ಜನಗಳು ಕುರುಡಿತೋ ಏನು ದನಗಳೋ ! ”

ಮಾಧವಿಯ ಈ ತಿಳಿವಳಿಕೆ ತಪ್ಪೇ ಸರಿ. ಎಲ್ಲರ ಮನಸು ಇವುತ್ತೊಂದಿವ್ಯತ್ತಿರದು ವರ್ಷಗಳಲ್ಲಿ ಎಲ್ಲಿ ಮುಖ್ಯಗಳನ್ನು?

ಮುಂದೆ ಮೂರು ದಿವಸಗಳ ಮೇಲೆ ಜಮಿನುದಾರನ ಪೇಡೆಗಳು ಬಂದು ಮಾಧವಿಯ ಮನೆಯ ಬಾಗಲಲ್ಲಿ ತಳಹೂರಿದರು; ಡಂಗುರ ಹೊಯ್ದು ಉಂಟಾಗಿ ಅರಿಕೆ ಮಾಡಿದರು. ಆಗ ಸುರೇಂದ್ರ ನಾಥ ಹೊಸದೊಂದು ಕೇರಿಯನ್ನು ಕಟ್ಟಿಕೊಂಡ,---ಮಾಧವಿ ಸಂತೋಷಕುಮಾರನ ಕೃಷಿಡಿದುಕೊಂಡು, ಶೋಕನ್ನು ಮುಂದಿಟ್ಟು ಕೊಂಡು ಹೊರಹೊರಟು ಹೋಗಿ ದೋಷಿಯನ್ನೇ ರಿದಳು.

“ಸೋಮರಾಷ್ಟ್ರಕ್ಕೆ ನಾವು ನಡೆಯಿಸು” ಎಂದು ಮಾಧವಿ ಅಂಬಿಗರಿಗೆ ಹೇಳಿದಳು. ಅವಳ ತಂಗ ಪ್ರಮಿಲೆಯನ್ನು ಆ ಉರಿಗೆ ಕೊಟ್ಟಿತ್ತು. ಆಕೆಯನ್ನು ನೋಡಿಕೊಂಡು ಹೋಗೋಣವೆಂದು ಅವಳ ಮನಸು. ಸೋಮರಾಷ್ಟ್ರ ಗೋಲಾಗ್ರಾಮದಿಂದ ಹಧಿನ್ಯೆಡು ಹರ ದಾರಿ. ಪ್ರಮಿಲೆ ಅತ್ಯೇಯ ಮನೆಗೆ ಬಂದು ಬಂದು ವರ್ಷವಾಗಿತ್ತು. ಆ ಹುಡಗಿ ಯಾವಾಗಲಾದರೂ ಹೋದರೆ ತವರುಮನೆಗೆ ಹೋದಾಳು; ಆದರೆ ತಾನು ಅಲ್ಲಿಲ್ಲ ಇರುವಳು? ಆದುದರಿಂದ ಒಮ್ಮೆ ತಂಗ ಯನ್ನು ಕಂಡುಕೊಂಡು ಹೋದರಾಯಿತು ಎಂದು ಬಗೆದಿದ್ದ ಳು.

ಮುಂಜಾನೆಯ ಪ್ರಹರದಲ್ಲಿ, ಹೊತ್ತು ಮೂಡುವ ಹೊತ್ತಿಗೆ ದೇಣಿಯನ್ನು ಬಿಟ್ಟು ಅಂಬಿಗ. ಪ್ರವಾಹದ ಇಡಿರು ದಿಕ್ಕಿಗೆ ನಾವು ಹೋಗುತ್ತಿದ್ದು ದರಿಂದ ಅದರ ಗತಿ ಮಂದವಾಗಿತ್ತು. ಗಾಳಿಯೂ ಅನುಕೂಲವಾಗಿರಲಿಲ್ಲ. ಆದುದರಿಂದ ಇನ್ನೂ ಸಾವಕಾಶವಾಗ

ಮಂಧರಗತಿಯಿಂದ ಹುಲ್ಲು ನಡುಗಡ್ಡೆಗಳೊಳಗಿಂದ, ಗಿಡಗಂಟಿಗಳ ಜೊಂಪದಿಂದ ತಪ್ಪಿಸಿಕೊಳ್ಳುತ್ತ ನಾವು ಸಾಗಿತ್ತು. ಸಂತೋಷಕುಮಾರ ಬಲು ಹಿಗ್ಗಿನಲ್ಲಿದ್ದು. ಅವನು ಕೈಚಾಚಿ ಚಾಚಿ ಗಿಡದ ಎಲೆ-ಹೂಗ ಇನ್ನು ಹರಿದುಕೊಳ್ಳಲು ಹವಣಿಸುತ್ತಿದ್ದು.

“ ಗಾಳಿ ನಿಲ್ಲುದಿದ್ದರೆ ನಾವು ಸೋನುರಾಶುರವನ್ನು ಸೇರಲಿಕ್ಕೆ ನಾಳೆ ಮಧ್ಯಾಹ್ನವಾದಿತು ” ಎಂದ ನಾವಾಡಿ.

ಮಾಧವಿಗೆ ಇಂದು ಏಕಾದಶಿ. ಆದರೆ ಸಂತೋಷನಿಗಾಗಿ ಎಲ್ಲಿಯಾದರೂ ಒತ್ತಟಿಗೆ ಒಲೆ ಹೂಡಿ ಏನಾದರೂ ಕುಚ್ಚಿಹಾಕ ಬೇಕಲ್ಲವೇ ?

“ ದಿಂಡಿ ಪಾಮುರಗಂಜಿಗೆ ತಲುಪಿದೆನೆಂದರೆ ಸುಷೋಗುವುದು. ಅಲ್ಲಿ ಎಲ್ಲ ಪದಾರ್ಥಗಳೂ ಸಿಕ್ಕುವನವು. ” ಎಂದು ಅಂಬಿಗ ಹೇಳಿದ.

“ ಹಾಗೆ ಮಾಡಪ್ಪ. ಹತ್ತು ಹನೆಂಬುಂದರ ಹೊತ್ತಿಗೆ ಹುಡುಗನಿಗೆ ಉಬಟ ಸಿಕ್ಕರೆ ಸಾಕು ” ಎಂದು ನುಡಿದಳು ದಾಸಿ.

೧೭. ಆಕ್ಷಾಚಿ ಮತ್ತು ಶಾಂತಿ

ಕಾರ್ತಿಕಮಾಸ ಮುಗಿಯುವುದರಲ್ಲಿತ್ತು. ಸುರೀಂದ್ರನಾಥನ ಮನೆಯಲ್ಲಿ ಉಪರಿಗೆಯ ಕಿಡಕಿಯಿಂದ ಮುಂಜಾನೆಯ ಬಿಸಿಲು ಒಳಗೆ ಬಿದ್ದುದರಿಂದ ಮನಸಿಗೆ ಪ್ರಸನ್ನತೆಯುಂಟಾಗುತ್ತಿತ್ತು. ಕಿಡಕಿಯ ಬಳಿಯಲ್ಲಿ ಮೇಜಿನ ಒಂದು ಪಕ್ಕದಲ್ಲಿ, ಬಟ್ಟಿಯಲ್ಲಿ ಕಟ್ಟಿದ ದೊಡ್ಡ ದೊಡ್ಡ ಕಡತೆಗಳನ್ನು ಕಾಗದ ಪತ್ರಗಳ ಬಟ್ಟೆಲನ್ನು ಇಟ್ಟುಕೊಂಡು ಕುಳಿತ್ತಿದ್ದ ಸುರೀಂದ್ರನಾಥ. ತೆರಿಗೆಯ ಲೆಕ್ಕೆ, ಆಯವ್ಯಯ, ತಡೆದು ನಿಂತ ವ್ಯಾಜ್ಞಗಳು, ಅರ್ಜಿಗಳು ಮೊದಲಾದವನ್ನು ಒಂದೊಂದಾಗಿ ತಿರುವಿಹಾಕುತ್ತಿದ್ದು. ಇವೆಲ್ಲವನ್ನು ನೋಡುತ್ತೇ ಕುಳಿತುಕೊಳ್ಳುವುದು

ಒಂದು ಬಗೆಯಿಂದ ಅಗತ್ಯವೂ ಇತ್ತು. ಹೊತ್ತೂ ಹೋಗುತ್ತಿದ್ದಿಲ್ಲ. ಈ ವಿಷಯವಾಗಿ ಶಾಂತಿ ಅದೆಷ್ಟೋ ಸಲ ಅವನೊಡನೆ ವಾದಿಸಿದ್ದಳು. ಕಡತಗಳನ್ನು ನೋಡುವುದರಿಂದ ಎದೆಬೇನೆಯೇನೂ ಹೆಚ್ಚುಗುತ್ತಿರುವುದಿಲ್ಲ; ಅಲ್ಲದೆ, ನೋಡಿದ ಮಾತ್ರಕ್ಕೆ ಇಂದೇ ಪರಸ್ಪರಕ್ಕೆ ಹೋಗಬೇಕಾದ ಕಾರಣವೂ ಇಲ್ಲ—ಎಂದು ಸುರೇಂದ್ರ ಅವಳಿಗೆ ಸಮಾಧಾನಹೇಳುತ್ತಿದ್ದು. ಅಂತೂ ಶಾಂತಿ ಇದನ್ನೇಲ್ಲ ಒಸ್ಪಿಕೊಂಡಿದ್ದು ಲು.

ಇತ್ತೀಚಿಗೆ ಗಂಡನ ಮೇಲೆ ಶಾಂತಿಯ ವರ್ಚನೆ ಮುದ್ರಿಸಿತ್ತು. ಆಕೆಯ ಒಂದು ಮಾತೂ ಅಮಾನ್ಯವಾಗುತ್ತಿರಲ್ಲ. ಎಷ್ಟೋ ದಿನ ಗಳಿಂದ ಸುರೇಂದ್ರ ಗಳಿಯರ ನೆರವಿಯನ್ನು ನೆರವಿಕೊಂಡು ಹೊತ್ತು ಗಳಿಯುತ್ತ ಶಾಂತಿಯನ್ನು ನೋಯಿಸುತ್ತಿಲ್ಲ. ಅವಳ ಇಚ್ಛೆಯೇ ಮೇರಿಗೆ ಅವನು ಮನೆಯಿಂದ ಹೊರಹೊರಡುತ್ತಿದ್ದಿಲ್ಲ ಕೂಡ. ಡಾಕ್ಟರರ ಸಲಹೆಯನ್ನು ನಡೆಸುವುದರಲ್ಲಿ ಶಾಂತಿ ಅತೀವ ಎಚ್ಚರಪಡುತ್ತಿದ್ದು ಲು.

ಶಾಂತಿ ಹತ್ತಿರವೇ ಕುಳಿತು ಬಣ್ಣಿದ ಪಟ್ಟಿಗಳಿಂದ ಕಾಗದಗಳನ್ನು ಜೋಡಿಸಿ ಕಟ್ಟುತ್ತಿದ್ದು ಲು. ಸುರೇಂದ್ರನಾಥ ಒಂದು ಕಾಗದವನ್ನು ಓದುತ್ತಿದ್ದು ಅತ್ಯಾರೆಯೇ ಒಮ್ಮೆಗಿಲೆ ಮುಖ ಮೇಲೆತ್ತಿ “ಶಾಂತಿ” ಎಂದು ಕೊಗಿದ್ದು.

ಅವಳು ತುಸೆ ದೂರ ಹೋಗಿದ್ದು ಲು. ತಕ್ಕಣ ತಿರುಗಿ ಬಂದು “ಏನು? ಕರೆದಿರಾ?” ಎಂದು ಕೇಳಿದ್ದು.

“ಹೌದು. ನಾ ಸ್ವಲ್ಪ ಜಾವಡಿಗೆ ಹೋಗಿಬರುತ್ತೇನೆ.”

“ಬೇಡ. ಏಕೆ, ಏನು ಬೇಕಾಗಿದೆ?”

“ನನಗೇನೂ ಬೇಕಾಗಿಲ್ಲ. ಮಧುರಬಾಬುವನ್ನು ಒಂದು ಮಾತು ಕೇಳಬೇಕಾಗಿದೆ.”

“ನಾನವನನ್ನು ಕಡೆಸುತ್ತೇನೆ. ನೀವೇನೂ ಅಲ್ಲಿಗೆ ಹೋಗುವುದು ಬೇಡ. ಅಲ್ಲ, ಈ ಹೊತ್ತಿನಲ್ಲಿ ಅವ ಏತಕ್ಕೆ ಬೇಕು?”

“ ಅವನಿಗೆ ತಿಳಿಸು: ಮಾರ್ಗಶಿರ ಮಾಸದಿಂದ ಸಿನ್ನನ್ನು ಕೆಲಸ ದಿಂದ ತೆಗೆದುಹಾಕಿದೆ, ಎಂದು.”

ಶಾಂತಿಗೆ ವಿಸ್ತೃಯವೇನೋ ಆಯಿತು. ಆದರೆ ಒಳಗೊಳಗೇ ಸಂತೋಷವಾಗದಿರಲ್ಲ. ಅವಳು “ ಅದೇನು ಅಂತಹ ತಪ್ಪು ಮಾಡಿದ ? ” ಎಂದು ಕೇಳಿದ್ದು.

“ ತಪ್ಪೇನೆಂಬುದನ್ನು ಈಗಳೇ ಸರಿಯಾಗಿ ಹೇಳಲು ಬರುವಂತಿಲ್ಲ. ಆದರೆ ಭಯಂಕರ ಅತ್ಯಾಚಾರವನ್ನು ಮಾಡಿದ್ದಾನೆ. ”

ಬಳಿಕ ನಾಯಾಸಾಧನದ ಸಟ್ಟಿಫಿಕೇಟುಗಳನ್ನೂ ಕಾಗದಪತ್ರಗಳನ್ನೂ ಮಗುಚಿ ನೋಡಿ ಸುರೇಂದ್ರ ನುಡಿದೆ: “ ಇದೋ ನೋಡಿದೆಯಾ ? ಗೋಲಾಗ್ರಾಮದ ವಿಧವೆಯೊಬ್ಬಳ ಹೊಲಗಳನ್ನೆಲ್ಲಾ ಯಾವ ನಿರ್ಬಂಧವೂ ಇಲ್ಲದೆ ಹರಾಜು ಮಾಡಿಸಿದ್ದಾನೆ. ಒಂದಿಷ್ಟು ದರೂ ಸನ್ನನ್ನ ಕೇಳಬಾರದೆ ? ”

ಶಾಂತಿಗೆ ಕೆಡಕೆನಿಸಿತು. “ ಪಾಪ, ವಿಧವೆ ! ಹೀಗಾಗಬಾರ ದಿತ್ತು. ಅಲ್ಲ, ಹರಾಜು ಮಾಡಿಸುವುದಕ್ಕೆ ಕಾರಣ ? ” ಎಂದ್ದು.

“ ಹತ್ತು ವರ್ಷಗಳ ತೆರಿಗೆ ನಿಂತಿತ್ತು. ಅದಕ್ಕಾಗಿ ಒಂದೂವರೆ ಸಾವಿರಕ್ಕೆ ದಾವೆಯಾಗಿತ್ತು. ”

ದುಡ್ಡಿನ ವಿಷಯ ಕೇಳಿ ಮಧುರಬಾಬುವಿನ ಮೇಲಿನ ಶಾಂತಿಯ ಸಿಟ್ಟು ಸ್ವಲ್ಪ ಇಳಿಯಿತು. ಅವಳು ನಿನ್ನನಕ್ಕು “ ಎಂದ ಮೇಲೆ ಆಡಳಿತಗಾರರ ತಪ್ಪೇನು ಇದರಲ್ಲಿ ? ಇಷ್ಟು ಹಣವನ್ನು ಸುಮ್ಮನೆ ಬಿಟ್ಟುಬಿಡುವುದು ಹೇಗೆ ? ” ಎಂದ್ದು.

ಸುರೇಂದ್ರ ವಿಚಾರದಲ್ಲಿ ಬಿದ್ದ. ಶಾಂತಿ ಮತ್ತೆ ಕೇಳಿದ್ದು: “ ಇಷ್ಟು ಹಣವನ್ನು ಬಿಟ್ಟುಬಿಡಬೇಕೆ ? ”

“ ಬಿಡದಿಷ್ಟಿರಿ ಮಾಡಬೇಕೇನು ? ಆಸರೆವಿಲ್ಲದ ವಿಧವೆಯನ್ನು ಹೊಲ ಕಸಿದುಕೊಂಡು ಮನೆಯಿಂದ ಹೊರಪಡಿಸುವುದೇ ? ನಿನಗೆ ಗೆ ನಿಸುವುದು ? ”

ಈ ಫಟನೆಯೊಳಗಿನ ಅಂಶಗಳು ಜಾಪ್ತಲೆಯಿಂದ ಶಾಂತಿಯ ಹೃದಯ ಹೊತ್ತಿ ಹರಿಗಡಲೆಯಾಯಿತು. ನಿಸ್ತೇಜಳಾಗಿ ಕೆಡಕೆನಿಸಿ ಕೊಂಡು “ ಇಲ್ಲ, ಮನೆಯಿಂದ ಹೊರಮುದಿಸಬೇಕೆಂದು ನಾನು ಹೇಳುವುದಿಲ್ಲ. ನಿಮ್ಮ ದುಡ್ಡ, ನೀವು ದಾನಮಾಡುವವರು; ಅದಕ್ಕೆ ನಾನೇಕೆ ಅಡ್ಡ ಬರಲಿ ? ” ಎಂದು ಅವಳಿಂದಳು.

ಸುರೇಂದ್ರ, ನಕ್ಕು “ ಅಲ್ಲ, ಹಾಗಲ್ಲ ಶಾಂತಿ; ನನ್ನ ದುಡ್ಡೆಂದರೆ ನಿನ್ನದಲ್ಲವೇನು ? ನೀನೇ ನೋಡು, ನನ್ನ ಪಶ್ಚಾತ್ ನೀ— ”

“ ಇದೇನು, ಹೀಗೆ ಮಾತಾಡುವಿರಿದು ? ”

“ —ನೀನು ನನ್ನ ಇಷ್ಟವನನ್ನ ನಡೆಸಬಹುದೇ ? ”

ಶಾಂತಿಯ ಕಣ್ಣಲ್ಲಿ ನೀರು ಬಂತು. ಏಕೆ ಬರಲಿಕ್ಕಿಲ್ಲ? ಮೊದಲೇ ಸುರೇಂದ್ರನ ಪ್ರಕೃತಿ ನೆಟ್ಟಿಗಿಲ್ಲ.

“ ಅಂಥ ಮಾತನ್ನೇಕೆ ತಗೆಯುತ್ತಿದ್ದೀರಿ ? ” ಎಂದಳು ಶಾಂತಿ.

“ ನಿನಗೆ ಒಳತೆನಿಸುವುದನ್ನೇ ಮಾತಾಡುತ್ತೇನೆ. ನನ್ನ ಇಷ್ಟವನನ್ನ ನಿನಗೆ ತಿಳಿಸಬಾರದೋ ? ”

ಶಾಂತಿ ಕಣ್ಣಾರಸಿಕೊಂಡು ತಲೆಹಾಕಿದಳು.

ತುಸು ಹೊತ್ತು ತಡೆದು ಸುರೇಂದ್ರ “ ನಮ್ಮ ಅಕ್ಷಾಜಿಯ ಹೇಸರು— ”

ಕಣ್ಣಮೇಲಿನ ಸೆರಗು ತೆಗೆದು ಶಾಂತಿ ಗಂಡನ ಮೋರಿಯನ್ನ ನೋಡತೊಡಗಿದಳು.

ಒಂದು ಕಾಗದವನ್ನು ಅವಳ ಮುಂದೆ ಹಿಡಿದು ಸುರೇಂದ್ರ “ಇದು ನೋಡು, ನಮ್ಮ ಅಕ್ಷಾಜಿಯ ಹೇಸರು— ಇದು ನೋಡು, ಮಾಥವೀ ದೇವಿ— ಆಕೆಯ ಮನೆಮಾರು ಹೋದವು ! ” ಎಂದ.

ಒಂದು ಕ್ಷೇತ್ರದಲ್ಲಿ ಅನೇಕ ವಿಚಾರಗಳು ಶಾಂತಿಯ ಮಾನದಲ್ಲಿ ತುಂಬಿದವು. ಅವಳಿಂದಳಿಂತು: “ ಅಂತೆಯೇ ನನಗೆನಿಸುತ್ತಿದೆ— ಎಲ್ಲ ವನ್ನು ಹಿಂದಿರುಗಿಸಬೇಕೆಂದು ನಿನ್ನಿಷ್ಟುವನ್ನಿಲ್ಲವೇ ? ”

ಸುರೇಂದ್ರ ತಾಸ ನಕ್ಕು “ ಅಂತೆಯೇ ಎಲ್ಲವನ್ನು ಹಿಂದಿರುಗಿಸಬೇಕೆನ್ನತ್ತೇನೆ ” ಎಂದ.

ಮಾಥವಿಯ ವಿಷಯ ಹೊರಡುತ್ತಲೇ ಶಾಂತಿಗೆ ಸ್ಪಳ್ಪಿನಿಸಿತು. ಅವಳಿಗೆ ಮನಸಿನೊಳಗೆ ಮತ್ತೆ ರನೆನಿಸುತ್ತಿದ್ದರೂ ಇರಬಹುದು. ಅವಳಿಂದಳಿಂತು: “ ಆಕ್ಷಯಿ ಅಕ್ಷಯಿಯೊಂಬಾದು ಏತೆಂದ ? ಬರೀ ಮಾಥವಿ ಎಂಬ ಹೆಸರಿದೆ. ಬರೀ ಹೆಸರಿನಿಂದ ಇಷ್ಟ್ವಾಂದೂ ? ”

“ ಅಕ್ಷಯಿ ಹೆಸರನ್ನು ಸನ್ನಾನಿಸಬೇಕವೇ ? ”

“ ಅಷ್ಟು ಮಾಡಿರಿ. ಆದರೆ ಇವರಿಂದ ಅವಳಿಗೇನಾಗುವುದು ? ಇದು ಅವಳಿಗೆ ತಿಳಿಯಲಿಕ್ಕಿಲ್ಲ ಕೂಡ. ”

“ ಅದೇನೋ ಸರಿ. ಆದರೆ ನಾನು ಅವಳ ಹೆಸರನ್ನು ಅವರಾನಿಸಲೇ ? ”

“ ಈ ಹೆಸರಿನವರು ನೂರು ಮಂದಿ ಇರಬಹುದು ! ”

“ ನೀನು ದುಗ್ಗಾ ಎಂದು ಹೆಸರನ್ನು ಬರೆದು ಕಾಲಿಂದ ತುಳಿಯ ಬಲ್ಲೆಯಾ ? ”

“ ಭಿ ! ಎಂದಿಗೂ ಆಗಲಿಕ್ಕಿಲ್ಲ. ಆದರೆ ಅದೇನು ದೇವರ ಹೆಸರೇ ? ”

ಸುರೇಂದ್ರನಾಥ ನಕ್ಕು—“ ಒಳ್ಳಿಯದು. ಇದು ದೇವರ ಹೆಸರಿನ ಹರಾಜಲ್ಲ; ಬಿಡು. ನೀನೊಂದು ಕೆಲಸ ಮಾಡುವೆಯಾದರೆ ಇದು ಸಾವಿರ ರೂಪಾಯಿ ಕೊಡುತ್ತೇನೆ ನೋಡು. ”

“ ಏನು ಕೆಲಸ ? ” ಶಾಂತಿ ಉತ್ಸುಕತೆಯಿಂದ ಕೇಳಿದಳು.

ಗೋಡೆಯ ಮೇಲೆ ಸುರೇಂದ್ರನ ಭಾವಚಿತ್ರವೊಂದಿತ್ತು. ಆಕಡೆ ಬೆರಳುವಾಡಿ “ ಈ ಭಾವಚಿತ್ರವನನ್ನು— ”

“ ಏನು ? ”

“ ಸಾಲ್ಯಾ ಜನ ಬ್ರಾಹ್ಮಣರ ಹೆಗಲಪೇತೆ ಹೊರಿಸಿಕೊಂಡು ಹೋಗಿ, ಹೊಳೆಯ ದಡದಲ್ಲಿ ಇಡಕ್ಕೆ ನಿನ್ನಿಂದ ಅಗ್ನಿಸಂಸ್ಥಾರಮಾಡಲಿಕ್ಕಾದೀತೋ ? ”

ಅಫಾತವಾದರೆ ಕ್ಷಣಾಧರದಲ್ಲಿ ಹೊದಲು ರಕ್ತವೆಲ್ಲ ಲುಪ್ತವಾಗುವುದು; ಹಾಪ್ತ ಕಡವರ ಮುಖ ಸೀಲಿ-ಕಪ್ಪು ಅಗುವುದು; ಶಾಂತಿಯ ಅವಸ್ಥೆ ಹಾಗೆಯೇ ಆಯಂತಾ. ಪಾಂಬಿದಲ್ಲಿ ರಕ್ತ ಮೆಲ್ಲಿ ಮೆಲ್ಲಿನೆ ಮತ್ತೆ ಹರಿಯಿತು. ಬಳಿಕ ಕಳವಳಿದ ದೃಷ್ಟಿಯಿಂದ ಗಂಡನಮುಖವನ್ನು ನೋಡಿ ಅವಳು ಮುಖ ತಗ್ಗಿಸಿದಳು. ಈ ಅಕ್ಷಾಜಿಯಾವೇ ಇರಲಿ, ಇನ್ನು ಅವಳ ವಿಷಯವಾಗಿ ಒಂದು ಶಬ್ದವನ್ನೂ ಮಾತಾಡಕೂಡದೆಂದು ಆಣ ಮಾಡಿದಳು. ಮನೆಯೊಳಗೆ ಹೋಗಿ ಕದವಿಕ್ಕಿ ಕೊಂಡು ಬರಳ ಹೊತ್ತಿನ ತನಕ ಅವಳು ಅಣುತ್ತ ಬಿದ್ದು ಕೊಂಡಳು. ಇಂತಹ ಕಟ್ಟಬಾಷಣವನ್ನು ಇಡೀ ಆಯುಷ್ಯದಲ್ಲಿಯೇ ಕೇಳಿರಲಿಲ್ಲ ಶಾಂತಿ.

ಸುರೇಂದ್ರನಾಥ ತುಸೆ ಹೊತ್ತು ಸ್ತುಭ್ರವಾಗಿ ಕುಳಿತ್ತದ್ದು. ಆ ಮೇಲೆ ಮನೆಯಿಂದ ಹೊರಬಿದ್ದು ಜಾವಡಿಗೆ ಹೋದ. ಅಲ್ಲಿ ಮಧುರಬಾಬು ಸಿಕ್ಕಿದ. “ ಗೋಲಾಗಾರುಮದಲ್ಲಿ ಯಾರ ಸೊತ್ತಿನ ಹರಾಜಾಯಿತು ? ” ಎಂದು ಕೇಳಿದ.

“ ಕೈಲಾಸವಾಸಿ ರಾಮತನು ಸನ್ಯಾಲರ ಸೊಸೆಯದು.”

“ ಏತಕ್ಕಾಗಿ ? ”

“ ಹತ್ತು ವರ್ಷದ ತೇರಿಗೆ ನಿಂತಿತ್ತು.”

“ ತೇಗೆ ನೋಡೋಣ, ಎಲ್ಲಿದೆ ಖಾತೆ.”

ಮಧುರಬಾಬು ಹೊದಲು ತಡವರಿಸಿದ— ಅವನಿಗೆ ತಟ್ಟಿನೆ ಏನೆಂದು ಹೊಳೆಯಲಿಲ್ಲ. ಅನಂತರ ಹೇಳಿದ: “ ಕಾಗದ ಪತ್ರಗಳು ಇನ್ನೂ ಪಾವನದಿಂದ ಬಂದಿಲ್ಲ.”

“ ತರಲಿಕ್ಕೆ ಅಳನ್ನ ಟ್ವು. ವಿಧವೆಗೆ ಇರಲಿಕ್ಕೆ ಸ್ಥಳವನ್ನು ಕೂಡ ಉಳಿಸಲಿಲ್ಲವಲ್ಲವೇ ? ”

“ ಇಲ್ಲವೆಂದು ತೋರುತ್ತದೆ. ”

“ ಹಾಗಾದರೆ ಅವಳಿನ್ನೆಲ್ಲಿ ಇದ್ದಾಳು ? ”

ಮುಖುರಬಾಬು ದಟ್ಟತನದಿಂದ ಉತ್ತರವಿತ್ತ: “ ಇಷ್ಟು ದಿನ ವಿದ್ದಲ್ಲಿ ಇದ್ದಾಳೆಂದು ನನಗೆನಿಸುತ್ತದೆ. ”

“ ಇಷ್ಟು ದಿನ ಎಲ್ಲಿದ್ದಳು ? ”

“ ಕಲಕತ್ತೆಯಲ್ಲಿ ತಂದೆಯ ಮನೆಯೊಳಗೆ. ”

“ ತಂದೆಯ ಹೆಸರೀನು, ಗೊತ್ತಿದೆಯೋ ? ”

“ ಹೂಂ, ಬ್ರಜಲಾಲ ಲಾಹಿರಿ. ”

“ ಆ ವಿಧವೆಯ ಹೆಸರು ? ”

“ ಮಾಧವಿ. ”

ಇದು ಕಿವಿಗೆ ಬೀಳುತ್ತಲೆ ಸುರೀಂದ್ರ ನಿಂತಲ್ಲಿಯೆ ಕುಸಿದ. ಮುಖುರಬಾಬು ಅವನ ಈ ಪಾಡನ್ನು ಕಂಡು ಗಾಬರಿಯಾಗಿ ಕೇಳಿದ: “ ಏಕೆ ಏನಾಗುತ್ತದೆ ? ”

“ ಏನೂ ಇಲ್ಲ ” ಸುರೀಂದ್ರನಾಥ ಹೇಳಿದ.

ಒಬ್ಬ ಆಳನ್ನ ಕೂಗಿ “ ಒಂದು ಒಳ್ಳೆಯ ಕುದುರೆಗೆ ತಡಿ ಹಾಕಲು ಹೇಳು. ನಾನು ಈಗಂದೀಗಲೇ ಗೋಲಾಗ್ರಾಮಕ್ಕೆ ಹೋಗ ಬೇಕು. ಆ ಉರು ಇಲ್ಲಿಂದಿಷ್ಟು ದೂರವಿದೆ, ಸೇನೇನಾದರೂ ಬಲ್ಲಿಯಾ ? ” ಎಂದು ಒಂದುಸಿರಿನಲ್ಲಿ ನುಡಿದ.

“ ಹತ್ತು ಹರದಾರಿ ಆದೀತು. ”

“ ಈಗ ಒಂಬತ್ತು ಹೊಡೆದಿದೆ. ಒಂದರೊಳಗೆ ಅಲ್ಲಿಗೆ ಹೋಗ ಬಹುದು. ”

ಕುದುರೆ ಬಂತು. ಅದನ್ನೇರಿ ಕುಳಿತು ಕೇಳಿದ್ದೆ: “ ಯಾವ ಕಡೆಗೆ ? ”

“ ಉತ್ತರಕ್ಕೆ, ಮುಂದೆ ಪ್ರೈಮುಕ್ಕೆ. ”

ಒಮ್ಮೆಟಿಗೆಯನ್ನು ಕಟ್ಟಿಯುತ್ತಲೇ ಕುದುರೆ ನಾಗಾಲೋಟದಿಂದ ಓಡಿತು.

ಈ ಸುದ್ದಿ ತಿಳಿಯುತ್ತಲೇ ಶಾಂತಿ ದೇವರ ಕೊಳಗೆಗೆ ಹೋಗಿ ತಲೆ ನೀಲಕ್ಕೆ ಗಟ್ಟಿಸಿದಳು.

“ ದೇವರೇ, ನಿನ್ನ ಸಂಕಲ್ಪ ಹೀಗಿದ್ದಿತೇ ? ಇನ್ನು ಅವರು ಸುರ ಕ್ಷಿತವಾಗಿ ತಿರುಗಿ ಬರುವರಷ್ಟೇ ? ”

ಆಮೇಲೆ ಇಬ್ಬರು ವೇದಿಗಳು ಕುದುರೆಯೇರಿ ಗೋಲಾಗ್ರಾಮಕ್ಕೆ ಹೋರಿಟರು. ಅವರು ಹೋಗುವುದನ್ನು ಕಿಡಕಿಯೋಳಿಗಂಡ ನೋಡಿ ಮೆಲ್ಲ ಮೆಲ್ಲನೇ ಕಣ್ಣ್ಣಿ ರಸಿಕೊಂಡಳು. “ ತಾಯಿ ದುರ್ಗೇ, ನಿನಗೆ ಜೋಡು ಕೊಣಗಳನ್ನು ಬಿಡಿಸುವೆ, ನಿನು ಬಯಸಿದುದನ್ನು ಕೊಡುವೆ, ಅವರನ್ನು ಸುಖರೂಪವಾಗಿ ಮನಗೆ ತಂದು ಮುಟ್ಟಿಸು. ನನ್ನ ಎದೆ ಯನ್ನು ಒಡೆದು ರಕ್ತವನ್ನು ಸುರಿಯುವೆ, ನಿನು ಬೇಡಿದಪ್ಪ ಹನಿ ಸುವೆ;— ತಾಯಿ ದುರ್ಗೇ, ನಿನ್ನ ನೀರಡಿಕೆ ಹಿಂಗುವಂತೆ ರಕ್ತವನ್ನು ಕುಡಿ ಸುವೆ! ” ಎಂದು ಬೇಡಿಕೊಂಡಳು.

೧೭. ಅಕ್ಷಯ ಸಿಕ್ಕಿದಳು

ಗೋಲಾಗ್ರಾಮ ಇನ್ನೂ ಏರಡು ಹರದಾರಿಯಿತ್ತು. ಕುದುರೆ ಶುರದ ತನಕ ಬೆವರಿನಿಂದ ತೋಡಿತ್ತು. ದೂಳು ಹಾರಿಸುತ್ತೇ ಶುರಗಳ ತಾಳ ಬಾರಿಸುತ್ತೇ ಜೀವದ ಪರಿವಯಲ್ಲದೆ ಓಡುತ್ತಿತ್ತು. ನೆತ್ತಿಯ ಮೇಲೆ ನಡುಹಗಲ ಮಾತ್ರಂಡ ಉರಿಯುತ್ತಿದ್ದ.

ಸುರೇಂದ್ರ ಕುದುರೆಯ ಮೇಲೇನೊ ಕುಳಿತ್ತದ್ದು. ಅವನ ಮೈ ನಡುಗುತ್ತಿತ್ತು. ಶರೀರದೊಳಗಿನ ನರಸರಗಳೆಲ್ಲ ಹರಿದು ಹೋರ ಬಿಳುವವೋ ಎಂದೆನಿಸುತ್ತಿತ್ತು! ಇಷ್ಟೇ ಅಲ್ಲೂ, ಎರಡು ಮೂರು ನೆತ್ತೆರ ಹನಿಗಳು ದೂಢಿಡಿದ ಆಗಿಯ ಮೇಲೆ ಬಿಡ್ಡವು. ಸುರೇಂದ್ರ ಕೈಯಿಂದಲೇ ಬಾಯಿ ಒರಸಿಕೊಂಡ. ಒಂದು ಹೊದೆದಿದ್ದಿಲ್ಲವಿನ್ನೂ ಗೋಲಾಗ್ರಾಮವನ್ನು ತಲುಪಿದ.

“ ಇದೇ ಏನು ಗೋಲಾಗ್ರಾಮ ? ” ಎಂದು ಹಾದಿಯ ಪಕ್ಕದ ಲೀಡ್ ಒಂದು ಅಂಗಡಿಯಲ್ಲಿ ಕೇಳಿದ.

“ ಹೌದು. ”

“ ರಾಮತನು ಸನ್ಯಾಳರ ಮನೆ ಯಾವುದು ? ”

“ ಈಕಡೆ. ”

ಕುದುರೆ ಮತ್ತೆ ಹೊರಟಿತು. ತುಸ ಹೊತ್ತಿನಲ್ಲಿ ಯೇ ತನಗೆ ಬೇಕಾದ ಮನೆಯ ಎದುರಿನಲ್ಲಿ ಹೋಗಿ ಸಿಂತ. ಬಾಗಿಲಲ್ಲಿ ಯೇ ಒಬ್ಬ ವೇದ ನಿಂತಿದ್ದು. ಒಡೆಯ ಬಂದುದನ್ನು ಕಾಣುತ್ತಲೇ ಎದ್ದು ವಂದನೆ ಶಲ್ಲಿಸಿದ.

“ ಮನೆಯಲ್ಲಿ ಯಾದು ಇದ್ದಾರೆ ? ” ಸುರೇಂದ್ರ ಕೇಳಿದ.

“ ಯಾರೂ ಇಲ್ಲ. ”

“ ಯಾರೂ ಇಲ್ಲ ? ಎಲ್ಲಿ ಹೋದರು ? ”

“ ಹೊತ್ತುಂಟಲೇ ದೋಷ ಮಾಡಿಕೊಂಡು ಹೊರಟುಹೋಗಿದ್ದಾರೆ. ”

“ ಹೊಳಿಯ ದಂಡೆಗುಂಟ ದಾರಿಯುಂಟೋ ? ಕುದುರೆ ಹೋಗಬಹುದೋ ? ”

“ ಗೊತ್ತಿಲ್ಲ—ಇರಲಿಕ್ಕೆಲ್ಲ. ”

ಕುದುರೆ ಮತ್ತೆ ಹೊರಟಿತು. ಎರಡು ಹರಡಾಗಿ ಹೋದವೇಲೆ ದಾರಿಯಿಲ್ಲದಾಯಿತು. ಕುದುರೆಯನ್ನು ಅಲ್ಲಿರೆ ಬಿಟ್ಟುಬಿಟ್ಟು ಸುರೇಂದ್ರ ಕಾಲುನಡಿಗೆಯಿಂದ ಹೊರಟಿ. ಅಗಿಯ ಮೇಲೆ ರಕ್ತದ ಕಲೆಗಳು ಹೆಚ್ಚಿಗಿದ್ದವು. ತುಟಿಯಿಂದ ರಕ್ತ ತಟಕಿಕ್ಕುತ್ತಲೇ ಇತ್ತು! ಅವನು ಹೊಳೆಯ ಪಾತ್ರದವರಿಗಿಳಿದು ಬೊಗಸೆಯಿಂದ ನೀರು ಕುಡಿದ. ಜೀವದ ಪರಿವೆಯಿಲ್ಲದೆ ಮುಂದೆ ಓಡತೋಡಗಿದ. ಕಾಲಲ್ಲಿ ಸತುವು ಇಲ್ಲ. ಮೃಯೆಲ್ಲ ಬೆಮುತು ರಮಾಧಿಯಾಗಿದೆ. ನಡುನಡುವೆ ನೆತ್ತೆರಿನ ತಟ ಕುಗಳು! ಎದೆಯ ಮೇಲೆ ನೆತ್ತೆರ ಚಿಮುಕಿಸಿರುವಂತೆ ಆಗಿತ್ತು.

ಕೊನೆಯ ಹೊತ್ತು ಬಂದಿತು. ಕಾಲು ಏಳೆಲೊಲ್ಲವು. ಹುಟ್ಟಿ ಇಷ್ಟು ದಿನವಾದ ಬಳಿಕ ಈದಿನವೇ ನಿದ್ದೆ ಬರುತ್ತಿದೆಯೋ ಏನೋ— ಅಂತಿಮ ಶಯ್ಯೆಯಲ್ಲಿ ಪರಮ ವಿಶ್ವಾಂತಿಯನ್ನು ಪಡೆಯುವ ಆಸೆಯಿಂದಲೋ ಎಂಬಂತೆ ಗಾಳಿತುಂಬಿರುವವನಂತೆ ಅವನು ಸಾಗಿದ್ದ. ದೇಹದಲ್ಲಿರುವ ಶಕ್ತಿಯನ್ನೆಲ್ಲ ಒಟ್ಟುಗೂಡಿಸಿ ಒಮ್ಮೆ ವೆಚ್ಚ ಮಾಡಿ, ಕೊನೆಗೆ ಹಾಸಿಗೆ ಆಸರಹೊಂದಬೇಕು, ಒಂದರೆ ಮತ್ತೆ ಏಳು ಪ್ರದೇ ಬೇಡ— ಎಂತಲೋ ಏನೋ.

ನದಿಯ ದಂಡಯ ಸಮಿಂಬದಲ್ಲಿಯೇ— ಅದು ದೋಣಿಯೇ ಅಲ್ಲವೇ?

ಅಂಬಿಗ ಕೊಂಬೆಗಳನ್ನು ಮುರಿದು ಹಾದಿ ಮಾಡುತ್ತೆ ಲಿದ್ದು. “ಅಕ್ಷಾಜಿ! ” ಸುರೇಂದ್ರ ಕೂಗಿದ.

ಗಂಟಲು ಒಣಗಿ ಹೋದುದರಿಂದ ಶಬ್ದ ಹೊರಗೆ ಬರಲಿಲ್ಲ. ನೆತ್ತೆರಿನ ಎರಡು ತೊಟ್ಟುಗಳು ಮಾತ್ರ ಹೊರಬಿದ್ದವು.

“ಅಕ್ಷಾಜಿ!—”

ಆಗಲೂ ನೆತ್ತೆರ ಹನಿಗಳೇ ಹೊರಟವು.

ಅಂಬಿಗ ನಾವನ್ನು ನಿಲ್ಲಿಸುತ್ತಿದ್ದು. ಅಷ್ಟರಲ್ಲಿ ಸುರೇಂದ್ರ ಬಂದು ತಲುಪಿದ. “ಅಕ್ಷಾಜಿ! ”

ಇಡೀ ದಿನ ಉಪವಾಸ. ಮೇಲೆ ಮನಸಿಗೆ ನೋಪ್ತ.—ಆದುದ ರಿಂದ ಮಾಧವಿ ಹೆಣವಾಗಿ ಸಂತೋಷಕುಮಾರನ ಹತ್ತಿರ ಇದೀಗ ಕಣ್ಣಿನುಜ್ಜಿ ಕೊಂಡು ಮಲಗಿದ್ದಳು. ಅವಳ ಕಿನಿಯೊಳಗೆ ಒಮ್ಮೆಂದೂಪ್ಯೆಲೆ ಈ ಶಬ್ದ ಬಿತ್ತು. ಈ ಮುಂಚಿನ ಗುರುತಿನ ಸ್ವರ ದಿಂದ ಯಾರೂ ಕೂಗುತ್ತಿಲ್ಲವೆಂದೆಸಿಸಿತು. ಮಾಧವಿ ಎದ್ದೂ ಕುಳಿತಳು. ನಾವಿನಿಂದ ಹೊರಗೆ ನೋಡಿದಳು. ಮೈಯಂತ ಮೈಯಿಲ್ಲ ದೂರಳು ಮುಸುಕಿದೆ—“ ಉಪಾಧ್ಯಾಯ ಮಹಾತಯರೋ ಏನು ? ”

“ನಾವಾಡಿಗನಿಗೆ ನಾವನ್ನು ಬೇಗನೆ ದಂಡಿಗೊಯ್ಯಲು ಹೇಳಿವ್ಯಾ.”

ಸುರೇಂದ್ರನಾಥ ಹಾಗೆಯೆ ನೆಲದ ಮೇಲೆ ಬಿದ್ದಿದ್ದು. ಎಲ್ಲರೂ ಕೂಡಿ ಅವನನ್ನೆತ್ತಿ ಡೋಣಿಯಲ್ಲಿ ಹಾಕಿದರು. ಅವನ ಕಣ್ಣಿಗೆ ನೀರು ಹಚ್ಚಿದರು. ಬಾಯೊಳಗೆ ನೀರು ಹಾಕಿದರು. ಒಬ್ಬ ಅಂಬಿಗ ಅವನನ್ನು ಗುರುತಿಸಿದ. “ ಲಾಲತಾಗ್ರಾಮದ ಜಮಿನುದಾರರು ” ಎಂದ.

ಮಾಧವಿ ತನ್ನ ಕೊರಳೊಳಗಿನ ಬಂಗಾರದ ಸರವನ್ನು ತೆಗೆದು ಅಂಬಿಗನ ಕೈಯಲ್ಲಿತ್ತು “ ಲಾಲತಾಗ್ರಾಮಕ್ಕೆ ಇಂದಿನ ರಾತ್ರಿಯಲ್ಲಿಯೇ ನಮ್ಮನ್ನು ಮುಟ್ಟಿಸುತ್ತೀರಾ ? ಎಲ್ಲಿಗೂ ಒಂದೊಂದು ಹಾರವನ್ನು ಕೊಡುತ್ತೀನೆ ” ಎಂದಳು.

ಬಂಗಾರದ ಸರವನ್ನು ನೀಡುತ್ತೆಲೆ ಅವರೊಳಗಿನಮೂವರು ಒಲ್ಲಿಯನ್ನು ಹೆಗಲಮೇಲೆ ಹಾಕಿಕೊಂಡು ಎಂದರು: “ ಅವುನವರೇ, ಬೆಳ್ಳಿದಿಂಗಳ ದಿನ ಪತೆ. ಚುಮುಚುಮು ಬೆಳಗಾಗುವದರೊಳಗೆ ಮುಟ್ಟಿಸುತ್ತೀವೆ.”

ಸಂಜೀಯನಂತರ ಸುರೇಂದ್ರನಿಗೆ ಎಚ್ಚರ ಹುಟ್ಟಿತು. ಕಣ್ಣಿಗೆ ಅವನು ಮಾಧವಿಯ ವೋರೆಯ ಕಡೆ ನೋಡಿದ. ಆಗ ಅವಳಿ ಮುಖದಮೇಲೆ ಸೇರಗು ಎಳೆದಿರಲಿಲ್ಲ. ಒಂದು ಸ್ವಲ್ಪ ಹಣ ಮಾತ್ರ ಮರೆಯಾಗಿತ್ತು. ಸುರೇಂದ್ರನ ತಲೆಯನ್ನು ತೊಡೆಯಮೇಲೆ ತೆಗೆದು ಕೊಂಡು ಮಾಧವಿ ಕುಳಿತಿದ್ದಳು. ಕೆಲಹೊತ್ತು ಅವಳ ಕಡೆ ನೋಡುತ್ತಿದ್ದು ಸುರೇಂದ್ರ ಕೇಳಿದ:

“ ನೀವು ಅಕ್ಕಾಜಿ ? ”

ಮಾಥವಿ ಅವನ ತುಟಿಯನೇಲನ ಸೆತ್ತರನ್ನು ಸೆರಗಿನಿಂದ ಒರ
ಸಿದಳು; ಬಳಿಕ ತನ್ನ ಕಣ್ಣ ಒರಸಿಕೊಂಡಳು.

“ ನೀವು ಅಕ್ಕಾಜಿ ? ”

“ ನಾನು ಮಾಥವಿ. ”

ಸುರೇಂದ್ರನಾಥ ಕಣ್ಣ ತಿಕ್ಕಿ ಕೊಳ್ಳುತ್ತೆ ಮೃದುಸ್ಪರಧಿಂದ ನುಡಿದ:
“ ಅದೇ ಎಂದೆ. ”

ವಿಶ್ವದಲ್ಲಿ ವ್ಯಾಸಿಸಿದ್ದ ಶಾಂತಿಯಲ್ಲವೂ ಆ ತೊಡೆಯಲ್ಲಿಯೇ
ಮನೆನಾಡಿದ್ದ ತೋ ಏನೋ. ಇಂದು ಇಷ್ಟ ದಿನಗಳ ಮೇಲೆ ಇಷ್ಟ್ವಾಂದು
ಪ್ರಯಾಸದಿಂದ ಸುರೇಂದ್ರನಿಗೆ ಪಾರಪ್ರವಾಗಿದ್ದು ತು. ನಷ್ಟನಗೆಸೂನಿ
ಎಂದೆ: “ ಅಕ್ಕಾಜಿ ! ಯಾವ ಕಷ್ಟ— ”

ನೋಕೆ ಸರಸರ ಹೋಗುತ್ತಿತ್ತು. ಆರರ ಹೊತ್ತು. ಸುರೇಂದ್ರನ
ಮೋರೆಯ ಮೇಲೆ ತಿಂಗಳ ಕಿರಣ ಬಿದ್ದಿತ್ತು. ನಯನತಾರೆಯ ತಾಯಿ
—ಮಾಥವಿಯ ದಾಸಿ— ಒಂದು ಮುರಿದ ಬೀಸಣಿಕೆಯನ್ನು ಹಿಡಿದು
ಮೆಲ್ಲಮೆಲ್ಲನೆ ಗಾಳಿಹಾಕುತ್ತಿದ್ದು ಲು.

“ ಎತ್ತ ಹೊರಟಿರುವಿರಿ ? ” ಎಂದು ಸುರೇಂದ್ರನಾಥ ಮೆಲುದನಿ
ಯಲ್ಲಿ ಕೇಳಿದ.

“ ಪ್ರಮಿಲೆಯ ಅತ್ಯೇಯ ಮನಸೆ. ”

“ ಭೀ ಭೀ, ಇಂತಹ ಸ್ಥಿತಿಯೊಳಗೆ ಬೀಗರು ಬಿಜ್ಞರ ಮನಸೆ
ವತಕ್ಕೆ ಹೋಗಬೇಕು ? ”

೧೪.

ತನ್ನ ರಾಜವಾಡೆಯಲ್ಲಿ, ತನ್ನ ಶಯಾಗೃಹದಲ್ಲಿ ಅಕ್ಕಾಜಿಯ
ತೊಡೆಯ ಮೇಲೆ ತಲೆಯಿಟ್ಟು ಸುರೇಂದ್ರ ಮೃತ್ಯುಶಯ್ಯೆಯ ಮೇಲೆ

ಮಲಗದ್ದ. ಅವನ ಕಾಲುಗಳನ್ನ ತನ್ನ ಶೋಡಯಮೇಲಪ್ಪುಕೊಂಡು ಶಾಂತಿ ಕಂಬನಿಯಿಂದ ತೊಳೆಯುತ್ತಿದ್ದಳು. ವಾವನ ಜಿಲ್ಲೆಯೊಳಗಿನ ಎಲ್ಲ ವೈದ್ಯ— ಡಾಕ್ಟರರು ಬಂದುಹೋದರು. ಯಾರ ಪ್ರಯತ್ನಕ್ಕಾಗ್ನಿ ಸುರೇಂದ್ರನ ರಕ್ತಸ್ವಾವ ನಿಲ್ಲಿಲಿಲ್ಲ. ಇದು ವರುಷಗಳ ಹಿಂದೆ ಕಲಕತ್ತೆಯಲ್ಲಾಗಿದ್ದ ಅಪಫಾತದ ಮೂಲಕಮೇ ಇಂದು ರಕ್ತ ಸೋರಶೋದಗಿತ್ತು.

ಮಾಧವಿಯ ಅಂತರ್ಯಾಮಿಯ ಸ್ಥಿರಯನ್ನ ಸರಿಯಾಗಿ ಹೇಳಿ ಲಿಕ್ಕೆ ಬರುವುದಿಲ್ಲ. ಅದು ನನಗೆ ಕೂಡ ಚೆನ್ನಾಗಿ ತಿಳಿದಿರುವುದಿಲ್ಲ. ಇದು ವರ್ಷಗಳ ಹಿಂದಿನ ಚಿತ್ರಗಳು ಆಕೆಯ ಕಣ್ಣಿನುಂದೆ ಕಟ್ಟಿರುವ ಸಂಭವವಿದೆ: ಸುರೇಂದ್ರನನ್ನ ಮನಸ್ಯಿಂದ ಓಡಿಸಲು ತಾನು ಹೇಗೆ ಕಾರಣಾದ್ದಾರಿ, ಆದರೆ ಅವನನ್ನ ತಿರುಗಿ ತಂದಿಟ್ಟುಕೊಳ್ಳುವುದು ಮಾತ್ರ ಆಗದೆ ಹೋಯಿತು, ಎಂಬ ವಿಚಾರ ಅವಳ ಮನಸ್ಸನ್ನ ಹಿಡಿದಿರೆಕು. ಆದರೂ ಇಂದು ಇದು ವರುಷಗಳಮೇಲೆ ಸುರೇಂದ್ರನಾಥ ಅವಳನ್ನ ತಿರುಗಿ ಕರೆದೊಯ್ದಲು ಶಕ್ತನಾದ.

ಸಂಜಿಯಾಗಿತ್ತು. ದೀಪದ ಉಜ್ಜಲ ಪ್ರಕಾಶ ಬಿದ್ದಿತ್ತು. ಸುರೇಂದ್ರ ಮಾಧವಿಯ ಮೋರಿಯನ್ನ ನೋಡಿದ. ಕಾಲದಿಸೆಯಲ್ಲಿ ಶಾಂತಿ ಕುಳಿತಿದ್ದಳು.

ಶಾಂತಿಗೆ ಕೇಳಿಸಬಾರದೆಂದು ತನ್ನ ಮಾಧವಿಯ ಮುಖವನ್ನು ತನ್ನ ಹತ್ತಿರಕ್ಕೆ ತೆಗೆದುಕೊಂಡು ಸುರೇಂದ್ರನೆಂದ: “ ಅಕ್ಷಾಚೇ, ನೀನು ನನ್ನನ್ನ ಹೊರಹೊರಡಿಸಿದ ಅಂದಿನಾ ದಿನದ ನೆನಪು ನನಗಾಗುತ್ತಿದೆ. ನನ್ನಿಂದಾಗಿ ನಿಮಗೂ ಹೋಗಬೇಕಾಗಿ ಬಂತು ನಿಜ. ಆದರೆ ನಾನು ಹುಡುಕಿ ತಂದೆ, ಹುಡುಕಿ ತಂದೆ, ಆದರೆ— ! ”

ಕ್ವಾಂದಿಕದಲ್ಲಿ ಮಾಧವಿಗೆ ಮೂಳೆ ಬಂತು; ಸುರೇಂದ್ರನ ಹೆಗಲ ಹತ್ತಿರ ತಲೆಯಿಟ್ಟು ಬಿದ್ದಳು.

ಎಚ್ಚೆತ್ತು ನೋಡಿದಾಗ ಎಲ್ಲೆಲ್ಲಿಯೂ ಆಕ್ರಾಂತ !



ನೆರವು

ಶ್ರೀ. ಜಿ. ಕೆ. ಕೇಳಕರ

ಒಡೆಯರು ಸ್ಪದೇಶಿ ಪೇಪರ್ ಮಾರ್ಟ್, ಧಾರವಾಡ. ೧೦-೦-೦

,, ಎಸ್. ಎಸ್. ರಾಮನುಳತ್ತಿ ಬಿ.ಎ.ಬಿ.ಎಲ್.

ಎಮ್.ಎಲ್.ಸಿ. ವಿರಾಜಪೇಟ್. ೧೦-೦-೦

,, ಚಿದಂಬರರಾವ ಸರದೇಶಪಾಂಡೆ, ಮುನವ್ಹಳ್ಳಿ. ೧೦-೦-೦

,, ಎನ್. ಆರ್. ಗೋಪಾಲಕೃಷ್ಣ ಬಿ.ಎ.ಬಿ.ಎಲ್.

ಪಟ್ಟಿಕ್ಕಾ ಪ್ರಸಿಕ್ಕಾಟರ್, ಮಡಿಕೇರಿ. ೧೦-೦-೦

ಪ್ರೊ. ಕೆ. ಜಿ. ಕುಂದಣಗಾರ ಎಂ.ಎ. ಕೊಲ್ಲಾಪುರ.

೧೦-೦-೦

ಶ್ರೀ. ದೇಸಾಯಿ ನಾಗೇಶರಾಯರು, ಅನುರಗೇಶ.

೧೦-೦-೦

,, ದೇಸಾಯಿ ಕೃಷ್ಣರಾಯರು ಬೆಳಗಲಿ, ಹುಬ್ಬಳ್ಳಿ.

೧೦-೦-೦

,, ರಾಯದುಗ್ರ ಕೃಷ್ಣರಾಯರು, ಧಾರವಾಡ.

೧೦-೦-೦

,, ಗುಡಿಹಾಳ ಹನುಮಂತರಾವ ದೇಶಪಾಂಡೆ

ಹಾಯೆಕೋಟ್ಟೆ ವಕೀಲ, ರಾಯಚೂರು. ೫-೦-೦

,, ಜಿ. ಎನ್. ಕಲಮದಾನಿ, ಹುಬ್ಬಳ್ಳಿ.

೫-೦-೦

ಮೆಸಸ್ ಅಂಕೋಕಾ ಕಿರಾಟಿ ಸೈಲ್ವಿಸ್, ಧಾರವಾಡ.

೫-೦-೦

ಶ್ರೀ. ಬಿ. ಎ. ಪಾಟೀಲ, ಇಟಗಿ.

೫-೦-೦

,, ಎಲ್. ವಿ. ನಾಯಕ, ರಾಮದುಗ್ರ.

೫-೦-೦

ಶ್ರೀ. ಹಳಪೇಟ್ ಚಿಂತಾಮಣಿರಾಯರು, ಧಾರವಾಡ.

೫-೦-೦

,, ಜಿ. ಜಿ. ಪದಕಿ, ಎಂ.ಎ.ಬಿ.ಟೆ. ವಿಜಾಪುರ.

೫-೦-೦

ಶ್ರೀ. ಆರ್. ವಿ. ಬೆಟ್ಟಗೇರ್ಪ,	ಅಮರಗೌಡ.	೫-೦-೦
,, ವಿ. ಬಿ. ಕಾನ್ಹಿ,	ಅಕ್ಕರಗೌಡ.	೫-೦-೦
,, ಕೆ. ಎಸ್. ಕುಲಕರ್ಮ,	ಶಿರಕೊಡ್ಲ.	೫-೦-೦
,, ಲಂಡೋಜ ಶಿವಪ್ಪಗೌಡರು,	ಬೇಗೂರೆ.	೫-೦-೦
,, ಶ್ರೀವಾದ ರಾಮಚಂದ್ರ	ದೇಶವಾಂದ ಪಿ.ಎಸ್.ಸಿ.	
	ಘಾರವಾದ.	೫-೦-೦
,, ಬೆಳವಡಿ ಗೋವಾಳರಾಯರು,	ಬೆಳವಡಿ.	೫-೦-೦
,, ಎಂ. ಶ್ರೀಸಿವಾಸನ್ ಪಿ.ಎ. ಯಾಸನ.		೫-೦-೦

ಈ ಮಹನೀಯರು ಲಲಿತ ಸಾಹಿತ್ಯ ಮಾತ್ರಿಯ ಅರಂಭದಲ್ಲಿ
ಪ್ರೋಫೆಸ್‌ಎಲ್‌ ಸಹಾಯ ಮಾಡಿದ್ದಾರೆ. ಇವರೆಲ್ಲ
ರಿಗ್ ನಮ್ಮ ಕೃತಜ್ಞ ತೆಯಾ ವಂದನೆಗಳು.

ಜಯಂತಿ

ಸಂಖಾರಕರು : ಶ್ರೀ. ಬೆಟ್ಟಗೇರ್ಪ ಕೃಷ್ಣ ಶರ್ಮರು

ಕನ್ನಡ ನಾಡು ನುಡಿಗಳ ಸರ್ವತೋಮ. ಖ
ಉನ್ನತಿಯನ್ನು ಪ್ರಚೋದಿಸುವ
ಸುಲಲಿತ ಮಾಸ ಪತ್ರಿಕೆ.

— ಮಾಧ್ರಿಕ ಚಂದ್ರ ಮೂರು ಚೂಪಾರು

ಜಯಂತಿ

೨೧೬೦

ದ ಯುಸ್ತ್ರಿಟಿಡ್ ಕನಾಟಕ ಇನ್‌ರಿಫರೆನ್ಸ್ ಕಂಪನಿ, ಲಿಮಿಟೆಡ್

ಸುಖ್ಯ ಕಾಲ್ಯಾಂಪುರ್ಯ : ಧಾರವಾಡ.

- ಭರದಿಂದ ಒಂದು ತ್ವರಿತ ಉತ್ತರ ಕನಾಟಕದ ಪ್ರಥಮ
ವಿಮಾ ಸಂಸ್ಥೆ.
- ಸರಕಾರದ ಆಧಾರ ಪತ್ರಗಳಲ್ಲಿ (Govt. Papers)
ಪ್ಲ. ೧,೨೧,೬೦೦ ಗಳನ್ನು ಸೊರೆಗಳಿಂದ.
ಪ್ಲ. ೧,೨೧,೬೦೦ ಗಳನ್ನು ಸೊರೆಗಳಿಂದ.
- ವಾಲಿಸಿದಾರರ ಜೀವನಿವಾ ಸಿಧಿ ಪ್ಲ. ೧,೧೧,೧೦೦
- ಮರಣಯೋಧವರ ವಾರಸದಾರಿಗೆ ಸಲ್ಲಿಸಿದ ಚಕ್ಕನ ಹಣ
ಪ್ಲ. ೪,೧೧೧
- ಅಖಿಂಡ ಕನಾಟಕದವರ ಆದರಾಭಿಮಾನದ ಸಂಸ್ಥೆ.
- ಪ್ರತಿಯೊಬ್ಬ ಕನ್ನಡಿಗನು ವಾಲಿಸಿಯನ್ನೂ ವಾಲಿಸಿದ್ದು ಹಿಡಿ
ಯಾಲು ಯೈಸೇಗ್ರಾಮದ ಸಂಸ್ಥೆ.
- ಕಾರ್ಯಕ್ರಮ ಶಿಲ್ಪಿಗೆ ಸೂಳ್ಳ ಲಾಭ. ಪಜಂಟರಾಗಬಯಸು
ವವರು ಬರೆಯುವುದು.

ಎಸ್. ಗೋವಧನರಾವ್

ಮಾತ್ರಾ ನೇಜರ್

ಮುಂಬಿಯಿ ಸಂಘಟನಾ ಕಚೇರಿ :

೧೧ ಬಿಸ್ಕಿಶ್ಲಾ ಬಿಲ್ಲೀಂಗ್, ಬಿ.ಎ.ಸಿ.ಆರ್. ಸ್ಪೇಕೆಸ್ ಎಮರ್
ದಾದರೆ, ಮುಂಬಿಯಿ

ಲಲಿತ ಸಾಹಿತ್ಯ ಮಾಲೆ

ವರುಷಕ್ಕೆ ನೂರು ನೂರು ಪುಟಿದ ಆರು ಪುಸ್ತಕ
ವಾಸ್ತಿಕ ಜಂಡಾ ಅಂಚೆ ಸೇರಿ ಮೂರು ರೂಪಾಯಿ

ಬೆಗುರು

ಲಲಿತ ಸಾಹಿತ್ಯ ಮಾಲೆಯ ವೊದಲನೆಯ ಹೊತ್ತಿಗೆ
ದವಂಗತೆ ಸೈ. ಗೌರಮೃನವರ
ಎರಡೆಸೆಯ ಕಥಾ ಮಂಜರಿ.

‘ಕನ್ನಡನುಡಿ’ ಯಂತ್ರಿ ಶ್ರೀ. ಸಿ. ಕೃ. ಅವರು
ಒಂದೇ ಬರೆಪಡ್ಡಾರೆ :

“ ಸೀತಿಯ ಸೆಲೆಗಟ್ಟಿನ ಹೋಲಿ ಸುಧಾರಣೆಯ ಸರಸ ಶ್ರೀಮದ
ಕರ್ತೃಪಾಠ ಕಟ್ಟಿದ್ದಾರೆ. ‘ಕಂಬನಿ’ ಎಂದು ಗೌರಮೃನವರ
ಇನ್ನೊಂದು ಕಥಾಸಂಗ್ರಹಕ್ಕೆ ಹೆಸರು. ನಿಜವಾಗಿಯೂ
ಅವರ ವಲ್ಲ ಕಡೆಗಳಲ್ಲಿಯೂ ‘ಕಂಬನಿ’ ಕರುಣರಸ
ಇದೆ. ಈ ಪುಸ್ತಕಕ್ಕೆ ಮುನ್ನಡಿ ಬರೆಪ ಶ್ರೀ. ಬೇಂಪ್ರ
ಯಾವರು ದೇಹದ ಹಾಗೆ, ‘ಆಕ್ರೋಶಕ್ಕೆ ಯಾದ
ಕಾರಣದ ಯದ ತರಬಲ್ಲ ಈ ಕರ್ತೆಗಾತ್ರಿಯ
ಕಾರಣದ ದ್ವಾರಿ ರ್ಯಾದರೂಕ್ಕೆ ಮುಣ್ಣಿದಾಗ
ತೋಗಿ ಗೌರಮೃನವರ ನಿಧನದಿಂದ
ಕನ್ನಡಕ್ಕೆ ಆದ ಹಾಸಿ ಅಸ್ತಿತ್ವವಲ್ಲ
ಎಂದು ಮತ್ತೆ ತೋರುತ್ತೇದೆ.””

ಪುಟ ಸಂಖ್ಯೆ ೧೧೭.



ಬೆಲೆ ಯದನಾಲ್ಕು ಆ

ಮನೋರಂಧರ ಗ್ರಂಥ ಭಾಂಡಾರ, ಧಾರವಾಡ
ಕನ್ನಡ ಪುಸ್ತಕಾಲಯ, ಬೆಳಿಗಾವಿ.

